



ಸುವರ್ಚಂ ಕನಾರ್ಟಕ
ಯೋಜನೆಯ ಪ್ರಕಟನೆ

ಮುಖ್ಯ ಅಧ್ಯಾತ್ಮ ಸಾಹಿತ್ಯ

ಡಾ. ಅರುಣಕುಮಾರ್ ಎಷ್ಟಾ.ಆರ್.

ಇಲ್ಲಿ ಮಾತ್ರವಾಗಿಲ್ಲ, ಅದು ಸಾಹಿತ್ಯ ಮತ್ತು ಸಾಹಿತ್ಯದ ವಿಜ್ಞಾನ ಆಗಿದೆ. ಇಲ್ಲಿ ಮಾತ್ರವಾಗಿಲ್ಲ, ಅದು ಸಾಹಿತ್ಯ ಮತ್ತು ಸಾಹಿತ್ಯದ ವಿಜ್ಞಾನ ಆಗಿದೆ.

ಇಲ್ಲಿ ಮಾತ್ರವಾಗಿಲ್ಲ, ಅದು ಸಾಹಿತ್ಯ ಮತ್ತು ಸಾಹಿತ್ಯದ ವಿಜ್ಞಾನ ಆಗಿದೆ. ಇಲ್ಲಿ ಮಾತ್ರವಾಗಿಲ್ಲ, ಅದು ಸಾಹಿತ್ಯ ಮತ್ತು ಸಾಹಿತ್ಯದ ವಿಜ್ಞಾನ ಆಗಿದೆ. ಇಲ್ಲಿ ಮಾತ್ರವಾಗಿಲ್ಲ, ಅದು ಸಾಹಿತ್ಯ ಮತ್ತು ಸಾಹಿತ್ಯದ ವಿಜ್ಞಾನ ಆಗಿದೆ. ಇಲ್ಲಿ ಮಾತ್ರವಾಗಿಲ್ಲ, ಅದು ಸಾಹಿತ್ಯ ಮತ್ತು ಸಾಹಿತ್ಯದ ವಿಜ್ಞಾನ ಆಗಿದೆ.



ಕನಾರ್ಟಕ
ಮುಖ್ಯ ಸಾಹಿತ್ಯ ಅಕಾಡೆಮಿ

BVP-1681
10110112
G-2801
u1/gv.



ಸುವರ್ಚಾರ್ ಕನಾಕಟಕ ಯೋಜನೆಯ ಪ್ರಕಟಣೆ

ತುಳು ಅನುವಾದ ಸಾಹಿತ್ಯ

ಡಾ. ಅರುಣಕುಮಾರ್ ಎಸ್.ಆರ್.

೨೦೦೫



ಕನಾಕಟಕ ತುಳು ಸಾಹಿತ್ಯ ಅಕಾಡೆಮಿ
ಲಾಲ್‌ಭಾಗ, ಮಂಗಳೂರು - 575 003

TULU ANUVADA SAAHITYA - A book about the literary
translation of Tulu language by

Dr. Arun Kumar S.R.

Principal

M.G.M. Pre-University College

Kunjibettu, Udupi - 576 102

Published by

Karnataka Tulu Sahitya Academy

Lalbagh, Mangalore - 575 003

Pages : 56

© : **Karnataka Tulu Sahitya Academy**

First Published : 2008

ಒಲೆ: ರೂ. 30-00

ಮುಖ್ಯತಃ ವಿನ್ಯಾಸ : ಕೆಲ್ಲಾರು ನಾಗೇಶ್

ವಿನ್ಯಾಸ ಮತ್ತು ಮುದ್ರಣ

ಆಕೃತಿ ಕಂಪ್ಯೂಟರ್

ಕೆ.ಎಸ್. ರಾವ್ ರಸ್ತೆ

ಮಂಗಳೂರು - 575 001

ದೂರವಾಣಿ: 0824 2443002

ಅಧ್ಯಕ್ಷರ್ ಪಾತೆರ

ತುಳುಟು ಅನುವಾದ ಸಾಹಿತ್ಯಲು ಬಾರಿ ಕಡೆಮೆ ಇತ್ತೊಂಡಲಾ ಇಸ್ಕ್ ಜನಕುಲು ಕೊರ್ಪಿ ಬಿಲೆ ಕಡೆವೆ. ಶ್ರೀ ಅರುಣ್ಕುಮಾರ್ ಯಸ್. ಆರ್. ಪಂಡಿಲೆಕೊನೆ ಜಗತ್ತೊಡ್ ಪ್ರಮುಖವಾಯಿನ ಸೂತಮುಷ್ಟಕೆ ಮೂಜಿ ಬಾಸೆಡ್ ತುಳು ಬಾಸೆ ಒಂಜಾದ್, ಅಂಚನೆ ಭಾರತೋದ ಪದಿನಾಲ್ ಬಾಸೆಡ್ ತುಳು ಬಾಸೆ ಒಂಜಾಂಡಲಾ ಇಸ್ಕ್ ತಿಕ್ಕೊಡಾಯಿನ ಮಾನ್ಯತೆ ತಿಕ್ಕೊದಿಜಿ. ಪ್ರಪಂಚೋದ ಭೂಪಟೋದ ಪ್ರಸ್ತಕೊಡು ಗುರ್ತ್ ಮಲ್ಲಿನ ಭಾರತೋದ ಪದಿನಾಜಿ ಬಾಸೆಡ್ ತುಳು ಬಾಸೆ ಏಳನೇ ಸಾಫ್ ಪಡೆತೊಂಡೊಂಡ್ ಲೇಖಿಕೆರ್ ಆಧಾರ ಕೊರ್ಪು ಪನ್ನೆರ್. ಅಂಡ, ನಮುಡ ಇಪ್ಪಿ ಅಭಿಮಾನ ಹೊರತೆಡ್ ನಂಕ್ ನಮು ಮಣೆ ವಾಡೊನಿಯೆರೆ ಮದತ್ತೊದ.

ಪಂಚ ದ್ವಾರಿತ ಬಾಸೆಡ್ ಇನ್ ಬಾಸೆಗ್ ಸರಿಯಾದ್ ಉಂತುನ ಈ ಬಾಸೆಡ್, ಸ್ವಂತ ಅಂಚನೆ ಅನುವಾದದ ಸಾಹಿತ್ಯ ಕಡೆಮೆ.

ಒಂಬೆ ತಾದಿಡ್ ತೊಂಡ ಪಿರಾಕ್ಕೊಡ್ ಎಡ್ಡೆ - ಎಡ್ಡೆ ಕೃತಿಕುಲುತ್ತಿರು ಬಾಸೆಡ್ ಬತ್ತೊದಿತ್ತೊಂಡಲಾ, ಅವು ತಿಕ್ಕೊಡಾಯಿನ ಬಿಲೆ ತಿಕ್ಕೊಂದೆ ಮೂಲೆ ಸೇರ್ಪಾಂಡ್. ಇನಿ ಅನುವಾದ ಸಾಹಿತ್ಯ ತಿಂಡಲಾ ಇತ್ತೊದ ಜನಮಾನಿ ಅವೆನ್ ಓದ್ದಾ ತುಳು ಬಾಸೆಗ್ ಬಿಲೆ ಮಾನ್ಯತೆ ಹೊರಡೊಂಡ್ ಕೇಂಡೊನಿನೆಕ್ ಶ್ರೀ ಅರುಣ್ಕುಮಾರ್ ಈ ತುಳು ಅನುವಾದ ಸಾಹಿತ್ಯದ ವಿಷಯ ಕನಾಟಕ ತುಳು ಸಾಹಿತ್ಯ ಆಕಾಡೆಮಿಗ್ ಬರೆದ್ ಒಪ್ಪಿಸಾದೆರ್. ಅರೆಗ್ ಕನಾಟಕ ತುಳು ಸಾಹಿತ್ಯ ಆಕಾಡೆಮಿದ ಸೊಲ್ಲೆಲು. ಈ ಪ್ರಸ್ತಕೊನೆ ಪ್ರೋರ್ಡ್ ಅಚ್ಚಿ ಮಲ್ಲ್ ಕೊರಿ ಆಕೃತಿ ಕಂಪ್ಯೂಟರ್ ಡಕ್ಕೆಗ್ಲಾಲಾ ಸೊಲ್ಲೆಲು.

ಯವ್ರ್. ಕೆ. ಸೀತಾರಾವ್ ಕುಲಾಲ್

ಅಧ್ಯಕ್ಷರ್

ರಂಡ್ವು ಪಾತೆರೋ

ಕರಿನ ವರ್ಷೋ ದ್ವಾರಿದೆ ವಿಶ್ವವಿದ್ಯಾಲಯೋ, ಕುಪ್ಪಂ, ಅಂಧ್ರಪ್ರದೇಶೋಡು ತುಳು ಸಂಸ್ಕೃತಿ, ಭಾಸೆದ ಮಿತ್ರ ಒಂಬಿ ರಾಷ್ಟ್ರೀಯ ವಿಚಾರ ಸಂಕಿರಣೋ ಮಲ್ತಾದಿತ್ತರೋ. ಕನಾಂಟಕ ತುಳು ಸಾಹಿತ್ಯ ಅಕಾಡೆಮಿದ ಬೇರಿ ಸಹಾಯೋಡು ನಡತಿನ ಈ ವಿಚಾರ ಸಂಕಿರಣೋಡು ಯಾನ್ ತುಳು ಅನುವಾದ ಸಾಹಿತ್ಯದ ಮಿತ್ರ ಪ್ರಬಂಧೋ ಓದುದಿತ್ತ. ಮಿಶನರಿಲು ಚೊಕ್ಕೆ ದೇಶೀಯ ನಿಲೆಟ್ವು ಆಯಿನ ಹೆಚ್ಚಿನ ಮಾಂತ ಅನುವಾದಲೇನ್ ಒಂಜೆಡೆಟ್ ಸೇರಾದ್ ಒಂಬಿ ಎಲ್ಲ ಪ್ರಬಂಧೋ ಮಲ್ಪರೆ ಎಂಕ್ ಸಾಧ್ಯ ಆದಿತ್ಯಂಡ್, ಸಮಗ್ರವಾಯಿನ ಲೇಖಿನ ಆದಿತ್ಯಿಜ್ಞಿ.

ಆಂಡ ಇಂಚೆಪಗ ತುಳು ಸಾಹಿತ್ಯ ಅಕಾಡೆಮಿದ ಅಧ್ಯಕ್ಷರೋ ಅವ್ಯೋ ವಿಷಯೋಡು, ಎಂಕ್ನೇನ ಅಕಾಡೆಮಿ ಪ್ರಕಟಣೋಗಾತ್ರ ಒಂಬಿ ಎಲ್ಲ ಮಸ್ತಕ ಬರೆದ್ ಕೊರೋಡು ಪಂಡ್ದ್ ಪ್ರೀತಿದೇ ಆಜ್ಞೆ ಮಲ್ತಾನಾಗ, ಆಪ್ಜೆ ಪರಿಯೆರೆ ಆಯಿಜ್ಞಿ. ಎನ್ನ ಕರ್ಮೋಡ್ಲಾ, ಆರೆನ ಪ್ರೀತಿ ಮಲ್ಲೆ ಎಂಕ್. ಅಂಚಾದ್ ಪಿರ ವಿಷಯನ್ ಮಗ್ರ್ ಪಾಡ್ ಸಂಗ್ರಹ ಮಲ್ತಾದ್, ಬರೆಯೆ. ಆಂಡಲಾ ಒಂಜಾತ್ ಮಸ್ತಕೋಲು, ಮಾಹಿತಿಲು ತಿಕ್ಕಾದಿಜೀಂದ್ ಎನ್ನ ಮನಸ್ಸ್ ಪಂಡೋಂದು ಮಸ್ತಕೋದ ಮಟತ್ ಮಿತಿದ್ವಾದ್ ಮಾಣಿ ಸಮಗ್ರವಾದ್ ಕೊರಿಯೆರೆ ಸಾಧ್ಯಲಾ ಆತಿಜ್ಞಿ. ಇನಿಕ್ಕೊಲಾ ತುಳುಟ್ಟಿ ಸ್ವತಂತ್ರ ಕೃತಿಕ್ಕುಲು ಬತ್ತಿನಾತ್ ಅನುವಾದೋದ ಕೆಲಸೋ ಆಪ್ರೋಂದಿಜ್ಞಿ. ಅಂಚಾದ್ ತುಳು ಭಾಸೆದ ಬುಳಿವರೀಗಾದ್, ಅನುವಾದ ಮಲ್ಪನಕುಳಿಗ್ ಇಂಬುಕೊಟ್ಟಿಕ್, ಆಯಿನ ಅನುವಾದೋದ ಕೆಲಸೋನು ಪಟ್ಟಿ ಮಲ್ಪನ ಬೇಲೆ ಮಲ್ಪ ಮಲ್ತಾದೆ.

ಎಂಕ್ ವಿಷಯ ಸಂಗ್ರಹೋಗ್ ಜಾನಪದ ವಿದ್ವಾಂಸರಾಯಿನ ಡಾ. ವಾಮನ ನಂದಾವರ, ವಿದ್ವಾಂಸರಾಯಿನ ಡಾ. ಪಾದೆಕಲ್ಲು ವಿಷ್ಣು ಭಟ್ಕ್, ಉಡುಪಿದ ಆರ್.ಆರ್.ಸಿ.ದ ಮುಖ್ಯ ಸಂಶೋಧಕೆರಾಯಿನ ಶ್ರೀ ಎಸ್.ಎ.ಕೃಷ್ಣಯ್ಯ, ರಾಷ್ಟ್ರಕವಿ ಗೋವಿಂದ ಪ್ರೇ ಸಂಶೋಧನಾ ಕೇಂದ್ರೋದ ಶ್ರೀ ವೆಂಕಟೇಶ ಇಂಬೆಕ್ಕೆ ಮಾಂತ ಸಹಾಯ ಮಲ್ತಾದರೋ. ಅಂಚನೆ ಎನ್ನ ಆತ್ಮೀಯರಾಯಿನ ಡಾ. ಗಣನಾಥ್ ಎಕ್ಕಾರ್ ಇಂಬೆರೆನ ಪ್ರೀತಿನ ನೆನೆತ್ವೋಣವೆ. ಕನಾಂಟಕ ತುಳು ಸಾಹಿತ್ಯ ಅಕಾಡೆಮಿದ ಅಧ್ಯಕ್ಷರಾಯಿನ ಶ್ರೀ ಸೀತಾರಾಮ ಕುಲಾಲ್, ರಿಜಿಸ್ಟ್ರಾರ್ ಆಯಿನ ಶ್ರೀ ಎಚ್.ಶಿವರುದ್ರಪ್ಪ ಅಂಚನೆ ಮಾಂತ ಸದಸ್ಯರೋಗ್ ಎನ್ನ ಉಡಲ್ ದಿಂಜನ ಸೋಲ್ಲೆಲ್ನೋ ಸಂದಾವೆ. ಬರೆಯೆರೆ ಸಹಾಯ ಮಲ್ಲಿನ ಎನ್ನ ಇಲ್ಲಾದಕುಳಿಗ್, ಮುಖ್ಯವಾದ್, ಎನ್ನ ಶ್ರೀಮತಿ ಮಾಣಿಮಾ, ಜೋಕುಳಾಯಿನ ಆತ್ಮೀಯಿ ಕೃಷ್ಣ ಅಂಚನೆ ಮಹತಿ ಸದಾ ಎನ್ನ ನೆಂಪುಡು ಉಪ್ಪಬೆರ್ ಟ್ಯೂಪು ಮಲ್ತಾ ಕೊರಿನ ಶ್ರೀ ಕೇಶವ ದೇವಾಡಿಗರ್ಗ್ ಕೃತಜ್ಞತೆ ಸಂದಾವೆ. ಈ ಕೃತಿನ ಓದುನ ಸಮಸ್ತರೋಗ್ಲಾ ಎನ್ನ ಪ್ರೀತಿದ ಸೋಲ್ಲೆಲ್ಲು.

ತುಳು ಅನುವಾದ ಸಾಹಿತ್ಯ

ಒಂಜಿ ಪ್ರದೇಶೋದ ಭೌಗೋಳಿಕ ಪರಿಸರೋ, ಅಲ್ಲದ ಜನರೆವನೋ ಮಾಂತ ಆ ಪ್ರದೇಶೋದ ಬಾಸೆ, ಅಂಚನೆ ಸಂಸ್ಕೃತಿದ ಬುಳವಣಿಗೆಗ್ಗೆ ಮೂರಕವಾದ್ ಉಪ್ಪಂಡು. ಕಾಸರಗೋಡುನ್ ಒಳಗಾದ್ ಅವಿಭಜಿತ ದ.ಕ. ಜಿಲ್ಲೆದ ಮೂಡಾಯಿದುಪ್ಪನ ಘಟ್ಟಲೆನ ಸಾಲ್, ಪಡ್ಡಾಯಿದುಪ್ಪನ ವಿಶಾಲವಾಯಿನ ಕಡಲ್, ಬಡಗ್ಗೊಡ್ ಭಟ್ಟಳೋ, ಶಿರಾರು, ತೆಂಕೊಡ್ ಚಂದ್ರಗಿರಿ ಸುದೆತ್ತ ಉಳಾಯಿ ಉಪ್ಪನ ಈ ಪರಿಸರನ್ ‘ತುಳುನಾಡ್’ ಪಂಡ್ಡ್ ಒಂಜಿ ಕಾಲೊಡು ಲೆತ್ತ್ತೊಂದಿತ್ತೊ. ಆಡಳಿತ ಬಾಸೆ ಕನ್ನಡ ಇತ್ತೊಂಡಲ್, ಈ ಪರಿಸರೋತ್ತ ಮುಖ್ಯ ಬಾಸೆ ತುಳು. ಮುಲ್ಲದ ನಿವಾಸಿಲ್ ತುಳುವೆರ್, ಬೇತೆ ಬೇತೆ ಜಾತಿ, ವಗೋರ್, ಕುಟುಂಬಲೀಗ್ ಸೇರಿನಕುಳಾಂಡಲ್ ಅಮ್ಲ್ ಮಾಂತೊಲ್ ತುಳುವೆರ್. ಮುಲ್ಲ ಕನ್ನಡ, ಕೊಂಕಣಿ, ಮಲೆಯಾಳ, ಮರಾಠಿ, ಉದ್ಯಾನ, ಹೊರಗ ಅತ್ತಂಡೆ ಹವ್ವಕನ್ನಡ, ಕರಾಡಕ ಬೆತ್ತಾವನ, ಹೋಟ, ಬ್ಯಾರಿ ಬಾಸೆ ಪನ್ನಿನ ಉಪಬಾಸೆ ಉಂಡು. ಇಂಚ ಮಾಂತ ಮಸ್ತ ಬಾಸೆಲೆನ್ ಜನಕ್ಕುಲು ಪಾತೆರುಬೆರ್. ಆಂಡ ವ್ಯಂದು ಮಾಂತ ಬಾಸೆದಕುಳ್ಳೂ ತುಳು ತೆರಿಯೊಂದರ್. ವಿಜಯನಗರ ಅರಸೆರೆ ಕಾಲೊಡೆ ಈ ನಾಡೊಗ್ ಈ ಪುದರ್ ಇತ್ತೊಂಡ್. ಭೂತಾರಾಥನೆತ್ತ ಪಾಡ್ನೊಡುಲ್ ತಿತ್ತೊದ ರಾಮೇಶ್ವರೋ ಗಡಿಡ್ ನೀಲೇಶ್ವರ ಗಡಿಕ್ಕ್ ನೀಲೇಶ್ವರ ಗಡಿಡ್ ತುಳುನಾಡ ಗಡಿ ಮುಟ್ಟ 52 ಗಾವುದೊ ಪನ್ನಿನ ಉಲ್ಲೇಖೊ ತಿಕ್ಕಂಡು. ತುಳುರಾಚ್ಯೂ ಪಣ್ಣಿನೆಟ್ ಅಯಿತ್ತ ಪ್ರಾಚೀತನೆ, ವಿಶಾಲತೆ ಬೊಕ್ಕು ಅಯಿತ್ತ ಗಂಭೀರತೆನ್ ಮುಲ್ಲದ ಮೌಖಿಕವಾಯಿನ ಪರಂಪರೆ ಬೊಕ್ಕು ಅಯಿತೊಟ್ಟುಗ್ ವ್ಯಂಪ್ಪನ ಮೂರಕೊ ಮಾಹಿತಿನ್ ಗಮನೊಡ್ ದೀಪೊಂದು ಪ್ರಾಚೀನತೆನ್ ನಿಣಾಯ ಮಲ್ಲಿರೆ ಒಂಚೊರು ಸುಲಭ ಆವು. “ತುಳು ಬೊಕ್ಕು ತಮೊಂದ ಸ್ಥಾನ ನಿಣಾಯೋ ಪನೀತ್ ಕಷ್ಟ್

ಅಂಡಲಾ ಅವು ರಡ್ಡಲಾ ದ್ರಾವಿಡ ಬಾಸೆದೇ ಅತ್ಯ ಭಾರತೀಯ ಬಾಸೆದೇ ಪ್ರಾಚೀನವಾಯಿನವು. ಶ್ರೀಸ್ತ ಮೂರ್ವಣ್ಣ ಸಾಹಿತ್ಯ ರಚನೆ ಆಯಿನ ಬಾಸೆಲೆಡ್ ತುಳು, ತಮಿಳ್ ಬುಡ್ಂಡ ಕನ್ನಡ, ತೆಲುಗು, ಮಲೆಯಾಳಂ ಕ್ರಮವಾದ್ ಪ್ರಾಚೀನತೆಡ್ ಬೋಕ್ಕೆದವು. ತುಳು ಸಾಹಿತ್ಯಾಡ್ ಇನಿ ಜನಪದ ಸಾಹಿತ್ಯ ಒಂಟೊರು ಜನಕ್ಕೆಲೆನ ಬಾಯಿಡ್ ಒರಿಂಡ, ಬರೆತಿನ ಸಾಹಿತ್ಯ ಕೆಲವೇ ಜನಕ್ಕೆಳ್ಗೂ ಬೋಡಾದ್ ಉಂಡು. ಒಟ್ಟಾರೆಯಾದ್ ತುಳು ಬಾಸೆ ಇನಿ ಪಾತೆರ್ಯರ ಮಾತ್ರ ಆಪೋಂದುಂಡು. ಅಯಿಟ್ ಸಾಹಿತ್ಯ ಕೃತಿ ಬತ್ತಿನವು ಭಾರೀ ಕಡಮೆ. ಆಂಡ ಅಯಿತ ಜನಪದೊ ಸಾಹಿತ್ಯ ಪರಂಪರೆ ಪ್ರಣಿನವು ದುಂಬುಡ್ ಇತ್ತಿನೇಡ್ವರ ತುಳುತ್ತ ಪ್ರಾಚೀನ ಸಾಹಿತ್ಯ ಪಂಡ್ಂಡ ಜನಪದ ಸಾಹಿತ್ಯ ಪಂಡ್ಡ್ ಗುರುತಿಸಾವುನ ಪದ್ಧತಿ ಬತ್ತೋಂಡ್.

ಪೆಚ ದ್ರಾವಿಡ ಬಾಸೆಲೆಡ್ ತುಳು ಬಾಸೆ ಭಾರೀ ಪ್ರಮುಖವಾಯಿನವು. ಪ್ರಾಚೀನತೆನ್ನ ಲೆಕ್ಕೆಂಬಾಡ್ ಪಾಡ್ಂಡ ತುಳು ಬಾಸೆ ಒರಿದಿನ ಬಾಸೆಲೆಡ್ ಪಿರವಿಜ್ಞಾನಿ ರಾಬಣ್ ಕಾಲ್ಪನೆಲ್ ಪಣ್ಣಿನ ವಿದ್ವಾಂಸೆ “ಎ ಕಂಪಾರೇಟಿವ್ ಗ್ರಾಮರ್ ಆಫ್ ದ್ರಾವಿಡಿಯನ್ ಆರ್ ಸೌತ್ ಇಂಡಿಯನ್ ಫ್ರಾಮೀಲಿ ಆಫ್ ಲ್ಯಾಂಗ್ವೇಜಸ್” (A comparative Grammer of Dravidian or South Indian family of languages) ಪಣ್ಣಿನ ಗ್ರಂಥೊಡು ದ್ರಾವಿಡ ಬಾಸಾ ಕುಟುಂಬೋಡೆ ತುಳು ಭಾರೀ ಪಿರಾಕ್ರದ ಮಾತ್ರ ಅತ್ಯ ಮಸ್ತ ಬುಳೆವಣಿಗೆ ಇತ್ತಿನ ಸ್ವತಂತ್ರ ಬಾಸೆ ಪಣ್ಣಿನೆನ್ ಉಲ್ಲೇಖ ಮಲ್ಲುಬೇರ್. ಜಗತ್ತೋದ ಪ್ರಮುಖವಾಯಿನ ನೂತ್ರ ಮುಪ್ಪತ್ತಮೂಜಿ ಬಾಸೆಡ್, ಮಾನ್ಯತೆ ಪಡೆಯಿನ ಭಾರತೋದ ಪದಿನೇಳ್ ಬಾಸೆಡ್ ತುಳುಲಾ ಒಂಜಿ. ಬ್ರಿಜಬಾಸಿ ಪ್ರಪಂಚೊ ಭೂಪಟೊದ ಮಸ್ತಕ್ಡ್ (Brijabasi world Atlas) ದ್ ಗುರುತ್ ಮಲ್ಲೊನ ಭಾರತೋದ ಪದಿನಾಜಿ ಬಾಸೆಡ್ ತುಳು ಏಳಾನೇ ಸಾನ್ಮೋ ಪಡೆದೋಂಡ್.

ಇಂಚಿತಿನ ತುಳು ಬಾಸೆಡ್ ಒಂಜಿ ನಾಲ್ಕೆನ್ ಸ್ವತಂತ್ರ ಕೃತಿಕ್ಕುಳು ಪ್ರಾಚೀನ ತುಳು ಬಾಸೆಡ್ ಬತ್ತಿತ್ತೋಂಡ, ಆಧುನಿಕ ತುಳು ಬಾಸೆಡ್ ಸಾವಿರತ್ತೋ ಎಣ್ಣಾನೂದೆಡ್ (1800) ಬೋಕ್ಕೆ ಕೃತಿಕ್ಕುಲು ಬರಿಯಿರೆ ಶುರು ಆಂಡ್. ಅಯಿಟ್ಲಾ ಆಧುನಿಕೊ ತುಳು ಬಾಸೆಡ್ ಕೃತಿಕ್ಕುಳು ಶುರುಕ್ಕು ಬತ್ತಿನವೇ ಅನುವಾದೋದ ರೂಪೊಡು. ಅಂಚಾದ್ ಒಟ್ಟಾರೆಯಾದ್ ಅನುವಾದೊ ವಯಲನ್ ರಡ್ಡ ಮುಹ್ಯೋ ವಿಭಾಗೊಡು ಅಧ್ಯಯನೊ ಮಲ್ಲೋಳಿ.

1. ಸ್ವತಂತ್ರ ಮಾರ್ವೋದ ತುಳು ಅನುವಾದೋಲು
2. ಸ್ವತಂತ್ರ ಬತ್ತಿ ಬೋಕ್ಕೆದ ತುಳು ಅನುವಾದೋಲು.

ಸ್ವತಂತ್ರ ಮಾರ್ವೋಡು ಬೋಕ್ಕೆಂಬಾಡ್ ಪ್ರಾಚೀನೊ ತುಳು ಸಾಹಿತ್ಯ ಪಣ್ಣಿನ್ಯೆಟ್ ಒಂಜಾತ್ ಕೃತಿಕ್ಕುಳು ಬ್ಯೆದ. ಪ್ರಾಚೀನ ತುಳು ಸಾಹಿತ್ಯಾಡು ಮಸ್ತ ಕೃತಿಕ್ಕುಳು ಬತ್ತಿಪ್ಪೊಲಾ ಯಾವು. ಆಂಡ ಹೆಚ್ಚಿನವು ಉಪಲಬ್ಧೊ ಇಜ್ಜೆ. ಅಯಿಟ್ಲಾ ಬೆರಳೆನೆಕೆದಾತ್ ತುಳು ಅನುವಾದ ಸಾಹಿತ್ಯ / 2

ಕವಿಕ್ಕುಲು ಪ್ರಕಾಶೋಗು ಬತ್ತಿನಕಾರಣೊ ಪ್ರಾಚೀನ ತುಳು ಸಾಹಿತ್ಯೋ ಜರಿತ್ತೇನ್ ನಂತರ ತೆರಿಯೋಣಿರೆ ಆಪ್ಪಣಿ. ಅಯಿಟ್ಟುಲಾ ಶ್ರೀ ವೆಂಕಟರಾಜ ಮಣಿಂಚಿತ್ತಾಯೀರ್ ಸಂಶೋಧನೆ ಮಲ್ಲಿನ ಕೃತಿಕ್ಕುಲೆಟ್ ಮುಖ್ಯವಾಯಿನೋ ಪಂಡಂಡ ಶ್ರೀ ಭಾಗವತೋ (ವಿಷ್ಣುತುಂಗ-ಪದಿನೇಳಿನೇ ಶತಮಾನೋ) ಕಾವೇರಿ (ಪದಿನೇಳಿನೇ ಶತಮಾನೋ), ತುಳು ದೇವಿ ಮಹಾತ್ಮೆ (ವುಂದೆನ್ ಬರೆತಿನಾಯಿ ಕಾಸರಗೋಡು ಹಂಬಳಿ ಸೀಮೆದ ಮುಟ್ಟೆತ್ತೋಡಿ ಗ್ರಾಮೋದ ‘ತೆಂಕಿಲ್ಲಾಯ’ ಪಣ್ಣಿನಾಯಿ ಬರೆತೇಂದ್ ಆರೆನ ಉಹೆ) ಅವ್ವತ್ತಂದೆ ಅರುಣಾಭ್ರಾ ಕವಿ ಬರೆತಿನ ಮಹಾಭಾರತೋ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತ ಸಂಶೋಧನಾ ಪ್ರತಿಷ್ಠಾನೋದ ಸಂಶೋಧಕೆರಾಯಿನ ಡಾ. ಎಸ್. ಆರ್. ವಿಷ್ಣುರಾಜ್ ವುಂಬರ್ ಸಂಪಾದನೆ ಮಲ್ಲಿನ ‘ಭಾಗವತಾಂತರಗ್ರತ ತುಳು ರಾಮಾಯಣೋ ಮಹಾಕಾವ್ಯೋ’ ಪಣ್ಣಿನ ಕೃತಿ ಇಂಚಿಪಗ ಸೇರ್ವಡೆಯಾಯಿನವು. ಲಿಖಿತ ತುಳು ಸಾಹಿತ್ಯೋ ಜರಿತ್ತೇಡ್ ವುಂದು ಮಾಂತ ಶೆರುತ ಹಂತೋ. ಅಯಿಡ್ ಬೋಕ್ಕು ತುಳು ಲಿಖಿತ ಸಾಹಿತ್ಯೋದ ಬುಳಿಜ್ಜಿಲ್ ಒಲ್ಲುಲಾ ಆತಿಜ್ಜಿ. ಪ್ರಾಚೀತ ಲಿಖಿತ ತುಳು ಸಾಹಿತ್ಯೋಗು ಇಂಚಿಪಗ ಮುಟ್ಟುಲಾ ಅವು ಮಲೆಯಾಳ ಲಿಪಿಟ್ ಬತ್ತಿನವು ಪಂಡೋದ್ ಇಜ್ಜಿಂಡ ತಿಗಳಾರಿ ಲಿಪಿಟ್ ಬತ್ತಿನವು ಪಂಡೋದ್ ಒಂಜಿ ಚೆಂತನೆ ಇತ್ತೋಂಡ್. ಆಂಡ ಆರಂಭೋಡು ಮಣಿಂಚಿತ್ತಾಯೀರ್ ಬೋಕ್ಕು ಇಂಚಿಪಗೋ ವಿದ್ವಾಂಸೋ ಮಸ್ತ್ ಜನ ತುಳು ಲಿಪಿನ್ ಸ್ವಷ್ಟವಾದ್ ಬೇತೇನೇಂದ್ ಪಂಡಿಬೋಕ್ಕು ತುಳುಟ್ಟು ಈ ಶಾಸ್ತ್ರೀಯ ಗ್ರಂಥೋಲೆಗ್ ಮನ್ವಣೆ ತಿಕ್ಕೋಂಡ್. ಈ ಕಾರಣಗಾತ್ರ ತುಳು ಲಿಖಿತ ಸಾಹಿತ್ಯೋದ ಜರಿತ್ರೋ ಅಂದಾಜ್ ಮಲ್ಲಾಯೆರ ಆಂಡ್. ವುಂದೆನ್ ತುಳು ಸಾಹಿತ್ಯೋ ಜರಿತ್ತೇದ ಆರಂಭೋದ ಫಟ್ಟುಲು ಆಂಡ್ ಪಂಡೋದ್ ತೆರಿಯರೆ ಆಂಡ್. ಆಂಡ ಅಯಿಡ್ ಬೋಕ್ಕುದ ಸುಮಾರ್ ನೂದ್ ನೂತ್ತೆವ ವಸ್ರದ ನಡುಟ್ಟು ತುಳುಟ್ಟು ಒವ್ವೆ ಒಂಜಿ ಲಿಖಿತರೂಮೋದ ಸಾಹಿತ್ಯೋ ಬ್ಯೆದಿಜ್ಜಿ. ಆ ಕಾಲಫಟೋಡು ಬತ್ತಿತ್ತಿಂಡಲಾ ನಂತರ ಅವು ತಿಕ್ಕುದಿಜಿ.

ಮಿಶನರಿಲೆನ್ ಕೊಡುಗೆ

ಆಧುನಿಕೋ ತುಳುಟ್ಟು ಅಯಿಟ್ಟೊಂಜಿ ಸಾಹಿತ್ಯೋ ಬರೆಯೋಳಿ ಪನ್ನಿನೆನ್ ತೋಜ್ಜಾದ್ ಕೊರಿನಹುಳು ಕ್ರೈಸ್ತ ಮಿಶನರಿಕ್ಕುಲು. ತುಳುನಾಡೋದ್ ಭಾಷೆಯಾದಿತ್ತಿನ ಆಡಳಿತ ಕನ್ನಡೋಡ್ಲಾ ಎಚ್ಚ ಬಳಕೆ ಆವೋಂದಿತ್ತಿನ ತುಳು ಬಾಸೆನ್ ಕನ್ನಡೋ ಬಾಸೆಡ್ ಬರೆದ್ ಅಯಿತ್ ಉಚ್ಚಾರೋದ ಸಂದಭೋಡು ತುಳು ಕೇನ್ನಿಲೆಕ್ಕೊಂತಿನ ಬಾಸೆದ ಸೌಕೋಯೋನ್ ಸರಿಯಾದ್ ಬಳಕೆ ಮಲ್ಲೋದ್, ಅಯಿಟ್ಟೊಂಜಿ ಸಾಹಿತ್ಯ ಸ್ವರೂಪನ್ ಉದಿಪನ ಮಲ್ಲಿನ ಸಾಹಸೋ ಮಿಶನರಿಕೋಲೆಗ್ ಸಂದೋಡು. ಕರಿನ ಶತಮಾನೋಡು ಜರ್ಮನಿಡ್ ಬತ್ತಿನ ಮೊರುಟೆಸ್ಟೆಂಟ್ ಪಾದ್ರಿಲು ಧರ್ಮ ಪ್ರಸಾರೋಗಾದ್

ಇಡೆಗ್ಗೆ ಬತ್ತೊದ್ದು ತುಳು ಕಲ್ಲೋದ್ದು, ಅಯಿಟ್ಟೇ ಜನಕ್ಕುಲೇನ್ನ ಪಾತೆರೋಪ್ಪಾವೋಳಿ ಪಂಡ್ಡೊ ಯೋಚನೆ ಮಲ್ಲಾನಾಗನೇ ತುಳುತ್ತ ಆಧುನಿಕೋ ಯುಗೋ ಶುರುವಾಂಡ್ ಅಂದ್ ಪಣೋಳಿ. ಆಧುನಿಕೋ ತುಳು ಬಾಸೆಗ್ಗೆ ಸಾಹಿತ್ಯಿಕೋ ಶಕ್ತಿನ್ ಇಂಜಾದ್, ಪಾತೆರುನ ತುಳು ಬಾಸೆಗ್ಗೆ ಮೋಸ ನುಡಿರೂಪ ಕೋರಿನಕುಳು ಮಿಶನರಿಕುಳು.

ತುಳುನಾಡ್ಗ್ಗೆ ಬತ್ತಿನ ಮಿಶನರಿಕುಳುನ್ ಉದ್ದೇಶ ಕ್ರೈಸ್ತ ಧರ್ಮೋ ಪ್ರಚಾರೋದ ನೆಲೆ ಆಂಡಲಾ, ಅಯಿನ್ ಸಾಧಿಸಾವರೆ ಅಕುಳು ಜನಸಾಮಾನ್ಯರೆ ಬಾಸೆನ್ ಪಣೋಂಡೆರ್. ದಲಿತೋ, ಆರ್ಥಿಕವಾದ್ ಹಿರವಿತ್ತಿನಕುಳು ತುಳು ಬಾಸೆನ್ ಬಳಸೋಂದಿತ್ತಿನ ಕಾರೋಣೋ ಅವ್ವೇ ಬಾಸೆನ್ ಸಾಹಿತ್ಯೋಗ್ ಬಳಸ್ಯಾಂಡ, ತನ್ನುಲೆನ ಪಾತೆರೋ, ಆಲೋಚನೆ ಅಕುಳೆಗ್ಗೆ ಅಧ್ಯ ಆವ್ಯಾಂಧು ಚಿಂತನೆ ಮಲ್ಲಿನ ಮಿಶನರಿದ್ಕುಳು ತುಳು ಬಾಸೆಂಡ್ ಅಕೋಲೆನ ಧರ್ಮೋಗ್ರಂಥೋ ಬೈಬಲ್‌ದ ಬೇತೆ ಬೇತೆ ವಿಷಯೋನು ಅನುವಾದೋ ಮಲ್ಲ್ ಕೋರಿಯೋ. ಅಯಿನ್ ಮಾಂತ ತುಳುವರೆಗ್ಗೆ ಪಟ್ಟೋದ್ ತುಳುವರೆಡ್ ಸಾಹಿತ್ಯಿಕವಾಯಿನ ಒಂಜಿ ವಾತಾವರಣೋನು ಉಂಟು ಮಲ್ಲೀರೆ ಅನುವು ಮಲ್ಲ್ ಕೋರಿಯೋ.

ರೆವರೆಂಡ್ ಹೇಬಿಕ್ (1834), ರೆವರೆಂಡ್ ಲೆನಕ್ (1836), ಮೌಗ್ನಿಂಗ್ (1836), ಬ್ರುದರ್ ಗುಂಡಟ್ರ್ (1838) ಮೋಕ್ಕ್ ಮಾಂತ ಕುಡ್ಲ, ಮುಲ್ಕ್, ಉಡ್ಡಿಡ್ ಇತ್ತೋದ್, ತುಳು ಬಾಸೆಗ್ಗೆ ಗೌರವೋ ದೀರ್ದ್ ಅಕುಳೆನೋ ಪ್ರಾರ್ಥನೆ ಅಂಚನೆ ಬೇತೆ ಸಂದರ್ಭೋಧು ಅಯಿನ್ ಬಳಸಾವೋಂಡೆರ್. 1855ಡ್ ಉಡುಪಿಡ್ ಕ್ರೈಸ್ತ ಸೆಭೆನ್ ಉದಿಪನೋ ಮಲ್ಲೀರ್, ಅಕೋಲೆನ ಚಚ್ಕೋಂಡ್, ಬೀದಿಬೀದಿಡ್ ಜಮ್‌ನ್ ಕ್ರೈಸ್ತ ಸೇವಕೋ ತುಳುಟ್ಟುಕ್ರಿಸ್ತನ ಸಂದೇಶೋನು ಪಣೋಂದಿತ್ತೋಗೆ. ಇಂಚ ಒಂಜಿ ಕಡೆಟ್ ಮತಪ್ರಚಾರೋ ಮಲ್ಲೋಂದಿತ್ತಿನಕುಳು, 1834ಡ್ ತುಳು ಬಾಸೆನ್ ಕನ್ನಡೋ ಲಿಪಿಡ್ ಬರೆಪಿನ ನಿಧಾರೋ ಮಲ್ಲೋದ್ ಕಾರ್ಯೋರೂಮೋಗು ಕೊಣಬತ್ತಿನದ್ದಾವರ ತುಳುನು ಕನ್ನಡೋಧು ಬದಿಪಿಲೆಕ್ಕು ಅಂಡ್. ಈ ಒಂಜಿ ಏತಿಹಾಸಿಕವಾಯಿನ ನಿಧಾರೋದೊಡ್ಡಾದ್ ತುಳು ಓದುಗೋ ನಿಮಾಣವಾಯಿನವು ಒಂಜಿ ಜರಿತ್ತಾರ್ಹವಾಯಿನ ಬದಲಾವಣೆ. ಅವ್ವತ್ತಂದೆ ತುಳುಬಾಸೆದ ಮಿಶ್‌ದ ಅಭಿಮಾನಡ್ಲೋದಾದ್ ಆ ಬಾಸೆದ ಅಧ್ಯಯನೋಗ್ ಶುರುಮಲ್ಲಿನವು ನಣೋಂಜಿ ಶ್ರೇಷ್ಠವಾಯಿನ ನಿಣಾಯೋಂಡ್ ಪಣೋಳಿ. ಅಯಿಡ್ಡಾವರ ತುಳುಟ್ಟುವ್ಯಾಕರಣೋ, ನಿಫಂಟು ಇಂಚ ಅಕುಲೆ ಕಾಲೋಡೆ ಬತ್ತೋಂಡ್. ಈ ಬಾಸೆಡಿತ್ತಿನ ವೃತ್ತಿಷ್ಟುಗೋಸ್ಕರ ಅಯಿನ್ ಅಧ್ಯಯನ ಮಲ್ಲೊಡೋಂದು ಅಕೋಲೆಗ್ಗೋಲಾ ತೋಜುಂಡು. ಅಯಿತೋಟ್ಟುಗ್ಗೋ ತನ್ನುಲೆನ ಧರ್ಮೋದ ಏಸುಸ್ಯಾಮಿನ ಪ್ರೀತಿನ್ ತುಳುಬಾಸೆಟ್ ಪಂಡ್ಡಂಡ ಸಾಮಾನ್ಯ ಜನಕ್ಕುಳು ಅಧ್ಯಮಾಲ್ಯಾಳವರೋ ಪಂಡ್ಡೊ ಅಕುಲೆನ ಮೋಸ ಒಡಂಬಡಿಕೆನ್ ತುಳುಕ್ಕು ಅನುವಾದ ಮಲ್ಲೀರ್. ಇಂಚ ತುಳುಟ್ಟು ಅನುವಾದ ಕಾಯೋಗ್ ನಾಣಿಯಾಂಡ್. ಒಂಜೆಡೆಟ್ ಇಂಗ್ಲೀಷ್‌ಡ್ ತುಳುಕ್ಕು ಅನುವಾದೋ, ನಾಣೋಂಜೆಡೆಟ್

ತುಳು ಸಂಸ್ಕೃತಿ (ಭೂತಾರಾಧನೆ, ಪಾಡ್ಡನೋ, ಇಂಚಿತ್ತಿನವು) ಬಾಸೆದ ಅಧ್ಯಯನೋ ಇಂಚ ಮಿಶನರಿಕ್ಕುಳು ಸಮಗ್ರವಾದ್ ತುಳುತ್ತ ಬೇತೆ ಬೇತೆ ಮರ್ಗಲೆನ್ ಅನಾವರಣೋ ಮಲ್ಲೋದ್ ಮೊಸತೋಂಬಿ ಸಾಹಿತ್ಯಿಕ, ಸಂಕೋಧನಾತ್ಮಕ ವಾತಾವರಣೋಗು ಅನುವು ಮಲ್ಲೋ ಕೊರಿಯೋ. ಅಪಗ ತುಳುಟ್ಟ ಸೃಜನಶೀಲವಾಯಿನ ಕೃತಿಕ್ಕುಳು ಬ್ಯಾದಿಜ್ಞಾಂಡಲ ಮಿಶನರಿಕುಲೆನ ಅನುವಾದೋ ಕೃತಿಲು ಮಸ್ತ ಬತ್ತೋಂಡ್. ಪುಂದೆದ್ವಾದ್ ತುಳು ಬಾಸೆ, ಸಂಸ್ಕೃತಿ ಭಾರತೀಯ ಬೊಕ್ಕ ಪಾಶ್ಚಾತ್ಯ ವಿದ್ವಾಂಸರೆನ ಗಮನೋಗು ಬರಿಯೆರೆ ಅನುಕೂಲ ಆಂಡ್.

ಮಿಶನರಿಲು ಮಲ್ಲಿನ ಅನುವಾದೋ

1842ರ್ ಗೋಪ್ತೋ ಆಫ್ ಸ್ಯೈಂಟ್ ಮಾಥ್ಯೂ (Gospel of St. Mathew) ಪನ್ನಿನ ಇಂಗ್ಲೀಷ್ ಮಸ್ತಕೋನು ಮಿಶನರಿಲು ಅನುವಾದ ಮಲ್ಲೋ. ಪುಂದು ಶುರುತ ಅನುವಾದ ಕೃತಿ. ತುಳುಬಾಸೆ ಇಂಚ ಕೃತಿರೂಪೋಡು ಬನ್ನಗ ಮಸ್ತ ಜನಪ್ರಿಯೋ ಆಂಡೋಂಡ್ ತೋಜುಂಡು. ಅಂಚ ಮಸ್ತ ಕೃತಿಕ್ಕುಲೆನ್ ಇಂಗ್ಲೀಷ್‌ಡ್ ತುಳುಕ್ಕ ಅನುವಾದೋ ಮಲ್ಲೋ. ಮಿಶನರಿಲು ಮಲ್ಲಿನ ಬೇಲೆನ್ ಮೊ ಅಮೃತ ಸೋಮೇಶ್ವರೋ ನಾಲ್ ರೀತಿಡ್ ವಿಭಾಗ ಮಲ್ಲುಬೋ.

1. ಧರ್ಮ ಶಾಸ್ತ್ರಗ್ ಸಂಬಂಧ ಪಟ್ಟಿನ ಅನುವಾದೋ ಕೃತಿಕ್ಕುಳು
2. ಭಾಷಾಧ್ಯಯನಗ್ ಸಂಬಂಧ ಪಟ್ಟಿನ ಕೃತಿಕ್ಕುಳು
3. ತುಳು ಜಾನಪದ ಸಂಬಂಧಿ ಕೃತಿಕ್ಕುಳು
4. ತುಳು ಪಾಠೋ ಮಸ್ತಕೋಲು

ಧರ್ಮಶಾಸ್ತ್ರಗ್ ಸಂಬಂಧ ಪಟ್ಟಿನ ಕೃತಿಕ್ಕುಳು ಪಂಡ್ಯಂಡ - ಮೊಸ ಒಡಂಬಡಿಕೆ (New testaments) ದ 27 ಹೊತ್ತಿಗೆನ್ ಮೊಣ ಮಲ್ಲೋದ್ 324 ಮಟವುಮ್ಮನ (2000 ಪ್ರತಿಕ್ಕುಳು) ಒಂಜಿ ಗ್ರಂಥೋನಾಲಾ ಅನುವಾದೋ ಮಲ್ಲೋ. ಅಷ್ಟತ್ತಂದೆ ಕೀರ್ತನೆಲು, (ಪರ ಒಡಂಬಡಿಕೆ) ಉತ್ತರಿ (ಪರ ಒಡಂಬಡಿಕೆ), ತುಳುಟ್ಟ ಬೊಧನೆಲು, ತುಳು ಬ್ಯಾಬಲ್ ಕಥೆಕ್ಕುಳು, ತುಳು ಸಂಗೀತಲು, ತುಳು ಪ್ರಾರ್ಥನೆಲು, ತುಳು ರತ್ನಮಾಲೆ, ತುಳು ಜೋಕುಳಿ ಗೀತೋಲು ಇಂಚ ಬೇತೆ ಬೇತೆ ಮದರ್ಡಾ ಬ್ಯಾಬಲ್ ಸಾಹಿತ್ಯೋದ ಅನುವಾದಲು ಪ್ರಕಟೋ ಆಂಡ್. ತುಳು ಪಾಠ ಮಸ್ತಕೋಡು ಮುಖ್ಯವಾದ್ ತುಳು ಪಾಠಳಿ ದುಂಬುದ ಮಸ್ತಕೋ, ತುಳು ಅಕ್ಕರಮಾಲೆ, ಕನ್ನಡ ತುಳು ಇಂಗ್ಲೀಷ್ ಮಂಜರಿ ಇಂಚ ತುಳುವರೆಗ್ ಅನುಕೂಲವಾಪಿಲೆಕ್ಕೊಂಡು ಅನುವಾದೋ ಮಲ್ಲಂದಿನ ಮಸ್ತಕೋಲು ಪ್ರಕಟವಾಂಡ್. 1840 ಡ್ 1925 ನ ಮುಟ್ಟ ಬ್ಯಾಬಲ್ ಸಾಹಿತ್ಯೋದ ಅನುವಾದೋ ಅಂಚನೆ ತುಳು ಜನಪದೋ ಸಾಹಿತ್ಯೋದ ಸಂಗ್ರಹೋ, (ತುಳು ಪಾಡ್ಡನೋಳು, ತುಳುಗಾದೆಲು, ಭೂತಾರಾಧನೆ ಪನ್ನಿನ ಮಸ್ತಕೋಲು) ಅಧ್ಯಯನೋ ದೇಶೀಯ

ವಿದ್ವಾಂಸರ್ನ ಸಹಯೋಗೊಡು ಮಸ್ತ ನಡತ್ತಂಡ. ಮಿಶನರಿಕ್ಕೆಲೆನ ಈ ಬಗೆತ್ತು ಒಂಜಿ ಕೆಲಸೊಡ್ಡಾವರ ತುಳುಟ್ಟು ಒರೋನೆ ಸೃಜನಶೀಲೋ ಕೃತಿಕ್ಕುಳು ಬಯಿದಿಜ್ಞೀಂದಾಂಡಲ, ಈ ಆರಂಭೋದ ತುಳು ಅನುವಾದೋ ಸಾಹಿತ್ಯೋ, ತುಳುಭಾಸೆ, ಸಾಹಿತ್ಯೋ, ಸಂಸ್ಕೃತಿದ ಪುನರ್ ಉದ್ಧರೋಗ ಪರೋಕ್ಷವಾದ್ ಸಹಕಾರೋ ಕೊರಿಲೆಕ್ಕೂ ಆಂಡ್.

ಮಿಶನರಿ ಆಯಿನ ರೀಜಿ.ಕೆಮರ್ರೋ ಜೇ ಅಮೃನರೋಟ್ಟುಗ್ ಸೇರೋದ್ 120 ತುಳು ಗೀತೋಲೆನ ಪುಸ್ತಕೋ ಪ್ರಕಟ ಮಲ್ಲೆರತ್ತಂದೆ ಸುಮಾರ್ 12 ಗೀತೋಲೆನ ಅರೇ ಭಾಷಾಂತರ ಮಲ್ಲೆರ್.

ರೆ. ಆಗಸ್ಟ್ ಮೇನರ್: 1957ಟ್ ಭಾರತೋಗ್ ಬತ್ತಿನಾರ್ ತುಳುನಾಡೋದ ಮಸ್ತ ವರ್ಸ್ ಇತ್ತೋದ್ ತುಳುಕ್ಕು ಮಲ್ಲ ಸೇವೆ ಕೊರಿಯೋ. ತುಳು ಇಂಗ್ಲಿಷ್ ನಿಘಂಟ್ ಅತ್ತಂಡೆ, ತುಳು ಗೀತೋಳೆ ಪುಸ್ತಕ (ಅನು) ಮೋಸ ಒಡಂಬಡಿಕೆದ ಒಂಜಿ ಭಾಗೋದ ಅನುವಾದೋ ಅತ್ತಂಡೆ ಪಾಡ್ವನೋಲು ಮೋಸ ಬಾಲಕರ ಗೀತ ಇಂಚಿತ್ತಿನ ಮಸ್ತ ಪುಸ್ತಕೋಲೆನ್ ಹೊರಿನಾರ್.

ರೆ.ಜಿ.ಬಿಗೆಲ್: 1958ಟ್ ಕುಡ್ಲಗ್ ಬೈದಿನ ಇಂಬೆರ್ ತುಳುಕಾತ್ ಮಸ್ತ ಕೆಲಸೋ ಮಲ್ಲೆರ್. ಗಾದೆಲೆನ ಸಂಗ್ರಹೋ, ಅತ್ತಂಡೆ ತುಳುಟ್ಟು 6 ಸೋತ್ತುಲೆನ್ ಅನುವಾದ ಮಲ್ಲ್ ಹೊರೆರ್.

ಎಲೀಸರ್ ಪಿಕರ್ತೋ ಪನ್ನಿನಾರ್ 7 ಸೋತ್ತುಲೆನ್ ತುಳುಕ್ಕು ಅನುವಾದ ಮಲ್ಲೆರ್. ಕೇರಳೋದ ಚಿರಕ್ಕುಲ್ಲೋ ಬತ್ತಿನ ತಿಮೋತಿ ಪುಟ್ಕಾಡೋ ಮೂಜಿ ಸೋತ್ತುಲೆನ್ ಅನುವಾದ ಮಲ್ಲ್ದೆರ್. ಮೂಲಿಕೆದ ಗಾಬ್ರಿಯೆಲ್ ಪ್ರೇಮಯ 3 ಸೋತ್ತುಲೆನ್, ಜೆರಮಿಯಸ್ ಸೋನ್ನ ಪಣ್ಣಿನಾರ್ ಒಂಜಿ ಸೋತ್ತುಲೆನ್, ನಹಸ್ನೋ ಏರಾ ಪಣ್ಣಿನಾರ್ ಒಂಜಿ ಸೋತ್ತುಲೆನ್ ಅನುವಾದ ಮಲ್ಲ್ ಹೊರಿಯೋ.

1834ಟ್ ಬತ್ತಿನ ಗ್ರೈನರ್ ಪನ್ನಿನಾರ್ ಮೋಸ ಒಡಂಬಡಿಕೆನ್ ಅನುವಾದ ಮಲ್ಲ್ ಶುರುಮಲ್ಲಿನಾರೆಗ್, ಬುಹ್ರ್ ಚೋಕ್ಕು ಅಮೃನ್ ಸಹಾಯ ಮಲ್ಲೀರ್.

ತುಳು ಬೈಬಲ್ ಅನುವಾದೋದ ಸ್ವರೂಪನ್ ತೆರಿಯೋಣರೆ ಕೆಲ ಉದಾಹರಣೆ ಹೊರೋಣಿ.

1. “ಆಯ ಪರ್ವತೋಡ್ವ ಜಪ್ಪುನಗ, ದಿಂಜ ಜನ ಆಯ ಬೆರಿಯೆ ಬತ್ತೋ, ಮೋಕ್ಕು ಇಂದಾ, ಹೊಷ್ಟುದಾಯೆ ಒರಿ ಬತ್ತೋ ಆಯಗ್ ಅಡ್ಡ ಬೂರುದು, ಕರ್ತವಾನಿಕ್ಕು ಮನಸ್ ಉಂಡುಡ ಯೆನನ್ ಶುದ್ಧ ಮಳ್ಳೊಲಿ ಇಂಡೆ. ಅಪಗ ಯೇಸು ಕೃನೀಡೋ, ಆಯನ್ ಮುಟ್ಟೋ ಎಂಕ್ ಮನಸ್ ಉಂಡು ಶುದ್ಧ ಆದುಪ್ಪಲ ಅಂಡೆ. ಅಪಗನೇ ಆಯ ಹೊಷ್ಟು ಮೋದು ಶುದ್ಧ ಆಯೆ” (ಮತ್ತಾಯೆ ಬರೆತಿ ಸುವರ್ತಮಾನ

- ಸಂಧಿ 8)

2. ದಂಟ್‌ದ್ವಾರಾ ಬೂರಂದಿಲೆಕ್ಕೆ ನಿಪುಳೆನ್ನ ಕಾತ್‌ದ್ವಾರಾ ನಿರ್ಮಲ ಇತ್ತಿನಾಕುಳಾದ್ ಹಹೊರಿಡು ತನ ಮಹಿಮೆದ ಎದ್ದೋರ್ ಉಂಥಾಯೆರೆ ಸಾಮಧಣ್ಯ ಇತ್ತಿ ನಮ ರಕ್ಷಕೆ ಆದುಪ್ಪು ಒರಿಯೇ ದೇವರೆಗ್ ನಮ ಕರ್ತವೇ ಆಯಿ ಯೇಸು ಶ್ರೀಸ್ತ ಮುಖೋಟು ಇತ್ತೆಲಾ ಏನಿತ್ಯೇನಿಗ್‌ಲ ಮಹಿಮೆ ಮಲ್ಲಾದಿಗೆ ತ್ರಾಣ ಅಧಿಕಾರ ಉಪ್ಪಾದ್ ಆಮೆನ್

ಮೋಸ ಒಡಂಬಡಿಕೆದ 'ಕೀರ್ತನೆಳು' ಪಣ್ಣೆನ ಅನುವಾದೋದ ಉದಾಹರಣೆ—

ಪಡಿಕೆಂತಿನಾಕುಳೆ ಬುದ್ದಿದ್ವಾರಾ ನಡತೊಣಂದೆ, ಪಾಪಿಳೆ ಮಾಗೋರಿಡು ಉಂತಂದೆ, ಹಾಸ್ಯಗಾರರೆ ಕೊಟೊಡು ಕುಳ್ಳಂದೆ, ಯೆಹೋವ ನ್ಯಾಯ ಕಟ್ಟೋಗ್ ಮೆಚ್ಚಿದ್, ಅಯ ನ್ಯಾಯ ಕಟ್ಟಿನ್ ಇಲ್ಲೋ ಪಗೆಲ್ ಗುಣಿತೊಣಿದುಪ್ಪು ನರಮಾನ್ಯಗ್ ಭಾಗ್ಯನೇ ಸೈ ಇಂಚಿತ್ತಿನಾಯೆ ನೀರು ತೋಡುದ ಬರಿಟ್ ನಡತಿನವು, ತಕ್ಕ ಸಮಯೋಡು ತನ ಫಲ ಕೊಟಿನವು, ಇರೆ ಬಾಡ್‌ದ್ವಾರಾ ಮೋವಂದಿನವೂ ಮರತ ಲೆಕ್ಕನೆ ಉಳ್ಳಿ; ಉಂದತ್ತಂದೆ ಆಯೆ ಮಳ್ಳಿನವು ಮಾತಲಾ ಕೈಕೊಡುದು ಬಪ್ರಂದು. (ದುಂಬುದ ಮಸ್ತಕ ಕೀರ್ತನೆ-1)

ಸ್ತೋತ್ರ ಗೀತೆಲು ಧಾರ್ಮಿಕ ಪ್ರಚಾರೋದ್ವಾರಾ ಮಸ್ತ ಪಾಲ್ ಪಡೆತ್ತೊತ್ತು ತುಳುಗೀತೊಳು (Tulu Hymn Book)ಎಂಬ ಮದರ್ದ್ವ ಬತ್ತಿನ ಈ ಸ್ತೋತ್ರ ಗ್ರಂಥದ್ವಾರಾ ಪಡೆತ್ತಂಜಿ ವಿಭಾಗೋ ಉಂಡು.

1. ದೇವಾರಾಧನೆ
2. ಸ್ತೋತ್ರದ ಗೀತೊಳು
3. ಯೇಸೂ ಶ್ರೀಸ್ತ ಕೀರ್ತಿ
4. ಪಬೋರ್ ಗೀತೊಳು
5. ದೇವರೆ ರಾಜ್ಯದ ವಿಸ್ತಾರ
6. ಕ್ರೈಸ್ತರೆ ಆಚರಣೆಲು
7. ಕಡೆಕ್ ಬಪ್ರಿ ಸಂಗತಿಳು
8. ರಕ್ಷಣೆದ ಮಾಗ್ರಿ
9. ಕ್ರೈಸ್ತರೆ ನಡತೆ
10. ವಿಶೇಷ ಕಾಲೊಳೆಗ್
11. ಕಡೇ ಕಾಲದ ಗೀತೊಳು

ಉದಾ: ಎ. ಮೇನರ್ ಬರೆತಿನ 124ನೇ ಗೀತೊ - ದೃಡೀಕರಣ

ಅಮ್ಮೆ, ಮಗೆ, ಶುದ್ಧ ಅತ್ಯಂ
ಒಯೇಣ ಸ್ವಾಮಿ ದೇವರೇ
ನಿನ್ನ ಅಪ್ಪಣೆದ ಮಿತ್ರೇ
ಯಾನ್ ಸ್ವಾನ ಹೊಂದಿಯೆ
ಪ್ರಿಯ ಅಮ್ಮಾ ಯೇಸುಗಾದ್
ಯೆನನ್ ಸೇರಾವೋಂಡ
ಯಾನ್ ನಿನ ಬಾಲೆ ಆದ್
ಉಪ್ಪು ಲೆಕ್ಕ ಮಳ್ಳಾದ್
ನಿಕ್ಕು ಮೂರೀ ವಶ ಆದ್
ಶುದ್ಧ ಪ್ರೀತಿ ಮಳ್ಳಿರೆ

ಪಾಮೋಳೆಗ್ ದೂರ ಆದ್
ಬದ್ದಕೆರ್ ಒಪ್ಪಿಯೆ

ಯಾನ್ ಸ್ಥಿರ ಮನಸ್ಸಾದ್
ನಿನ್ನ ಒಡಂಬಡಿಕೆ
ಮೂತ್ರಿ ಮಳ್ಳರೆ ಬೋಡಾದ್
ಕೊಲ್ರ ಆತ್ಮ ದೇವರೆ
ಇನಿಯಾನ್ ಮೋಸತ್ತಾದ್
ನಿಕ್ಕೆ ಮೂತ್ರಿ ಒಪ್ಪಿದೆ
ನಿನ ಮಲ್ಲ ತ್ರೀತಿಗಾದ್
ನಿಕ್ಕೆ ಮಾತ್ರ ಬದ್ದಕೆ
ಯೇಸುಡೊಪ್ಪ ಯಾನ್ ಸ್ವತೆ
ಯೇಸುಡೊಪ್ಪ ಲಕ್ಷ್ಯಿಯೆ
ಲೋಕಭೋಗ ಬುಡ್ಡ ಜ್ಯೇದೆ
ನಿನಾಂಯಾದ್ ಉಪ್ಪವೆ

ಅಮ್ಮೆ ಮಗೆ ಪರಿಶುದ್ಧ
ಆತ್ಮ ಆಯಿ ದೇವರೇ
ಲೋಕೊಡುಮ್ಮೆ ದಿನ ಮಾತ
ಕಾಮ ಸಾನದ್ಯೇಕ್ಕೋಡೇ !

ಈ ಬಗೆತ್ತೆ ಗೀತೋಲೆನ್ ಜೆ ಅಮೃನ್, ಜೆ. ಬ್ರಿಗೆಲ್ ಮಾಂತೆರಲಾ ಅನುವಾದ ಮಲ್ಲ ಕೊರ್ಟೆರ್. 1897ಟಿ ಬತ್ತಿನ ಸುವಾತಾರ್ ಕ್ರೈಸ್ತರೆ ಸಭೆಟ್ ನಡವು ದೇಮಾರಾಧನೆ ಶ್ರಮ ಪಣ್ಣಿನ ಪುಸ್ತಕೊಡು ಪ್ರಾರ್ಥನೆಳು ಬೋಕ್ಕ ಸಂಸ್ಕಾರೋಳ ಪಣ್ಣಿನ ರದ್ದು ವಿಭಾಗ ಉಂಡು. ಮದಿಮೆದ ಸಂದರ್ಭೋಗು ಸಂಬಂಧಪಟ್ಟಿನ ವಿಧಿವಾಕ್ಯೋಲೆನ ಅನುವಾದೋ ಇಂಚ ಉಂಡು.

“ದೇವರೇ, ನಿನನ್ನಾಲಾ ನಿನ ದಯ ಇತ್ತಿ ಚಿತ್ತೋನುಲಾ ಪಿದುಕೊಣಿ ಲೆಕ್ಕ ಯೆಂಕುಳೆಗ್ ಬುದ್ಧಿ ಕೊಲ್ರ, ಬೋಳ್ಳುದ ಬಾಲೆಳು ಆದ್ ನಿನ ವಾಕ್ಯೋಗು ಸರಿಯಾದ್ ನಿನ ದುಂಬು ನಡ ತೋಣಿಯರೆ ಆಪಿ ಲೆಕ್ಕ ಇತ್ತಿ ಸಾರಿಯಿರೆ ಉಪ್ಪ ನಿನ ಪಾತೆರೊಡ್ಡ ಯೆಂಕುಳೆ ಹೃದಯೋಳಿಂಡ್ ನಿನ ಬೋಳ್ಳುನು ಮೂಡಾಲ”

ಇಂಚ ಮನ್ಸ್ ಅನುವಾದೋ ಕಾಯೋಲು ನಡತೋಂಡ ತುಳು ಜೋಕುಳೆ ಗೀತೆಳು, ತುಳು ಬ್ಯೇಬಿಲ್ ಕಥೆಕುಳು, ತುಳು ರತ್ನಮಾಲೆ, ಭಾರೀ ಮುಖ್ಯ ಆಪುಂಡು.

ಅನುವಾದ ಕಾರ್ಯ ಪರ್ವನವು ಸುಲಭೋದ ಬೇಲೆ ಅತ್ಯಾ ಮಿಶನರಲು ಈ ಬೇಲೆನ್ನ ಭಾರಿ ಮೊಲುಡೆ ಮಲ್ಲರಾಂಡಲ ಭಾಷೆಡ್ ಒಂಜಿ ಚೂರು ಕೃತಕತೆ ಇತ್ತೊಂಡಲಾ ತುಳುಭಾಷೆನೊಂಬಿ ಶಿಷ್ಟಕೆನ್ನ ಕೊರ್ಪಿನ ಅಲ್ಕೆನ ತ್ರೀತಿಗ್, ಗಂಭೀರವಾಯಿನ ಸಂಗತಿಲ್ಲೊ ತುಳುಭಾಸೆಡ್ ಪರ್ವೋಡು ಪನ್ನಿನ ಅಲ್ಕೆನ ಪ್ರಯತ್ನಾನು ಮಗರಂದೆ ಇಪ್ಪರಾಮಜ್ಞ ಪಂಡ್ಡೊ ಹೊ.ಅಮೃತ ಸೋಮೆಶ್ವರೋ ಪನ್ನಿನ ವಿಚಾರೋಡು ಸತ್ಯಾಂಶ ಉಂಡು.

1928ರ್ ಪಣಿಯಾಡಿ ಶ್ರೀನಿವಾಸ ಉಪಾಧ್ಯೇರಾನ ಗುರ್ಕಾರ್ದ್ದೊ ಶುರುವಾಯಿನ ತುಳುಸಾಹಿತ್ಯದ್ವಾರಾ ಮಾಲೆಡ್ ಮಸ್ತ ಸ್ವಜನೋಶೀಲ ಕೃತಿಕ್ಷುಳು ಬತ್ತೊ. ಬಡಕಬ್ಯೇಲ್ ಪರಮೇಶ್ವರಯ್ಯೋ, ಮೊಳಲಿ ಶೀನಪ್ಪ ಹೆಗ್ಡೋ, ಎನ್.ಎಸ್. ಕಿಲ್ಲೋ, ಮಾಧವ ತಿಂಗಳಾಯೀರ್, ಸತ್ಯಮಿತ್ರ ಬಂಗೇರೋ, ಎಂ. ವಿಶಲ ಹೆಗ್ಡೋ ಇಂಚ ಸುಮಾರ್ ಜನ ಆರೆನೊಟ್ಟ್ಗ್ ಇತ್ತೊದ್ದ ದೇಶೋದ ಸ್ವಾತಂತ್ರೊ ಹೋರಾಟೊ ಮಿಶನರಿಕ್ಷುಲೆನ ತುಳು ಅನುವಾದೋ ಸಾಹಿತ್ಯದ್ವಾರ್ ಪ್ರೇರಣೆ ಪಡೆದ್ ಮಸ್ತ ಕೃತಿಕುಳೆನ ಕೊರಿಯೀರ್. ವುಂದೆನ್ ತುಳು ಭಾಷಾ ಚಳುವಳಿ ಆಂದ್ ಲೆಪ್ಪುವೆರ್. ದೇಶೋಡು ಸ್ವಾತಂತ್ರೊ ಹೋರಾಟೊದ ಕೆಚ್ಚ್ ಉಪ್ಪನಗನೇ ಸ್ವದೇಶೀ ಸಂಸ್ಕೃತಿ ತ್ರೀತಿಮೊಟ್ಟ್ಗು ಈ ಚಳುವಳಿ ನಡೆತ್ತೊಂದು ಬತ್ತೊಂಡ್ ಪನ್ನಿನವು ಐತಿಹಾಸಿಕವಾದ್ ಭಾರೀ ಮುಖ್ಯ ಆಮುಂಡು. ತುಳುತ್ತ ನವೋದಯ ಯುಗ ಆಂದ್ ಈ ಕಾಲ ಘಟ್ಟೊನು ಲೆಪ್ಪೊಳಿ. ಬರೆಪ್ಪನೆಟ್ ಶಿಷ್ಟಿ ಪಡೆಯೋಣ್ ಈ ಲೇವಿಕರ್ಗ್ ಒಂಚಾತ್ ಓದುನಕುಲಾ ತಿಕ್ಕಿಯೀರ್. ಒರಿದಿನ ದ್ರಾವಿಡ ಭಾಸಲೆಕ್ಕೊನೆ ತುಳುಟ್ಟುಲಾ ಸಾಹಿತ್ಯದ್ವಾರ ರಚನೆ ಸಾಧ್ಯ ಅತ್ತಂದೆ ತುಳುಟ್ಟ ಕಾವ್ಯ ರಚನೊಲಾ ಮಲ್ಲೋಳಿ ಪರ್ವನೆಕ್ ತುಳುಟ್ಟ ಕಾವ್ಯ ಸೃಷ್ಟಿಗ್ ಬೋಡಾಯಿನ ಶಬ್ದರೂಪೊನು ಹಿಗ್ಗಿಸಾವುನ, ಕುಗ್ಗಿಸಾವುನ, ಅಧ್ಯವ್ಯತ್ಯಾಸ ಬರಂದಿಲೆಕ್ಕೊನ್ ಅಳವಡಿಸಾವುನ ಒಂಜಿ ಸಹಜಗುಣ ಅಯಿಕ್ಕಿತ್ತಿಕಾರಣೊ ಸಾಹಿತ್ಯದ್ವಾರ ಎಚ್ಚ ಜನಕ್ಷುಲೆಗ್ ಮುಟ್ಟಪಿಲೆಕ್ಕೊನ್ ಅತ್ತಂದೆ ಸಹಜವಾದ್ಲಾ ಮೂಡೊ ಬತ್ತೊಂಡ್.

ನಮ್ಮೊ ಜನಕ್ಷುಲೆಡ್ ಅನುವಾದೋದ ಕೆಲಸ

ಪಿದಾಯಿ ದೇಶೆಡ್ ಬತ್ತಿನ ಮಿಶನರಿಲು, ಅಕ್ಕಲೆಗ್ ಮುಖ್ಯವಾಯಿನ ಉದ್ದೇಶಗಾತ್ರ ಭಾಷಾಂತರ ಮಲ್ಲುನ ಕೆಲಸೊ ಮಲ್ಲಿರತ್ತಂದೆ ಬೇತೆದಾಲ ಅತ್ಯಾ ಪನ್ನಿನವು ನಮ್ಮೊ ಇಂಚ ಅಲೋಚನೆ ಮಲ್ಲುನಗ ತೋಜಂಡುಂಡುಂಡಾಂಡಲ, ಅಕ್ಕೊ ತುಳು ಓದುನಕುಳಿಗಾದ್ ತುಳುಟ್ಟ ವ್ಯಾಕರಣೊ, ನಿಫಂಟ್ ಮಾಂತ ರಚನೆ ಮಲ್ಲೊದ್ ಅಧ್ಯಯನ ಮಲ್ಲರೆಗಾದ್ ಅನುಕೂಲ ಮಲ್ಲೊ ಕೊರ್ವಿನ ಅಕಲೆನ ಮನಸ್ಸನೊ ತೊನಗ, ಅಕ್ಕಲೆಗ್ ಅಕ್ಕರ ಸಂಸ್ಕೃತಿನೊ ಜನಕ್ಷುಲೆಗ್ ಕೊರ್ಮನ ನಿರ್ಧಾರದೊಟ್ಟ್ಗ್ ಅಕ್ಕಲೆಗ್ ಪ್ರಾದೇಶಿಕ ಮಟ್ಟಡ್ ಈ ಪ್ರದೇಶೋದ ಕೆಲವರೆನೊ ಅಧ್ಯಯನ ಮಲ್ಲರೆ ಅನುವು ಮಲ್ಲೊ ಕೊರಿಯೀರ್. ಅಂಚಾಯಿನೆಡ್ವಾವರ ಒರಿಯೋರಿಯೆನೆ ಮುಖ್ಯವಾದ್ ಮುಲ್ಲದಕುಳು

ಕೃತಿರಚನೆ ಮಲ್ತೇರ್. ಮಾತ್ರ ಅತ್ಯ ಅಪಗ ಅನುವಾದದ ಕೆಲಸಲಾ ಆಂದ್ರ. ಇಡೀ ನಮ್ಮೆ ನೆಲ ಸಂಸ್ಕೃತಿದ ಒಂಜಿ ರೂಪೊನು ಬೋಕ್ಕು ಅವೇ ನೆಲತ್ತ ಬಾಸೆಡ್ ಹಿರ ಅವೇನ್ ಸೃಷ್ಟಿಮಲ್ಲುನ ಮೊಲಬು (ಮನಸ್ಸು) ಬತ್ತನಗ ಅಯಿಕ್ಕು ಸರಿಯಾಯಿನ ಕಲಾ ವಿಭಾಗಗ್ ಬೋಡಾಯಿನ ಸಾಹಿತ್ಯ ಸೃಷ್ಟಿ. ಸುರುತ್ತ ದಿನೋಟ್ ಸಾಹಿತ್ಯ ಸೃಷ್ಟಿ ಮಲ್ಲುನಾಯಗ್ ಮೂರಕವಾದ್ ಬೇತೆ ಬೇತೆ ಪ್ರಕಾರದೂ ಮಾಹಿತಿ ಶರೀರದೂ ಕೊರತೆ ಇತ್ತಿಲೆಕ್ಕ ತೋಜುಂಡು. ಅಪಗ ಅಕ್ಕರ ಜ್ಞಾನೋದ ಮಿತಿ ಇತ್ತಿನ ಕಾರಣೊ ಆ ಸಂದರ್ಭದ್ ಬಾಕಿ ಬಾಸೆಲೆನ್ ಓದ್ಯೇರೆ ಕಷ್ಟ ಇತ್ತನೆಡ್ವಾವರ ಹಿರಾಕ್ ದಕ್ಕಲೆಗ್ ಒಂಜಿ ಸಾಹಿತ್ಯದ ಶಾಸ್ತೀಯವಾಯಿನ ಚೌಕಟ್ ತಿಕ್ಕಿಲೆಕ್ಕೂ ತುಳು ಸಾಹಿತ್ಯದ್ ಬರೆಪುನಕುಲೆಗ್ ತಿಕ್ಕಾದಿಜಿ ಅಂದ್ ಪನ್ನಿನವು ಎನ್ನ ಭಾವನೆ. ಈ ಕಾರಣಗಾತ್ರ ತುಳುಟ್ ಮುಲ್ಲದಕುಲೆಡ್ ಸೃಜನಶೀಲ ಬರಹೊಲು ಬಯಿಜ್ಜಿ. ಯಕ್ಕಗಾನೊಗಾತ್ರ ಪ್ರಸೋಂಗ ರಚನೆ ಮಲ್ಲುನ ಕ್ರಮ ಇತ್ತಂಡೇ ವಿನ: ತುಳುಟ್ ಸ್ವತಂತ್ರ ಕೃತಿಕ್ಕುಲು ಬರಿಯೆರ್ ಸಾಧ್ಯ ಆಯಿಜ್ಜಿ. ಅಂಜಾಯಿನೆಡ್ವಾವರ ಮುಲ್ಲದಕುಲು ತುಳುಟ್ ನಿರಂತರವಾದ್ ಖಾಕುಲೆನ್ ಬರೆಯೆರೆ ಆಯಿಜ್ಜಿ ಅಂದ್ ಪನ್ನಿನವು ಒಂಜಿ ಅನುಮಾನೋ. ಇಂದೆಡ್ ಆಯಿನ ಲಾಭೋ, ದಾನೆ ಹಂಡೊಂಡ ಸಂಸ್ಕೃತ, ಕನ್ನಡ, ಬಾಸೆಲೆಡ್ ಭಾಷಾಂತರ ಮಲ್ಲುನ ಕೆಲಸೊ ನಡಪ್ಪೇರೆ ಶುರುವಾಂದ್. ವುಂದೆಟ್ ಶುರುಕ್ಕು ಮಿಷನರಿಕ್ಕುಲು ಅನುವಾದ ಮಲ್ಲೇರೆ ಶುರು ಮಲ್ತೇರ್. ಅಕುಲೆಗ್ ಇಂಚಿತ್ತಿನ ಅವಕಾಶೋ ಗೆತ್ತೊಂದು ಎಡ್ ಕೆಲಸ ಮಲ್ಲುನ ತಾಕತ್ತ ಮನಸ್ಸು ಇತ್ತಿನಕುಲು. ಇಂಚಾದ್ ಈ ಬೇಲೆ ದೇಶೀಯವಾಯಿನ ವಿದ್ವಾಂಸರೆಗ್ಲಾ ಮಾದರಿಯಾಂದ್. 1920 ಮುಟ್ಟಲಾ ಆಧುನಿಕ ತುಳುಟ್ ಸ್ವತಂತ್ರವಾಯಿನ ಕೃತಿ ರಚನೆ ಆತ್ಮಜ್ಜಿ. 1928ಗ್ ಬೋಕ್ಕು ಆರಂಭವಾಯಿನ ಪಣೀಯಾಡಿಯೆರ್ನ ತುಳು ಚಳುವಳಿಡ್ ಬೋಕ್ಕೂ ಸ್ವತಂತ್ರವಾಯಿನ ಕೃತಿಕ್ಕುಲು ಬತ್ತೊ.

ಸ್ವತಂತ್ರವಾಯಿನ ಕೃತಿಕ್ಕುಲು ಬರಂದೆ ತುಳುಟ್ ಅನುವಾದದ ಕೃತಿಕ್ಕುಲು ಬರಿಯೆರೆ ಸಾಧ್ಯ ಇಜ್ಜಿ. ಅಂಡಲ ಬೇತೆ ಬೇತೆ ಕಾರಣಗಾತ್ರ ಅನುವಾದಿತ ಕೃತಿಕ್ಕುಳು ಬತ್ತೊ. ಅಯಿಟ್ಟೆಲ ಯಕ್ಕಗಾನ ಪ್ರಸಂಗ ರೂಪೊಡು ಬತ್ತಿನವು ಒಂಜಿ ರೀತಿಡ್ ಆಶ್ಯಯ್ಸನೇ ಆದುಂಡು. ಯಕ್ಕಗಾನೊ ಅಪಗ ಆತೊಂಜಿ ಜನಪ್ರಿಯವಾದಿತ್ತಂಡಾದಾನ್ನ ಗೊತ್ತಾಮಜ್ಜಿ. ಒಂಜಿ ಕಲಾಪ್ರಕಾರೋದ ಜನಪ್ರಿಯತೆಗೋಸ್ಕರವಾದ್ ಬರೆತ್ತಿನಾಲಾದಿಪ್ಪ. ತುಳು ಬಾಸೆ ಯಕ್ಕಗಾನದಂಚಿತ್ತಿನ ಒಂಜಿ ಕಲಾಪ್ರಕಾರಗ್ ಅವು ಹೊರ್ರಿನ ಮೊಲ್ಲುನ್ ತೊಡು ಕವಿಕ್ಕುಲೆನ ಆಳರಸರ್ನಾನ ಆಸೆ ಈ ರೀತಿಯಾದ್ ಬತ್ತಂಡಾಂದ್ ತೆರಿಯುಜ್ಜಿ. ತುಳುಟ್ ಸುರುಕ್ಕು ಯಕ್ಕಗಾನ ಕೃತಿಗ್ ಅನುವಾದ ಮಲ್ತ ಕೊರಿನಾರ್ ಬಾಯಾರ್ ಪೆವ್ವಡಿ ಸಂಕಯ್ಯ ಭಾಗವತೆರ್, ವಿಟ್ಟಿಸೀಮೆ ಅರಸರ್ನಾನ ಅರಮನೆಡ್ ಅರಸರ್ನಾನ ಬತ್ತಾಯೋಗ್, ಅಕಲೆನ ಅಪ್ಪೆ ಬಾಸೆ ತುಳುಟ್, ಯಕ್ಕಗಾನದ ಮಾಮಲ್ಲಕವಿ ಪಾತ್ರಿ-

ಸುಭ್ರಿ ಬರೆಯಿನ ‘ಪಂಚವಟಿ ವಾಲಿಸುಗ್ರೀವರೆನ ಕಾಳೋಗೋ’ ಪನ್ನಿನ ಪ್ರಸಂಗೋನೇ ತುಳುಟ್ಟು, ಅನುವಾದ ಮಲ್ಲೋದ್ದು ಕೊರಿಯೋ. 6.05.1887ಡ್ ಬರೆದ್ ಮುಗಿತಿನ ಸಂಕಯ್ಯ ಭಾಗವತೆರ್ ಇಂದ್ರಾ ಅಯಿನ್ ಪ್ರಕಟಮಲ್ಲೋ. 1929ನೆಡ್ ಉಳಾಯಿ ಸುಮಾರ್ ಮೂಜಿ ಸತ್ತಿ ಅಚ್ಚಾಯಿನ ಈ ಪುಸ್ತಕೋ ಅಂಚನೆ ಅಯಿತ್ತು ಜನಪ್ರಿಯತೆನ್ ತೆರಿಪಾವುಂಡ್. 1968ಡ್ ಬೋಕ್ಕೆ ಅಚ್ಚ್ಗ್ರೋ ಮೋಯಿನ ಈ ತುಳು ಯಕ್ಕಾನೋ ತುಳುವ ಯಕ್ಕಾನೋ ಪ್ರಸಂಗೋನು ಯಕ್ಕಾರಂಗೋಗು ಒಟ್ಟಿಲೆಕ್ಕಾ ಬರೆತಿನ ಆರೆನ ಕೆವಿಪ್ರತಿಭೆದ ವಿಶೇಷತೆನ್ ಪಣ್ಣಂಡು. ಯಕ್ಕಾನದ ಕೆವಿ ಪಾತ್ರಿಸುಬ್ಬನ ಕೃತಿಟ್ ಒಟ್ಟು ಇನ್ಹಾತ್ತು ಐವತ್ತ್ಯೇನ್ (255) ಪದ್ಯಲಿತ್ತೊಂಡ ವುಂದೇಟ್ ಸುಮಾರ್ 360 ಪದ್ಯೋಜುಲ್ಲ. ರಾಗೋ, ತಾಳೋ, ಭಂದಸ್ಸೋ ಮೂಲಕೃತಿನ್ ಅನುಕರಣೆ ಮಾಲ್ತಾದೇರಾಂಡಲ, ಅಯಿತ್ತು ಸಾಹಿತ್ಯಾಂಶೋ, ಬೋಕ್ಕೆ ಅರ್ಥಸಂಗತಿಲು ಮೂಲೋಡ್ ಎಚ್ಚೆ ಮಾರ್ಮಿಕವಾದುಪ್ಪನ್ ಈ ರಡ್ ಕೆವಿಕ್ಕೆಲೆನ ಪ್ರಸೋಂಗಲೆನ್ ಒಟ್ಟ್ಗ್ರೋ ತೆಲನಿಕವಾದ್ ತೊನಗ ಗೋತ್ತಾಮಂಡು ಪಾತ್ರಿಸುಬ್ಬನ ಯಕ್ಕಾನೋ ಪ್ರಸಂಗೋ ಸುಗ್ರೀವ ಪಟ್ಟಾಭಿಷೇಕಡ್ ಉಂತೊಂಡ, ಮುಲ್ಲ ಪಂಚವಟಿಡ್ ಬೋಕ್ಕೆ ರಾಮಾಯಣದ್ ಬತ್ತಿನ ಒರಿತಿನ ಕರ್ತೆತ್ತು ಸಂಕ್ಷೇಪವಾಯಿನ ವಿವರೋಲು ತಿಕ್ಕಂಡು, ತುಳುಟ್ಟು ಬತ್ತಿನ ಪ್ರಾತಿನಿಧಿಕವಾಯಿನ ಭಾರೀ ಎಡ್ ಯಕ್ಕಾನೋ ಪ್ರಸಂಗೋ ಪನ್ನಿನ ಮದರ್ ಈ ಕೃತಿಕ್ಕೆ ಸಂದೊಂಡ್. ದೇಸಿ ನುಡಿಗಟ್ಟ್ ಕಾವ್ಯಮಯವಾಯಿನ ಶೈಲಿ, ಪಾಠರಕರ್ತೇನ್ ಯಕ್ಕಾನೋ ರೂಪೋದ್ ಪಂಡಿನ ಆರೆನ ಯಕ್ಕಾನೋ ಕಾವ್ಯ ಚಮತ್ವತ್ತಿ ಮೂಲಕೃತಿನ್ ಮರೆಪಾವುಲೆಕ್ಕೆ ಉಂಡು. ಆರೆನ ಒರಿದಿನ ಯಕ್ಕಾನ ಪ್ರಸಂಗೋಲು ಕನ್ನಡ ಬಾಸೆಂಡುಂಡು. ಬಡಕಬ್ಯೋ ಪರಮೇಶ್ವರಯ್ಯೋ ಕಿಟ್ಟಿರಾಜಿ ಪ್ರಸಂಗೋ (1929) ಪನ್ನಿನ ಯಕ್ಕಾನ ಪ್ರಸಂಗೋನುಲಾ, 1920ಟ್ ಶಂಕರಾಚಾರ್ಯರ್ ಬರೆಯಿನ ಭಜಗೋವಿಂದಂ ಕೃತಿಕ್ಕೆಲೆನ ತುಳುಕ್ಕು ಅನುವಾದ ಮಲ್ಲೋದ್ ಕೊರಿಯೋ. ತುಳುಟ್ಟು ನೀತಿ ಪದ್ಯೋಲು ಪನ್ನಿನವು ಸ್ವಾತಂತ್ಯವಾಯಿನ ರಚನೆ ಅಂಡಲಾ ವುಂದುಲಾ, ಸಂಸ್ಕೃತ ಬಾಸೆಡ್ ಬತ್ತಿನ ಸುಭಾಷಿತಲೆನ ಭಾಷಾಂತರನೇ ಆಂದುಂಡು. ಬಡಕಬ್ಯೋ ಪರಮೇಶ್ವರಯ್ಯರೆನ ಅನುವಾದದ ಒಂಜಿ ಉದಾಹರಣೆ ಆರೆನ ಭಜಗೋವಿಂದಂ ಕೃತಿಡ್ ತೋವೋಣಿ.

ಮೂಲ- ಬಾಲಸ್ತಾವತ್ ಕ್ರೀಡಾಸ್ತಕ್:! ತರುಣಾಸ್ತಾವತ್ ತರುಣೀಸ್ತಕ್:

ತುಳುಟ್ಟು - ಕಿನ್ನಿಡ್ ಗೋಬ್ಬ ತಮಾಸೆದ ಸುದಿ! ಮೋಣ್ಣಿಂಬ್ಬೆ ಜವನೋಡು ಸುದಿಣ್ಣಿ!!

ತುಳು ನೀತಿ ಪದ್ಯ-

ಸಂಸ್ಕೃತ- ವಚಸೇಕ್ಕಂ, ಮನಸ್ಸೇಕಂ, ಕರ್ಮಣ್ಣೇಕಂ, ಮಹತ್ತನಿ! ವಚಸ್ಸೇಕಂ ಮನಸ್ಸೇಕಂ,

ಕರ್ಮಣ್ಣೇಕಂ ದುರಾತ್ಮನಂ!!!

ತುಳುಟ್ಟ; ಬಾಯೋಂಜೇ ಮನಸೊಂಜೇ

ನಾಯಡೊಂಜೇ ನಡತೆಳು ಸತ್ಯದಕುಳೆಣ್ಣ

ಬಾಯೋಂಜೇ ಮನಸೊಂಜೇ

ನಾಯಡೊಂಜೇ ನಡತೆಳು ಮಿತ್ಯದಕುಳೆಣ್ಣ

ಇಂಚ ತುಳುಟ್ಟ ಮನೊಕ್ಕು ಮುದಕೊರ್ಪಿಲೆಕ್ಕೂ ಕೃತಿಕಾಲೆನ್ ಅನುವಾದ
ಮಲ್ಲೇ ಹೊರೆರ್. ಅಂಜನೆ ಯಕ್ಕಿಗಾನೊಡ್ ಕಿಟ್ಟರಾಜಿ ಪ್ರಸಂಗದ ಅನುವಾದ ಆರೆನ
ಬಾಸೆ ನಿಧಿಗ್, ಪರಿಪೂರ್ಣತೆಗ್ ಸಾಕ್ಷಿಯಾದ್ ಉಂಟುದುಂಡು. ಆರೆನ ಯಕ್ಕಿಗಾನ
ಕೃತಿತ್ತ ಉದಾಹರಣೆನ್ ತೂವೋಳಿ

ಮತ್ಯನುಪಾಲನರಮನೆಯಲ್ಲಿ- ಏನ್ದರಸಿಲ್ಲಾಳ್

ನಡೆದನಚ್ಚತನ ಬಳಿಗ್- ಬತ್ತೆ ತಿರ್ಫಂದನಯ್ತುಡೆ, ಅರಗಂದಿನಾರ್

ಜಡಜನಾಭ- ನೀಡಾರ್ತಿ ಮೋವೋಳುದಾರ್

ಮುಸಲಧರನೆಡೆಗ್- ಉಜ್ಜೀರ್ ಪತ್ಯಯಡೆ

ಹಲಧರ- ನಾಯೆರ್ ಪತ್ತಿನಾಯೆ

ಇಂಚ ಪ್ರತಿ ಶಬ್ದೊಡುಲ ಅನುವಾದೋ ಮಲ್ಲನಗ ಬಜೇ ತೇಲಿಕೆಡ್ ಮಲ್ಲಂದೆ
ಕುಸುರಿ ಕೆಲಸ ಮಲ್ಲೂದ್ ಮೂಲ ತುಳುತ್ತ ದೇಸಿಯತೆನ್ ಒರಿಪ್ಪಾವರೆ ಬೆಂದಿನೆನ್
ತೂನಗ ತುಳುಬಾಸೆಡ್ ಆರೆಗಿತ್ತಿನ ತ್ರೀತಿ ಬೊಕ್ಕೆ ಪ್ರಬುಧ್ಥತೆನ್ ತೂವೋಳಿ.

ತುಳುಟ್ಟ ಸುರುತ್ತ ಭಗವದ್ದಿತೆನ್ ಅನುವಾದ ಮಲ್ಲೇ ಹೊರಿನಾರ್ ದಿವಂಗತ
ಮೂಲ್ಯೆ ನರಸಿಂಗರಾಯೆರ್. ‘ಗೀತೆ ಮಲ್ಲಿಗೆ ಅನೀ ತುಳುಕಾವ್ಯ ಭಗವದ್ದಿತೆ’ ಪನ್ನಿನ
ಮುದರೋಡ್ 1934ಚ್ ಈ ಕೃತಿನ್ ಅನುವಾದ ಮಲ್ಲೇ ಹೊರಿಯೆರ್. ವೃತ್ತಿಡ್
ದ.ಕ.ಜಿಲ್ಲಾ ನಾಯ್ಯಾದಿಶೇರಾದಿತ್ತಿನ ನರಸಿಂಗ ರಾಯೆರ್ ಕನ್ನಡೊಡು ಮಸ್ತ ಕೃತಿ
ರಚನೆ ಮಲ್ಲೂದೆರ್. ಸರ್ವಜ್ಞ ಸಹಸ್ರಾರ್ಥ (1924) ಸುಶೋಭಿತ ಸುಭಾಷಿತ (1934)
ತುಳಸೀ ರಾಮಾಯಣ (1935), ಕನ್ನಡ ಭಂದಃಶ್ರುತಿ, ಸಂಧ್ಯಾವಂದನೆ, ಕನ್ನಡ ಟೀಕೆ
ಅತ್ತಂದೆ ಬೇತೆ ಬೇತೆ ಕೃತಿತ್ತ ಒಟ್ಟುಗ್ಗೆ ಗೀತಮಲ್ಲಿಗನ್ನಾ ಹೊರಿಯೆರ್.

ಗೀತಮಲ್ಲಿಗೆದ ಒಂಜಿ ರಂಡ್ ಉದಾಹರಣೆಲು -

ನೈನಂ ಬಿಂದಂತಿ ಶಸಾಣೆ ನೈನಂ ದಹಿತ ಪಾವಕ:

ನ ಜೈನ ಕ್ಷೇದಯಂತ್ಯಾಮೋ ನ ಶೋಷಯತಿ ಮಾರುತ:

ಅನು: ಶಸ್ತ್ರ ಕಡ್ಡಾಂದಗ್ಗಿತಾನ್ ಸುಡಾಂದ್ ಆತ್ಯಾನಜುರ್ನಾ !

ನೀರ್ ಚಂಡೀ ಮಳ್ಳನಿಜ್ಜೀ, ಇಜ್ಜಿ ಗಾಳಿಡ್ ಉಳಾಗುನಾ

ಸಾಫ್ ಹೃಷಿಕೇಶ ತವಪ್ರಕೀತ್ಯಾ

ಜಗತ್ ಪ್ರಹಷ್ಟತ್ಯನು ರಜ್ಜತೇ ಚ
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧ ಸಂಘಾ:

ಅನು: ಈರೆನ ಮಹಿಮೆನ್ ಥಾತು ಜಗತ್ತಳು
ಹರಣ ಕೀರ್ತನೆ ಮಳ್ಳೋ
ರಾಕ್ಷಸಗಳ ಮೋಡಿ ತಂಚಿಂಚ ಓಡುವೆರ್
ಸಿದ್ಧ ಸಂಘೋಳು ಈರೆ ನಮಿಮೋ

ಸತ್ತಾನ್ನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ
ಶ್ರದ್ಧಾಮಯೋಯಂ ಮರುಷೋ ಯೋ ಯಚ್ಚಧಃ ಸ ಏವ ಸ: ||

ಅನು: ಉಪ್ಪು ಸರ್ವರೇ ಶ್ರದ್ಧೆ ಆ ಆ ಭಾವತಾ ಅನುಸಾರನೇ
ಮರುಷೆ ಶ್ರದ್ಧಾಮಯೆನೆ, ಪಾಥಾ, ಶ್ರದ್ಧೆ ಒಮ್ಮೋ ಅವ್ವನೇ |
ಅನುವಾದೋ, ಒದ್ಯರೆ ಒಂಚೂರು ಕಷ್ಟ ಅಂಡಲಾ, ತುಳು ಬಾಸೆಡ್ ಮಸ್ತು
ಪ್ರಯೋಗ ಮಲ್ಲದೆರ್. ಅನುವಾದ ಮಲ್ಲಿನಾರ್ ಬ್ರಾಹ್ಮ ಅಂಡಲಾ, ಈ ಕೃತಿ ಮಾಂತರೆಗ್ನೂ
ಮುಟ್ಟೊಡು ಪನ್ನಿನ ಕಾರಣೋಗು ಪಂಡ ಹರಿಜನೋಗ್ಲಾ ಓದ್ಯರೆ ಆಪ್ರೋಡು
ಪಂಡೋದ್, ಬ್ರಾಹ್ಮಣೇತರೆ ತುಳುಟ್ಟ ಅನುವಾದ ಮಲ್ಲೆ ಪಂಡೋದ್ ನರಸಿಂಗ ರಾಯೋ
ಪಂಡೋಂಣಾಬೆರ್. ಕನ್ನೂಡೊದ ತ್ರಿಮುಡೆ ಭಂದಸ್ಸನ್ (ಭಾಮಿನಿ ಷಟ್ಪದಿತ ಲಯ)
ಅನುವಾದೋಗ್ ಬಳಸ್ಸದೆರ್ (ಸಂಗ್ರಹ: ತುಳುವರಿವರು ಸಂ. ಪಾದೇಕಲ್ಲು ವಿಷ್ಣು
ಭಟ್ಟ)

ತುಳುಟ್ಟ ಪ್ರಕಟವಾಯಿನ ಮೂಜಿನೆ ಯಕ್ಷಗಾನ ಕೃತಿ ಪಂಡೋಂಡ ದೇರಂಬಳ
ಆಂಪಣ್ಣ ಶಟ್ಟಿನೆ “ಪಂಚವಟಿ ವಾಲಿ ಸಂಹಾರೋ” (1938) (ವುಂದೆನ್ ಪ್ರಕಟ
ಮಲ್ಲಿನಾರ್ ಬೆಳೆಯೂರುಗುತ್ತು ಸುಭ್ರಯ್ಯ ಶಟ್ಟ್) ಮತ್ತಾರುದ ಹರಿಹರ
ಮುದ್ರಣಾಲಯ್ಡ್ ಅಚ್ಚಾಯಿನ ಈ ಮಸ್ತಕೋದ ಬಗ್ಗೆ ಎಚ್ಚಿನ ಮಾಹಿತಿ ತಿಕ್ಕಬೆ.
ಬಾಯಾರ್ ಸಂಕಯ್ಯ ಭಾಗವತೆರೆನ ತುಳು ಪಂಚವಟಿನ್ ಅನುಸರಿದ್ ಬರೆಯಿನ
ಅಯಿತ್ತ ಉತ್ತಾಪ್ತ ಮಾದರಿಡ್ವಾವರ ಮಾಂತರೋಲಾ ಗಮನ ದೀಪೋಡಾಯಿನ ಒಂಡ
ಎಡೆ ಮಸ್ತಕೋ ಪಂಡೋದ್ ಡಾ. ಬಿ. ಎ. ವಿವೇಕ ರೈಕುಲ್ ಪಣ್ಣೋ (ಸ್ವಾತಂತ್ರ್ಯಮೂರ್ವ
ತುಳುಸಾಹಿತ್ಯ ಪು. 32) 1947 ಮುಟ್ಟ, ಪ್ರಕಟವಾಯಿನ ಕೃತಿಕಾಲೆಡ್ ಯಕ್ಷಗಾನ
ಬೋಕ್ಕ ಒಂಜಿರಡ್ ಮಸ್ತಕಲು, ಅನುವಾದೋವಾಯಿನ ಮಸ್ತಕೋಲಾಂಡಲಾ ಒರಿನವು
ಮೂರಾ ಸ್ವಾತಂತ್ರ್ಯವಾಯಿನ ಕೃತಿಕುಲು ಮುಖ್ಯವಾದ್ ನಾಟೋಕ, ಕಾದಂಬರಿ, ನೀತಿಪದ್ಯಲು,

ಪದ್ಯಸಂಗ್ರಹಲು ಈ ಸಂಧಿರೊಡು ರಚನೆಯಾಂದು.

ಸ್ವಾತಂತ್ರ್ಯ ಬಹುಮಾನಕ್ಕೆ ಅನುವಾದವಾಯಿನ ಕೃತಿಕುಲು

1920ರ್ಲು 1940 ಮುಟ್ಟು ತುಳುಟ್ಟಿ ಸ್ವಂತ ಕೃತಿಕುಲು ಮನ್ತ್ರ ಬಯಿದ್ದಂದು. ಉಡುಪಿದ ಎಸ್.ಯ್ಯ. ಪಣಿಯಾಡಿಯೀರೋನ ತುಳುತ್ತ ಮಿಶ್ರ ಇತಿನ ಪ್ರೀತಿ ಗೌರವೋ, ಕಾಳಜಿದ್ದಾದ್ ಮುಖ್ಯವಾದ್ ಆರೆಂದ್ ಬೋಕ್ಕ ಬೇತೆ ಮನ್ತ್ರ ಜನ ತುಳು ಕೃತಿಕ್ಕಾಲೆನ್ ಅನುವಾದ ಮಲ್ಲ ಕೊರಿಯೀರ್. ಇಂದೆಕ್ಕೆ ದುಂಬೇ ಮಿಶನರಿಲು ಇಂಗ್ಲೀಷ್‌ಎಂದ್ ತುಳುಕ್ಕು ಮನ್ತ್ರ ಕೃತಿಕ್ಕಾಲೆನ್ ಅನುವಾದ ಮಲ್ಲ ಕೊರಿಯೀರ್. ಬ್ಯಾಬಲ್, ಗೀತೆಲೆನ್ ತುಳುಕ್ಕು ಅನುವಾದ ಮಲ್ಲಂಡಲ ಅಯಿಕ್ಕುಲು ಜನಪ್ರಿಯವಾದ್ ಬತ್ತಜ್ಞಿ. ದಾಯೀಗ್ ಪಂಡಿ ಒಂಜಿ ನಿರ್ದಿಷ್ಟವಾಯಿನ ಉದ್ದೇಶೋಡ್ ಬಹುಮಾನಕ್ಕಾದ್ ಅಯಿನ್ ಬೇತೆದಕುಲು ಸ್ವೀಕರಿಸಾರೆ ಆಯಜ್ಞಿ. ಮಿಶನರಿಕ್ಕುಲೆನ ಬೋಕ್ಕ ಮುಲ್ಲದಕುಲು ಒಂಜೊಂಜಿ ಕೃತಿಕ್ಕುಲೆನ್ ಬರೆಯರೆ ವಿನಿ: ಅನುವಾದೋ ಪನ್ನಿನವು ಒಂಜಿ ಜೋರುದ ಕೆಲಸವಾದ್ ಮೂಡಾದ್ ಬತ್ತಜ್ಞಿ. ಅಪಗ ದೇರಂಬಳ ತ್ಯಾಂಪಣ್ಣಿ ಶೆಟ್ಟಿ ಮಲ್ಲನ ಯಕ್ಕಾನೋ ಪ್ರಸಂಗಲೆನ ಅನುವಾದ ಬುಂಡ, ಸಾಹಿತ್ಯೋದ್ದರ ಬೇತೆ ಪ್ರಕಾರಲೆನ ಅನುವಾದೋ ಆತ್ ಬ್ಯಾರಿಜಿ. 1954 ಮುಟ್ಟು ಕಾರ್ಮೋಡಾಂಡ್. ಕೆಮ್ಮೂರ್ಧು ದೊಡ್ಡಣ್ಣಿ ಶೆಟ್ಟ್ ಅವ್ವೆ ವಸೋಡು ‘ಅಂಗದರಾಜಿ ಪ್ರಸಂಗೋ’ ಪನ್ನಿನ ತುಳು ಅನುವಾದಿತ ಪ್ರಸಂಗೋನು ಅನುವಾದ ಮಲ್ಲ ಕೊರ್ಕೆರ್. ದಾಯೀ ಆತ್ ಯಕ್ಕಾನ ಪ್ರಸಂಗೋಲು ತುಳುಕ್ಕು ಅನುವಾದ ಆಂಡ್ ಪಂಡ್‌ಂಡ ಅಪಗ ಯಕ್ಕಾನೋ, ತಾಳಮದ್ದಳೆ ಭಾರೀ ಜನಪ್ರಿಯವಾಯಿನ ಒಂಜಿ ಕಲಾಪ್ರಕಾರೋ. ಒಂಜಿ ಕಲೆಕ್ಕೋಸ್ಕರ ಸಾಹಿತ್ಯ ಆಂಡ್ ಭಾವನೆ ಇತಿನ ಕಾಲ ಅವು. ಯಕ್ಕಾನೋ ಕಲೆಕ್ಕು ತುಳು ಬಾಸೆ ಒಗ್ಗಿನ ಸಾಮಧ್ಯ ಇತಿನೆಡ್ಡಾವರ, ಅಯಿನ್ ತೆರಿದಿತಿನ ಸಾಹಿತಿಲು ಕನ್ನಡ ಯಕ್ಕಾನೋ ಪ್ರಸಂಗೋಲೆನ್ ತುಳುಕ್ಕು ಅನುವಾದ ಮಲ್ಲ ಕೊರಿಯೀರ್. ಬಜೀ ಯಕ್ಕಾನೋ ಅತ್ಯಂದೆ ನಾಟಕೋಲ ಅನುವಾದವಾದ್ ಬತ್ತಂಡ್. ಜನಕ್ಕುಲು ಬಳಕೆದ್ ಪಾತೋರೆಂದಿತಿನ ಬಾಸೆ ತುಳು ಜಾಸ್ತಿ ಇತಿನೆಡ್ಡಾವರ, ಅನುವಾದೋಗು ಹೆಚ್ಚೆ ಪ್ರಾಮುಖ್ಯ ಬತ್ತಂಡ್. ತುಳುನಾಡ್‌ಡ್ ಕನ್ನಡ ಸಾಹಿತ್ಯೋದ್ದ ಬುಳಜ್ಞಿಲ್ ಅಪಗದಾಲ ಕಡಮೆ ಇತ್ತಜ್ಞಿ. ಪಂಚೆ ಮಂಗೇಶರಾಯೀರ್, ಕಡೆಗೋಂಡ್, ಮುಳಿಯ ತಿಮ್ಮಪಯ್ಯೀರ್, ಗೋವಿಂದ ಪ್ರೇಕುಲು, ಸೇಡಿಯಾಮು ಇಂಚ ಮನ್ತ್ರ ಜನ ವಿದ್ವಾಂಸೇರ್ ಕನ್ನಡ ಸಾಹಿತ್ಯ ಲೋಕೋಡು ಮುಂಚೋಣಿಡ್ ಇತಿನಕುಲು. ಕನ್ನಡೋ ಸಾಹಿತ್ಯೋಡ್ ತುಳುನಾಡ್‌ದ ವಿದ್ವಾಂಸೇರೆಡ್ ಸುರುತ ಕತೆ, ಕಾದಂಬರಿ, ದಿನೋಪತ್ರಿಕೆ ಇಂಚ ಮಾಂತ ಬತ್ತಂಡ್. ತುಳುನಾಡ್‌ಡ ಕನ್ನೋಡ ಸಾಹಿತ್ಯೋದ ಕಂಪು ಬುಳಯೋಂದಿಪ್ಪನಗನೇ ತುಳು ಭಾಷಾ ವಿದ್ವಾಂಸೇರ್ಗಾಲಾ ಚುರುಕು ಮುಟ್ಟಂಡ್. ತುಳು ಬಾಸೆಗ್ ಕನ್ನೋಡೋದ ಶೈಲಿನ್ ಬಗಾವುನ, ಇಜ್ಜಿಂಡ ಆ ಮನೋಧರ್ಮೋನ್

ತುಳ್ಳೂಕ್ಕು ಕೊಣಬರ್ವಿನ ಒಂಬಿ ತೋಚಿದ್ದೀ ಬಶ್ವಂಡ್. ಕನ್ನಡೊ ಸಾಹಿತ್ಯದ್ದೀ ಬತ್ತಿನ ಒವ್ವೇ ಪ್ರಕಾರೋನ್ ತುಳ್ಳುಕ್ಕು ಜಮುಡಾವುನ ಮನಸ್ಸೊನ್ ಪಡೆಯೋಂದಿನ ಮಸ್ತಿ ಜನೊ ತುಳ್ಳೂಸಾಹಿತ್ಯದುಲಾ ಉಮೇದ್ ತೋಚಿಪ್ಪಾಯೀರ್. ಅಯಿತೋಟ್ಟುಗ್ಗೊ ಕನ್ನಡೊದ ಇಜ್ಜಿಂಡ ಬೇತೆ ಭಾಸೆದ ಶೈಲಿನ್ ತುಳ್ಳು ಬಾಸೆಗ್ಗೊ ಒಗ್ಗಾವುನ ಒಂಬಿ ಸವಾಲ್ ಇಶ್ವರ್ಂಡ್. ವುಂದೆನ್ ಮಾಂತ ಸರಿ ಮಾಲ್ಯಾಡಾಂಡ ತುಳ್ಳುಕ್ಕು ಅನುವಾದ ಮಲ್ಲಿನ ಪ್ರಕ್ರಿಯೆ ಅನಿವಾರ್ಯ ಆಂಡ್ಂಡ್ ತೋಚುಂಡು.

ತುಳ್ಳು ಕಾವ್ಯ ಜಗತ್ತ್

ಒಂಬಿ ಬಾಸೆಡ್ ನಷ್ಟೋಂಬಿ ಬಾಸೆಗ್ಗೊ ಅನುವಾದ ಮಲ್ಲಿನ ಸಂದರ್ಭೋಂಡು ಗಡ್ಡ ಪ್ರಕಾರೋ ಎಚ್ಚೆ ಸುಲಭೊ ಪನ್ನಿನ ಭಾವನೆ ಜಾಸ್ತಿ. ಪದ್ಯಲೆನ್ ಆತ್ ಸುಲಭೊ ಅನುವಾದ ಮಲ್ಲರೆ ಸಾಧ್ಯ ಇಜ್ಜಿ. ದಾಯೆಗ್ಗೊ ಪಂಡ ತುಳ್ಳು ಭಂದಸ್ಸೊದ ಸ್ವರೂಪ ಭಾಷಾ ವ್ಯವಸ್ಥೆ ಕನ್ನಡದಲೆಕೊಂತಿನವು ಅತ್ತ. ಅಯಿಕ್ಕು ಹೊಂದಿಕೆಯಾಪಿಲೆಕ್ಕು ಅನುವಾದೊ ಮಲ್ಲಿನ ಜವಾಬ್ದಾರಿ ಅನುವಾದಕ್ಗೊ ಉಂಡು.

ತುಳ್ಳು ಅನುವಾದೊದ ರದ್ದುನೇ ಬುಳೆಚ್ಚಿಲ್ಲೊ ಶುರುವಾಯಿನೆ 70, 80ನೇ ದಶಕೊಂಡು. ಅಯಿಹೊಂಬಿ ತಾತ್ತ್ವಿಕವಾಯಿನ ರೂಪೊನು ಕೊಣಬತ್ತೊದ್, ತುಳ್ಳು ಬಾಸೆದ ಮೊಲ್ಲು ಪಲಿಕೆನ್ ಒಂಚೊರೊಲಾ ಕಳೆವೋಂದಿಲೆಕ್ಕೊ ಅನುವಾದ ಮಲ್ಲೊ ಕೊರಿನ ವಿದ್ವಾಂಸೆರ್ ಈ ಕಾಲ ಘಟ್ಟೊಡ್ ತಿಕ್ಕೊಬೆರ್. ಶ್ರೀ ಕೆದಂಬಾಡಿ ಜತ್ತಪ್ಪ ರ್ಯಾಕುಳು, ಶ್ರೀ ಕೆಲಿಂಜ ಸೀತಾರಾಮ ಆಳ್ವೆರ್, ಅ. ಬಾಲಕೃಷ್ಣ ತೆಟ್ಟಿ ಮೊಳಲಿ ಇಂಚ ರದ್ದು ಮೂರಿ ಜನತ್ತ ಸುರುತ್ತ ಸಂದರ್ಭೋಂಡ್ ಮಲ್ಲಿನ ಬೇಲೆ ನಿಜವಾದೊಲಾ ಸಾಹಿತ್ಯ ಪ್ರೇಮಿಲು ಮೆಚ್ಚೊಡಾಯಿನವು. ಅಯಿಟ್ಟೆ ಶ್ರೀ ಕೆದಂಬಾಡಿ ಜತ್ತಪ್ಪ ರ್ಯಾಕುಳು, ಕನ್ನಡೊದ ಕವಿ ಹೆಲ್ಮಿ, ಎಸ್. ವಿ. ಪರಮೇಶ್ವರ ಭಟ್ಟೆನ “ದೀಪಹಚ್ಚೆ” ಪಣ್ಣಿನ ಭಾವಗೀತೆ, ರಾಧಾಕೃಷ್ಣ ಆಂದ್ ಪನ್ನಿನ ಭಕ್ತಿಗೀತೆ ಅತ್ತಂದೆ ಕೆಲವೊಂಬಿ ಸುಭಾಷಿತೊನುಲಾ ಆರೆನ ಭಾಷಣೊದ ಉದ್ದೋಗುಲಾ ಅನುವಾದ ಮಲ್ಲಾಂದು ಪಾತೆರ್ಯರ್. ಒಂಜಧ್ರೊ ಆಧುನಿಕ ತುಳ್ಳು ಸಾಹಿತ್ಯಗು ಮೊಸರೂಪ ಕೊರ್ವಿನ ಸಂದರ್ಭೋಂಡ್ ತೋಚಿದ್ದೀ ಬತ್ತಿನವು ಈ ಕಾಲ ಘಟ್ಟೊಡ್. ಅಯಿಕ್ಕು ಅಡಿಗಲ್ಲೊ ಪಾಡಿನಾರ್ ಶ್ರೀ ಕೆದಂಬಾಡಿ ಜತ್ತಪ್ಪ ರ್ಯಾಕುಲು. ಆರೆನ ಈ ಭಾಷಣೊದ ಸಾರೋನು ‘ತುಳ್ಳತ್ತ ಮೊಲ್ಲು’ (1980) ಪಂಡ್ಂಡ್ ಪ್ರಕಟ ಮಲ್ಲಿರ್.

ಗೀತೆದ ತಿರ್ಲ್ - ಶ್ರೀ ಕೆಲಿಂಜ ಸೀತಾರಾಮ ಆಳ್ವಿಕ್ (1981)

ಸಾಹಿತ್ಯದ ಕಜ್ಜೊನು ಒಂಜಿ ತಪಸ್ಸುದ ರೀತಿಡ್ ಮಲ್ತೊಂದು ಬತ್ತಿನಾರ್ ಶ್ರೀ ಕೆಲಿಂಜ ಸೀತಾರಾಮ ಆಳ್ವಿಕ್. ಜೋಕುಳ್ಗೊ ಬೋಡಾಯಿನ ಪದೋ, ನಾಟಕೊ ಇಂಚಿತ್ತಿನೆನ್ನ ಬರೆದ್, ಅವ್ವತ್ತಂದೆ ಎಡ್ಡೆ ರೀತಿದ ಸಾಹಿತ್ಯ ಸೃಷ್ಟಿಗ್ ಮನಸ್ಸು ಮಲ್ತೊ ಮಾಮಲ್ಲ ಕಾವ್ಯದ ಮುಟ್ಟಿ ಸಾಹಿತ್ಯದ ಬೆನ್ನಿದ ವ್ಯಾಪ್ತಿ ತೊನಗ ಆಶ್ಚರ್ಯ ಆಮಂಡು. ಭಾಮಿನಿ ಷಟ್ಟದಿದ್ ಭಗವದ್ದೀತೆದ ಸಾರೋನು ತುಳುಕ್ಕು ಕೊಣಬೈದಿನಾರ್ ಕೆಲಿಂಜೆರ್. ತುಳುಟ್ಟೆ ಗೀತೆದ ಅನುವಾದ ಮಸ್ತು ಆದಿತ್ಯಂಡಲಾ, ತುಳುವರೆಗೊ ಸುಲಭದ್ ಅಥ ಆಪಿಲೆಕ್ಕೂ, ಬದ್ದುಗೊ ಬೋಳ್ಪಾಪಿಲೆಕ್ಕು ಬರೆಯಿನ ಶ್ರೀಯಸ್ಸು ಕೆಲಿಂಜ ಸೀತಾರಾಮ ಆಳ್ವಿಕ್ರೆಗೊ ಸಂದುಂಡು. ಭಾರೀ ಗಹನೋವಾಯಿನ ಭಗವದ್ದೀತೆನ್ ಸರಳೋ ರೀತಿಡ್ ಪಂಡಿನವು ಸೀತಾರಾಮ ಆಳ್ವಿಕೆನ ವಿಶೇಷತೆ. ಬಡೆಕ್ಕಿಲ ವೆಂಕಟ್ರಮಣ ಭಟ್ಕ್ರೆ ಭಗವದ್ದೀತೆನ್ ಕನ್ನಡೋಗು ‘ಗೀತಾಸಾರೋ’ ಆಂದ್ ಪಂಡ್ಡ್ ಅನುವಾದ ಮಲ್ತೆಂಡ್ ಕೆಲಿಂಜೆರ್ ಅಯ್ಯೋ ಬೋಕ್ಕು ಮೂಲೋನು ತೊದು ತುಳುಕ್ಕು ಅನುವಾದ ಮಲ್ಲುನೇಂದ್ ಸಂಕಲ್ಪ ಮಲ್ತೊ ದ್ ‘ಗೀತೆದ ತಿರ್ಲ್ ಪಣ್ಣಿ ಮದರ್ಡ್ ಕೊಣಬತ್ತೆರ್.

ಅಜ್ಞಬಿರು- ಶ್ರೀ ಕೆದಂಬಾಡಿ ಜತ್ತಪ್ಪ ರ್ಯೆ (1982)

ಮೈ. ಎಸ್. ವಿ. ಪರಮೇಶ್ವರ ಭಟ್ಕೆನ ಇಂದ್ರಜಿತ್ತಾಪೋದ ಸುಭಾಷಿತಲು, ಕವಿ ವಿದ್ವಾನ್ ಅಮೃಂಬಳ ಶಂಕರನಾರಾಯಣ ನಾವಡೆರ್ನ ಜೇನುಹನಿ ಪದ್ಯೋ ಸಂಕೋಲನದೋ ಕೆಲವು ಪನಿಕ್ಕೋಲೆನ್ ಅನುವಾದ ಮಲ್ತೊ ಸೇಸಾರ್ದ್ ಕೆದಂಬಾಡಿಯೆರ್ನ ‘ಅಜ್ಞಬಿರು’ ಪನ್ನಿನ ಕವನೋ ಸಂಕಲನೋ ಮೂಡೋದ್ ಬತ್ತೊಂಡ್. ಬಾಸೆನ್ ಕಲ್ಪಾಪುನೋಟ್ಟಿಗು, ಬುದ್ಧಿನ್ಲಾ ಕಲ್ಪಾಪುನ ಎಡ್ಡೆ ತಾದಿನ್ ತೋಜಪ್ಪಾಪುನ ಎಡ್ಡೆ ಪಾತೆರ ಪಂಡ್ ಅಥ ಮಲ್ಪುನ ಅಜ್ಞಬಿರು ಸಂಕಲನೋಡು ಎಸ್ ವಿಪಿ ಬೋಕ್ಕು ನಾವಡೆರ್ನ ಪದ್ಯೋಲೆನ ಕೆಲ ಅನುವಾದಲು, ಕನಕದಾಸರೆನ ಕೀರ್ತನೆಲು, ಮರಂದರದಾಸರೆನ ಕೀರ್ತನೆಲೆನ ಅನುವಾದದೋಟ್ಟಿಗು ಒಂಜಿ ರಂಡ್ ಸ್ವಂತ ರಚನೆಲಾ ಉಂಡು.

ಮೋಕೆದ ಬೀರೆ ಲೆಮಿಂಕಾಯೆ- ಮೈ. ಡಾ. ಅಮೃತಸೋಮೇಶ್ವರ (1985)

ಪಿನ್ನೆಂಡ್ ದ ಮೂಲಕಾವ್ಯ ಕಾಲೆವಾಲ. ಅಯಿನ್ ತುಳುಕ್ಕು ‘ಮೋಕೆದ ಬೀರೆ ಲೆಮಿಂಕಾಯೆ’ ಪಂಡ್ಡ್ ತುಳುಕ್ಕು ಅನುವಾದ ಮಲ್ತೊ ಕೊರಿನಾರ್ ತುಳುಕೆವಿ, ಯಕ್ಕಾನೋ ಪ್ರಸಂಗ ಕರ್ತೃ, ಮೈ. ಡಾ. ಅಮೃತ ಸೋಮೇಶ್ವರೆರ್. ಫಿನ್ಲಾಂಡ್ ದ ಸಾಂಸ್ಕೃತಿಕವಾಯಿನ ಬದ್ಕೋನ್ ಚಿತ್ರಿಸಾದ್ ಕೊರಿನ, ಆ ಸಂಸ್ಕೃತಿದ ಮೂಲೋ ರೂಪೋ ಪನ್ನಿನ ಗೌರವ ಪಡೆಯಿನ ಅಲ್ಪದ ಜನಪದ ಮಹಾಕಾವ್ಯ ಪಂಡ್ ಓಡು

ಕಾಲೆವಾಲ. ಈ ಕಾವ್ಯದ ಅನುವಾದೋನ್ ವಿಶ್ವೇದ ಬೇತೆ ಬಾಸೆಗ್ ಮಲ್ಲಾದೇರ್. ಲೆಮಿಂಕಾಯೆ ಪನ್ನಿನ ಮಂತ್ರವಾದಿ ವೀರೆ ಮರುಷೆನ ತ್ರೀತಿದ, ವೀರತ್ವದ, ಮಂತ್ರ ಮಾರ್ಯಾದ ವಿಚಾರೋಲೆನ್ ಈ ಕಾವ್ಯ ಬುಡ್ಡಾದ್ ದೀಪಂಡು. ಕಥನೋ ರೂಪೋಡುಪ್ಪನ ಈ ಕಾವ್ಯನ್ ಉಡುಪಿದ ಗೋವಿಂದ ಪ್ಯೆ ಸಂಶೋಧನಾ ಕೇಂದ್ರದ ಅಪಗದ ಅಧ್ಯಕ್ಷರಾಯಿನ ಪ್ಲ್ರೊ. ಕು.ಶಿ ಯೋನ ಒತ್ತಾಯಗಾತ್ರ ಪ್ಲ್ರೊ. ಅಮೃತರ್ ತುಳುಕ್ಕು ಅನುವಾದ ಮಲ್ಲಾ ಕೊರಿಯೋ. ಆ ಕಾವ್ಯದ ಮೂಲೋಗ್ ಧಕ್ಕೆ ಬರಂದಿಲಕ್ಕು, ತುಳು ಪಾಡ್ಡನದೋ ಶೈಲಿದ್, ಅಯಿಟಿತ್ತಿನ ಕೆಲ ಅಂಕಿತೋ ಪುದರೋಗ್ ತುಳು ರೂಪೋನು ಕೊರ್ದು, ಪದ್ಯ ಪಂಡಿನ ರೀತಿದ್ ಭಾಷಾಂತರ ಮಲ್ಲೇರ್. ಒಡಿಪುದ ರಾಷ್ಟ್ರಕವಿ ಗೋವಿಂದ ಪ್ಯೆ ಸಂಶೋಧನಾ ಕೇಂದ್ರೋನೆ ವುಂದೆನ್ ಪ್ರಕಟ ಮಲ್ಲೊಂಡ್. ಕಾಲೆವಾಲ ಕಾವ್ಯದ ಏನ್ ಸಂಧಿಲೆನ್ ಅನುವಾದ ಮಲ್ಲಾ ಕೊರಿನ ಪ್ಲ್ರೊ.ಅಮೃತ ಸೋಮೇಶ್ವರ್ ತುಳುಕ್ಕು ಒಂಜಿ ಮಹಾಕಾವ್ಯದ ಪರಿಚಯ ಮಲ್ಲಾ ಕೊರಿಯೋ.

ಒಂಜನೆ ಸಂಧಿ – ಆಟೋದ ಅಕ್ಷರಣ್

ಓ ಡೆನ ಡೆನ್ ಡೆನ ಡೆನ್ ಡೆನ್ನಾಯೇ
ಮಾಮಲ್ಲ ಮೋಕೆದ ಬಿದ್ದೋದ ಬೀರನ
ಕಬಿತೆದ ಒಕ್ಕಣೆ ಮಲ್ಲುವೆ
ಕಡಲ್ಲಾದ ಕರೆ ಬರಿ ನಡುವಾರ ದೀಪುಡು
ಎಡ್ಲೋಂಜಿ ಪುದರಿತ್ತಿ ಬೂಡುಡು ॥ ೧ ॥

ಮಾಸೆ ಬನ್ನಗ ದೇಸೋ ತೋಜಂದಿ ಕತೆಯಾಂಡ್,
ಪ್ರಾಯೋ ಬನ್ನಗ ಆಯೋ ತತ್ತೊಂಡ್
ಕಣ್ಣೋ ಗ್ ಮೊಲ್ಲುಪ್ಪಿ ಮೊಣ್ಣಳೆ ಕೇಳಿತೋ
ಸುರುವಾಂಡ್, ಸುತ್ತುನನೆಚ್ಚಾಂಡ್ ॥ ೫ ॥

ಮೊಡುಂಬಿ ತಿಂಮನ ಕಗ್ಗ– ಅ. ಬಾಲಕೃಷ್ಣ ಶೆಟ್ಟಿ ಮೊಳಲಿ (1988)

ಕನ್ನಡೋ ಸಾಹಿತ್ಯ ಲೋಕೋಡು ಡಿ.ವಿ. ಗುಂಡಪೇರ್ ಮಸ್ತೋ ಜನಪ್ರಿಯರಾಯಿನ ಸಾಹಿತಿ. ಆರೆನ ಮಸ್ತೋ ಕೃತಿಕ್ಕುಲು ಇನಿಕ್ಕೊಲಾ ಜನಕ್ಕೊಲೆನ ಮನಸ್ಸಾಡುಂಡು. ಆರೆನ ಮಂಕುತಿಮೋನ ಕಗ್ಗ, ಮರುಳ ಮನಿಯನ ಕಗ್ಗ ಕಾವ್ಯಲೆನ್ ಕನ್ನಡೋದ ಭಗವದ್ದಿತೆ ಅಂದ್ಲಾ ಪಣ್ಣೋ. ಇಂಚಿತ್ತಿನ ಮಹತ್ವೋದ ಕೃತಿಯಾಯಿನ ಮಂಕುತಿಮೋನ ಕಗ್ಗನ್ ತುಳುಕ್ಕು ಅನುವಾದೋ ಮಲ್ಲಾ ಕೊರಿನಾರ್ ದಿವಂಗತೋ ಅ. ಬಾಲಕೃಷ್ಣ ಶೆಟ್ಟ್ರೆ, ತುಳು ಅನುವಾದೋದ ಸಂದೋಖೋಡು ಕೆದಂಬಾಡಿ ಜತ್ತಪ್ಪ ರೈಕುಳು ಬುಡುಂಡ ಬಾಲಕೃಷ್ಣ

ಶೇಷೆ ಮುಖ್ಯ ಆಪಿನಾರ್. ಆರೆನ ತುಳುಭಾಷೆ ಆತ್ ಮೊಲು್. ಒಂಚೂರು ಬೆರಕೆ ಇಜ್ಜಂದಿನವು ಅವು. ನಮ್ಮೊ ದೇಶೋದ ಬೇತೆ ಬೇತೆ ಭಾಸೆಲೆಗ್ ಅನುವಾದವಾಯಿನ ಈ ಮಂಹುತ್ತಿಮೋನ ಕಗ್ನೋನ್ ತುಳುಕ್ಕೊ ಸಮಧಿವಾದ್ ಅನುವಾದ ಮಲ್ಲಿನಾರ್ ಆರ್. ಕಗ್ನೋಡ್ ಸುಮಾರ್ 167 ಪದ್ಯಾನು ಪೆಚ್ಚೋದ್ ‘ಒಂಜಿ ಮೊಲು್ಕಂಟೊದ ಕಾವ್ಯ ತುಳುಕ್ಕು ಕೊರ್ತೆರ್. ಆರೆನ ಅನುವಾದೋದ ಒಂಜಿ ಉದಾಹರ್ಮ ಇಂಚ ಉಂಡು.

ಮೊಸ ತಿಗರ್ ಪರಬೇರ್ ಕೂಡುಂಡ ಮರಮೊಲು್
ಮೊಸ ಕುಸೆಲ್ ಪರತತ್ತೊವ ಕೂಡುನ ಧಮೋ
ಮುನಿವಾಕ್ಯದೊಟ್ಟೊ ವಿಜಾಂಘನಕಲೆ ಸೇರ್ ನಗ
ಜನ ಬದೊಕೊಗವ್ ಗೇಲ್ - ಮೊಡುಂಬ ತಿಂಮ (522)

ಸಿರಿಯಾಮಾಶ್ವಮೇಧೋ- ಶ್ರೀ ಕೆದಂಬಾಡಿ ಜತ್ತಪ್ಪ ರೈ (1988)

ಕನ್ನಡೋಡು ಮೊಸಕನ್ನೊಡೋದ ಮುಂಗೋಳಿ ಪಂಡ್ಯಾದ್ ಇನಿಕ್ಕೊಲಾ ವಿಮರ್ಶಕೆರ್ ಲೆತ್ತೊಂದಿಪ್ಪನ ಮಾಮಲ್ಲ ಕವಿ ಪಂಡ್ಯಾಂಡ ಶ್ರೀ ನಂದೋಳಿಕೆ ಲಕ್ಷ್ಮೀನಾರಾಯಣಪ್ಪ ಪಂಡ ಮುದ್ದಣೆ. ಕನ್ನಡೋ ಕಾವ್ಯೋ ಪ್ರಪಂಚೋಗ್ ಮೊಸರೂಪ ಕೊರಿನ ಧೀಮಂತ ಮುದ್ದಣೆ. ಕೆಲವು ಕಾವ್ಯೋಲತ್ತಂದೆ, ಮುದ್ದಣೆರ್ ಯಕ್ಕಾನೋ ಪ್ರಸಂಗೋಲೆನೊಲಾ ಬರೆತ್ತೆರ್. ಅಯಿಟ್ಟೊಲಾ ಮುದ್ದಣನ ಶ್ರೀ ರಾಮಾಶ್ವಮೇಧೋ ಪನ್ನಿನವು ಮೊಲು್ಕಂಟೊದ ಕೃತಿ. ವುಂದನ್ ಅನುವಾದೋ ಮಲ್ಲೊ ಕೊರಿನಾರ್ ಶ್ರೀ ಕೆದಂಬಾಡಿ ಜತ್ತಪ್ಪ ರೈಕುಳು. ಒಂಜಿಕಾವ್ಯೋದ ಮೊಲು್ ಮೊಳಿಕೆನ್ ಆಯಿನಾತ್ ಬೇತೆ ಭಾಸೆಗ್ ಕೊಣಮೊಂಡ, ಆ ಅನುವಾದಿತ ಭಾಸೆಗೊಲಾ ಒಂಜಿ ಗೌರವೋ ತಿಕ್ಕಿಲೆಕ ಆಪುಂಡು ಕನ್ನೊಡೋದೋ ಒಂಜಿ ಕಾವ್ಯಾನು ತುಳುಕ್ಕು ಅನುವಾದೋ ಮಲ್ಲಿನಗ ತುಳುತ್ತ ಯೋಗ್ಯತೆಲಾ ಹೆಚ್ಚಾಮಂಡು. ಆ ಕಾವ್ಯೋದು ಇತ್ತಿನ ಮಲ್ಲಾತಿಗೆಲಾ, ಹೆಚ್ಚಾಮಂಡು- ಶ್ರೀ ರಾಮಾಶ್ವಮೇಧೋ ಭಾರೀ ಎಡ್ಡಂತಿನ ಕಾವ್ಯ ತುಂಡು. ಮುದ್ದಣ ಕವಿಲಾ ಅಯಿನ್ ಸಂಸ್ಕೃತೊಡ್ ಕನ್ನಡೋಗ್ ಅನುವಾದ ಮಲ್ಲುನಗ ಆರೆನ ಸ್ವತಂತ್ರವಾಯಿನ ಕಾವ್ಯ ಭಾಸೆನ್, ತಂತ್ತೊನ್ ದೀಪೋಂದು ಮಲ್ಲೊದೆರ್. ಕೆದಂಬಾಡಿಯೆರ್ ತುಳುಕ್ಕು ಅನುವಾದ ಮಲ್ಲುನಗ ತುಳು ಸಂವೇದನೆಲು, ತುಳು ಪಾತೆರಕತೆಕ್ಕುಲು, ತುಳುತ್ತ ಆಲೋಚನೆ, ತುಳು ಆಚರಣೆ ಇಂಚ ಮಸ್ತು ವಿಚಾರನೋ ದೀಪೋಂದು ಈ ಕಾವ್ಯೋ ಮೂಡುದ್ ಬಹಿರ್ಲೆಕ್ಕೊ ತೂವೋಂದೆರ್.

ಕುಬಿಲಿ ಮೊಚೆ- ಕೆದಂಬಾಡಿ ಜತ್ತಪ್ಪ ರೈ (1989)

ವಿಶ್ವಕವಿ ಉಮರ್ ಖಿಯ್ಯಂ ಬರೆದಿನ ರುಬಾಯ್ತೊನ್ ಶುರುಕು ಇಂಗ್ಲೀಷ್

ಬಾಸೆಗ್ ಅನುವಾದ ಮಲ್ತಿನಾಯೆ ಮಹಾಕವಿಯಾಯಿನ ಪಿಟ್ಟ್ ಜೆರಾಲ್ಡ್. ಕನ್ನಡೊಗು 'ಉಮರನ ಒಸಗೆ' ಪನ್ನಿನ ಮುದ್ರಾ ಕೋಣಬತ್ತಿನಾರ್ ಕವಿ ಡಿ.ವಿ.ಜಿ ಯೀರ್ ಅಂಚೆನೇ ಮಂಜೀಶ್ವರ ಗೋವಿಂದ ಪೈಕುಳು, ಮಟ್ಟಿ ರಾಧಾಕೃಷ್ಣರಾಯೀರ್ ಕನ್ನಡೊಗು ಕೋಣ ಬೈದಿನಕುಳು. ವುಂದುವೇ ರುಬಾಯತೋಲೆನ್ ತುಳುಕ್ಕು ಕೋಣಬೈದಿನಾರ್ ಶ್ರೀ ಕೆದಂಬಾಡಿ ಜತ್ಪಪ ರೈಕುಳು. ಸತ್ಯ, ಧರ್ಮ, ತತ್ವ ಸತ್ಯದ ಪಣಿನೆನ್ ನಾಲ್ ಪಾದೊದ ರುಬಾಯತೋಲೆನ್ ಆ ವೈಚಾರಿಕವಾಯಿನ ಸಿರಿವಂತಿಕೆನ್ ಆತ್ ಕೊಕುಡು ಎಡ್ಡೆ ತುಳುಪದ ಮಂಜಲೆಡ್ ಜೋಡಿಸಾದ್, ನಾಲ್ ಸಾಲ್ ದ ಕವಿತೆಲಾದ್ ಕೋರ್ಡ್ ಚೇತೋಹಾರಿಯಾಯಿನ ಕಾವ್ಯ ಜಗತ್ತನ್ ತುಳುಟ್ಟ ಸೃಷ್ಟಿ ಮಲ್ತ್ ಕೋರಿನ ಪೆಮ್ ಶ್ರೀ ಕೆದಂಬಾಡಿಯೀರ್ಗ್ ಸಲ್ಲಂಡು.

ಉದಾಹರಣೆಗ್ - ಪೋಸ ಒಸ್ಕೋ ಯಿನಿ ಯಿತ್ತೆ ಪರ ಆಸೆ ಗಂಜಲ್ಲೋಂಡ್
ಬುದ್ದ್ಯಂತೆರೆನ ಬದ್ದು ಗುಟ್ಟಿಡುಮ್ಮನ ಬಯಕ್ಕೆ
ಕರೆ ಬರಿಡ್ದು ತೆಗ್ಗಾಲ ಮೂ ಕಮ್ಮೆನ್ನೊನು ಪಸೆಮ್ ಒಂಡು
ದಿರಾಕ್ಕಿಡ್ದು ಮಾಣಿಕೊದರಸೊ ಒಸರುಂಡು || ೫ ||

ಬತ್ತ್ ಕೆತ್ತರೆ ಉತ್ತರೆ ಶ್ರೀ. ಎನ್. ಪಿ. ಶೆಟ್ಟಿ. ಮೂಲ್ಯ (1992)

ಕೆದಂಬಾಡಿ ಜತ್ಪಪ ರೈಕುಳು ರಾಮಾಶ್ವಮೇಧನ್ ತುಳುಕ್ಕು ಅನುವಾದ ಮಲ್ತ್ ಕೋರಿಯೀರ್. ಮರಾಠ ಪ್ರಪಂಚೋನ್ ಕಾವ್ಯೋ ರೂಪೊಡು ತುಳುಕ್ಕು ಕೋಣಬತ್ತಿನಾರ್ ಸುರೂಪು ಆರಾಂಡಲ, ಆರೆಲೆಕನೆ ತುಳು ಶಬ್ದ್ಯೋ ಸಂಪತ್ತನ್ ಆತ್ ಲಾಯಿಕ್ಕೊಡ್ ಅನುವಾದದ ಸಂದರ್ಭೋಽದು ಬಳಸಿನಾರ್ ಶ್ರೀ. ಎನ್.ಪಿ. ಶೆಟ್ಟಿಯೀರ್. ಕುಮಾರವ್ಯಾಸನ ಗದುಗ್ಗಾದ ಭಾರತೋ ಇಜ್ಞಿಂಡ ಕನಾಟಕ ಕಥಾ ಮಂಜರಿ ವುಂದೆನ್ ಆಧಾರ ದೀವೋಂದು ಅಯಿತ್ತೆ ಕೆಲವು ಆಯ್ದು ಮಲ್ತಿನ ಭಾಗೋಲೆನ್ ತುಳು ಭಾವಾನುವಾದ ಮಲ್ತ್ ಕೋರಿನಾರ್ ಶ್ರೀ. ಎನ್.ಪಿ. ಶೆಟ್ಟಿ ಮೂಲ್ಯ ಇಂಬೆರ್. ಜರಾಸಂದನ ಸಾವು, ಕಣೋನ ಮರಣೋ, ಅಭಿಮನ್ಯನ ಚಿತ್ರೋ, ಕಣಿಗ್ಗಾ ಆಪಿನ ಮೋಸ ಅಂಚನೆ ಉತ್ತರನ ಪೌರುಷ ಪನ್ನಿನ ಏನ್ ಪ್ರಸಂಗೋನ್ ಭಾರೀ ಮೊಲ್ಯಾಽದು ಭಾವಾನುವಾದ ಮಲ್ತ್ ಕೋರ್ತರ್. ತುಳುನಾಡ್ಡೆ ಈ ಘಟನೆಲು ನಡತ್ತಂಡ ಆಂದ್ ಪಣ್ಣೆಲೆಕ್ಕೊಳ್ಳು ಅಯಿಟ್ಟು ಆರ್ ಬಳಸಿನ ಗಾದೆಲು, ನುಡಿಗಟ್ಟಲು, ಪಾತೆರಕತೆನ್ ಸೇರ್ ಸಾದ್ ತುಳು ಕಾವ್ಯಭಾಸೆನ್ ಭಾರೀ ಸಮರ್ಥವಾಯಿನ ರೂಪೊಡು ಬಳಸಾದೆರ್. ಅಂಚಾದ್ ಆ ಕೃತಿನ್ ಸ್ವತಂತ್ರವಾಯಿನ ಕೃತಿ ಪಂಡ್ಡಾಲಾ ಪಣೋಳಿ. ಕವಿ ಎನ್. ಪಿ. ಶೆಟ್ಟಿನ ಸ್ವಸಾಮಧ್ಯವುಂದೆಟ್ ಎಡ್ಡೆನ ತೋಜುದು ಬಮ್ ಒಂಡು. ವುಂದು ಸ್ವತಂತ್ರವಾಯಿನ ಕಾವ್ಯಾಂದ್ ಆರೆನ ಅಭಿಮತೋ ಆಂಡಲಾ, ಅನುವಾದೊದ ಕಮ್ಮೆನೋ ವುಮ್ಮನ ಕಾರಣೋನ ಯಾನ್ ಸೇರ್ ಸಾದೆ.

ಉದಾಹರಣೆಗ್ -

ಮೋರಿ ಜರ್ಮನ್ ಮಗದೆ ಕಟ್ಟಿದಿನ
ಕಾರಣೀಕರ ದೋಲು ಮಾಡಿನ್
ಜೋರುಡೊರನೇ ಗುಡುದ್ ದತ್ತೋರೊಡು
ಉರ ಜನೊಕುಲು ಮಡವು ಕಡೊನಿಲು
ಸಾರ ಸೇರಿನ ಬೊಬ್ಬೆದುಬ್ರೆಗ್
ಜೋರುಡಲ್ದ್ ಬೂದು ನಿದ್ರೆನ್, ಕನನ ಮೋಡಿಯರ್ || ೪ ||
- ಮಗದನ್ ಮುಗಿತಿ ಕತೆ
(ಬತ್ತ್ ಕೆತ್ತರ್ ಉತ್ತರೆ, 1992)

ತುಳು ಹರಿಶ್ಚಂದ್ರ ಕಾವ್ಯ - ಶ್ರೀ ಕೆಲಿಂಜ ಸೀತಾರಾಮ ಆಳ್ (1994)

ಕನ್ನಡೊಡು ಷಟ್ಪದಿ ಕಾವ್ಯಲೆನ ಜನಕೆ, ರಾಘವಾಂಕೆ ಬರೆಯಿನ ಹರಿಶ್ಚಂದ್ರ
ಕಾವ್ಯದ ತುಳು ಅನುವಾದ ಮಲ್ಲಿನಾರ್ ಕೆಲಿಂಜ ಸೀತಾರಾಮ ಆಳ್ರ್. ಆರ್
ಕುಮಾರವ್ಯಾಸನ್ ಗರುಗಿನ ಭಾರತೀಯನ್ ಇಂದಿತ್ತದುಂಬೇ ಅನುವಾದ ಮಲ್ಲಿರಾಂಡಲ
ಅವು ಪ್ರಕಟೊ ಆಶ್ಚೀ. ಆಂಡ ರಾಘವಾಂಕೊನ ಹರಿಶ್ಚಂದ್ರ ಕಾವ್ಯನು ತುಳು
ಬಾಸೆಡ್ ಸಾಂಗತ್ಯೋದ ರೂಪೊಡು ಬರೆದ್ ತುಳು ಕಾವ್ಯ ಪರಂಪರೆಗ್ ಒಂಜಿ
ಗೌರವೋದ ಮೋಸ ತಾದಿ ತೊಜಿಪ್ಪಾದ್ ಕೊರಿನಾರ್ ಶ್ರೀ ಕೆಲಿಂಜ ಸೀತಾರಾಮ
ಆಳ್ರ್. ಮೂಲೋ ಕವಿನ ಮನೋಧಮೋಗ್ ತೊಂದರೆ ಆವಂದಿಲೆಕ್ಕೂ, ಬೇತೆ
ಬೇತೆ ತಾಳಗತಿಟ್ಟು ಬರೆದ್, ಕಾವ್ಯವಾಚನೋಗುಲಾ ಅನುಕೂಲ ಆಪಿಲೆಕ್ಕೂ ಕೊರ್ತೈರ್.
ತುಳುನಾಡ್ ದ ಸಂಸ್ಕೃತಿ ಚಿತ್ತಾರ್ಯೋನ್ ಇಡೀ ಕಾವ್ಯಾಡು ಬಪಿರಲೆಕ್ಕೂ ಶ್ರಮ ವಹಿಸ್ತೋ,
ನುಡಿಗಟ್ಟುಲು, ಗಾದೆಲು ಬಳಕೆಯಾದ್ ಒಂಜಿ ಎಡ್ ಕಾವ್ಯವಾದ್ ರೂಪೊ ಪಡೆದುಂಡು.
ಮೋಂಟೆದ ವರ್ಣನೆ, ಹರಿಶ್ಚಂದ್ರನ ರಾಜ್ಯ ತಾಗ್ನೋ, ವೀರಬಾಹುಕೊನ ದಮೋ,
ಚಂದ್ರಮತಿನ ದುಃಖ ಇಂಚಿತ್ತಿನ ಷಟನೆಲು ಅಯಿತ್ತ ಶಬ್ದೋ ಸಂಪೂರ್ಣದ ಜೈತನ್ಯದ್ವಾದ್
ಇಡೀ ಕಾವ್ಯ್ ಓದುನಕುಳಿಗ್ ರಸಾನುಭಾವ ಕೊಮುನೇಟ್ ಯಶಸ್ವಿಯಾತೋಂಡ್.

ಉದಾಹರಣೆಗ್:-

ಮೋಂಟೆಗ್ ಮೋಯಿನವರಸಂ ಬಪ್ರೆಂದ್ರೋದ್
ಕೇರಿ ಕೇರಿದ ಜನೋ ಮಾತ
ಬೀದೀಗ್ ಚೋರಣೋ ಕಟ್ಟಿದಾದೆರೂಗು
ಸಾಲ್ಡೆ ಬತ್ತೆರ್ ಮಾತ || ೧ ||

ತೇರ್ ಬನ್ನಗ ಕೊಂಬು ವಾದ್ಯೋದ ಗೌಜಿಲ

ಜೋರುಡಾನಗ ಜನೊ ಮಾತ
 ರಾಜಗ್ ಜಯಾ ಜಯಾ ಜಯಾ ಜಯಾ ಪಂಡೊಂದು
 ಏತೋಲ ಬೊಬ್ಬೆ ಪಾಡಿಯರ್ || ೨ ||
 ಅರಸೋತ್ತಿಗೆದ ಹಕ್ಕನ್ ಎಸ್ಸಾಮಿತ್ತ್ರ್ಗ್ ದಾನೊ ಮಲ್ಲನೆ
 (ಹರಿಶ್ಚಂದ್ರ ಕಾವ್ಯ 1994)

ಅಸೆನಿಯಾಗೊ ಕಾಂತಗೋ ಜೋಗಿ – ಕೆದಂಬಾಡಿ ಜತ್ಪಟ್ಟ ರೈ (1994)

ಇಂಗ್ಲೀಷ್‌ದ ಕವಿ ರಾಬರ್ಟ್ ಬೌನಿಂಗ್ ಬರೆತಿನ ‘ದಿ ಪ್ರೈಡ್ ಪ್ರೈಪರ್ ಆಫ್ ಹೇಮಲಿನ್’ ಬೊಕ್ಕೆ ಕನ್ನಡೊದ ಕವಿ ಶ್ರೀ ಕುವೆಂಪು ಇಂಬೆರೆನ್ ‘ಕಿಂದರಿಜೋಗಿ’ ವುಂದನ್ ಆಧಾರವಾದ್ ದೀಪೋಂದು ಅನುವಾದೊ ಮಲ್ಲ್ ಕೊರಿನಾರ್ ಶ್ರೀ ಕೆದಂಬಾಡಿ ಜತ್ಪಟ್ಟ ರೈಕುಳು. ವುಂದು ಈ ರಡ್ ಕಾವ್ಯೋಲೆನ ಯಥಾವತ್ ಅನುವಾದೊ ಅತ್ಯಾ ಇಡೀ ಕಾವ್ಯೋಗ್ ಒಂಜಿ ರೀತಿದ ಸ್ವಂತೊ ಕಾವ್ಯೋದ ಮೂರ್ಕ ರೂಪೊ ಇತ್ತೊಂಡಲಾ, ರಡ್ ಜನೊ ಮಹಾಕವಿಕ್ಕುಲೆನ ಭಾವೋ ಚೈತನ್ಯ ವುಂದೆಂಬ್ ಸೋಪಜ್ಞವಾದ್ ಮೂಡೊದ್ ಬೈದ್ರಂಡ್. ತುಳುಟ್ಟಿ ಬೈದಿನ ಭಾರೀ ಮೊಲ್ಲುದ ಒಂಜಿ ಖಂಡಕಾವ್ಯೋ ವುಂದು.

ಉದಾಹರಣೆಗಾದ್:-

ಪಡ್ಲೊಯಿಗಟ್ಟಿ ಕುದುರೆ ಮುಕೊ
 ತುಳುನಾಡ ಜದ್ದೋಗು ಬೂನ್ಯಪ್ಪೆ ಪತ್ತಿನ ಅಡ್ಡಮುಗೊ
 ದೇವರೆ ಕೊರಿವರೊ ಸಂಪೊತ್ತು, ನಂಕ
 ಸೃಷ್ಟಿಗೆ ಉಂದೊಂಜಿ ದೌಲೊತ್ತು
 ಕೊರ್ಮನಿ ಆಯೇ ಕಬೋದ ಕಿಚ್ಚೊ |
 ಲೋಕೊದ ಪಾಲ್ಗೊ ಬಂಗಾರ್ದ ಬೊಟೊಲ್ಲು

ಅರೆಬ್ಬಾಯಿ ಕಡಲ್ ಗಡಿತತ್ತೊದ್
 ಏರೊಂದು ಬರ್ಮಂಡೊ ತೊಡೆ ಸೆಂದ್
 ತರೆದ್ತೊದುಂತಿನದೇಕೆನ್ ತೊಂಡ
 ತುಳುನಾಡ್ ಕಾಡ್ಯಪ್ಪರೆ ಗಡಿಪತ್ತುದುಂತಿನ
 ತುಳುಲೋಕೋಡೇ ನಡತ್ತಿಲೆಕ್ಕೊ ಇಡೀ ಕಾವ್ಯಾನು ಮೂಲನು ದೀಪೋಂದು
 ರೂಪಾಂತರ ಮಲ್ಲೊದೆರ್.

ಭರತನ ಮೋಕೆ ಬೊಕ್ಕೆ ಮಾಯೆದ ಸೂರ್ಯನಥಿ (1996)

ತುಳುಸಾಹಿತ್ಯೋಡು ಮಂದಾರ ಕೇಶವ ಭಟ್ಟ ಕವಿಯಾದ್, ಭಾಗವತೆರಾದ್,

ಅರ್ಥದಾರಿಯಾದ ಭಾರೀ ಮಲ್ಲ ಮದರ್. ಆರೆನ ಮಂದಾರ ರಾಮಾಯಣ ಅಧುನಿಕೋ ತುಳು ಕಾವ್ಯ ಚರಿತ್ರೆ ಒಂಬಿ ಮೊಲುಕಂಠಾದ ಕಾನಿಗೆ. ಅವ್ಯತ್ಯಂದೆ ವಿದ್ವಾನ್ ಮಂದಾರ ಕೇಶವ ಭಟ್ಟ ಕನ್ನಡದ ಸುಮಾರ್ ಕೃತಿಕೊಲೆನ್ ಬರೆತ್ತೆರ್. ಅಯಿಟ್ ಕೆಲವು ಅನುವಾದೋಲ ಉಂಡು. ಮುಖ್ಯವಾದ್ ಪಾತ್ರಿಸುಬ್ಬನ ಯಕ್ಕಾನೆಲ್ ಕೃತಿ ಪಾದುಕಾ ಪ್ರಥಾನ ಬೋಕ್ಕ ಶೂಪರ್ನಾಖ್ಯಾ ಪ್ರಸಂಗ ಪನ್ನಿನ ಕೃತಿನ್ “ಭರತನ ಮೋಕ್ ಬೋಕ್ ಮಾಯೆದ ಸೂರ್ಯನಬಿ” (1996) ಪಂಡ್ಯಾ ಅನುವಾದ ಮಲ್ಲದೆರ್. ಪಾತ್ರಿಸುಬ್ಬನ ಕೃತಿದ್ದ್ ಭಿನ್ನವಾಯಿನ ರಿತಿಡ್, ತುಳು ಬಾಸೆದ ಸಂಸ್ಕೃತಿದ ಹಿನ್ನಲೆಡ್ ಭಾರೀ ಮೊಲುಕಂಡು ಅನುವಾದವಾಯಿನ ಕೃತಿವುಂದು.

ಎನ್ನ ಮೋಕೆದ ಮೊಣ್ಣು— ಶ್ರೀ ಕೆ.ಟಿ.ಗಟ್ಟಿ. (1997)

ತುಳುಟ್ಟ ಮೊಸ ನಮೂನೆದ ಕಾವ್ಯ ಉದಿಪನ ಆಯಿನವು ಇಂಚಿಪಗ್. ಕೆ.ಟಿ. ಗಟ್ಟಿಯೆರ್ ಅನುವಾದ ಮಲ್ಲಿನ “ಎನ್ನ ಮೋಕೆದ ಮೊಣ್ಣು” ಇಂಗ್ಲೀಷ್ ಕವಿಕ್ಕುಲೆನ ಅನುವಾದಿನ ಪದ್ಯೋ ಸಂಕಲನೆ. ವುಂಡೆಟ್ ಇಂಗ್ಲೀಷ್ ದ ರೋಮ್ಯಾಂಟಿಕ್ ಕವಿಕ್ಕುಲೆನ ಸುಮಾರ್ ಐವತ್ತೊಂಬಡಿ (51) ಪದ್ಯೋ ಉಂಡು. ಈ ಐವತ್ತೊಂಬಡಿ ಕವಿಕ್ಕುಳುಲಾ ಕ್ರಿ. 1500ಡ್ದ್ 1900 ಮುಟ್ಟ ಇತ್ತಿನ ಕಾಲ ಘಟ್ಟಡ್ ಪ್ರಸಿದ್ಧೋ ಬೋಕ್ ಅಪರಿಚಿತೆರ್ ಆದ್ಯಭ್ರೋ. ಎಡ್ಡಂಡ್ ಸ್ಪೆನ್ಸರ್, ಟಾಮಸ್ ಲಾಡ್, ವಿಲ್ಯಮ್ ಫೇರ್ಸ್‌ಪಿಯರ್, ಷೆಲ್ಲಿ, ಬ್ಲೇಕ್, ಜಾನ್ ಮಿಲ್ನನ್, ಕೆಟ್ಸ್, ರಾಬರ್ಟ್ ಬ್ರೈನಿಂಗ್ ಇಂಬ್ಲೆಕ್ಸ್ ನ ಕಾವ್ಯಲತ್ತಂದೆ ಕೆಲವು ಮದರ್ಗೊತ್ತಿಜ್ಞಂದಿನ ಕವಿಕ್ಕುಲೆನ ಕಾವ್ಯೋಲಾ ವುಂಡೆಟ್ ವುಂಡು.

ಕನ್ನಡೋಡು 1924ಡ್ ನವೋದಯದ ಆರಂಭೋಗ್ ಬಿ.ಎಂ.ಶ್ರೀ ಕ್ಕುಲು ಇಂಗ್ಲೀಷ್ ಗೀತೋಲೆನ್ ಕೋರಿಲೆಕ್ಕೊ ಶ್ರೀ ಕೆ.ಟಿ. ಗಟ್ಟಿಯೆರ್ ಇಂಗ್ಲೀಷ್ ಕಾವ್ಯ ಪ್ರಪಂಚದ್ದ್ ಪೆಚ್ಚೋದ್ ಅನುವಾದ ಮಲ್ಲ್ ಕೋರ್ದು ತುಳು ಸಾಹಿತ್ಯೋ ಪ್ರಪಂಚೋನು ಭಾರೀ ಸೋಕುಡು ಅನಾವರಣ ಮಲ್ಲುವೆರ್. ಅನುವಾದಿತ ತುಳು ಮೊಸ ಕಾವ್ಯೋಲೆಡ್ ವುಂಡು ಶ್ರೇಷ್ಠವಾಯಿನ ಪಂಡ್ಯಾ ಬೇತೆ ಪಣೋಡೋಂದಿಜ್ಞೆ. ಇಡೀ ಸಂಕೊಲನೋದ ವಸ್ತು ಮೋಕೆ. ಬೈರನ್, ಶೇಕ್ಸ್‌ಪಿಯರ್, ಶೆಲ್ಲಿ ಇಂಚ ಮಾಂತ ಕವಿಕ್ಕುಲು “ಮೋಕೆದ ಮಿತ್ತ್ ದೀತಿನ ಒಂಬಿ ಬೆಂತನೆನ್ ವೈವಿಧ್ಯಮಯ ರೂಪೋಡು ಕಾವ್ಯರೂಪೋಡು ಜಿತ್ತಿಸಾದರ್. ಅಯ್ಯ್ ಕೆ.ಟಿ.ಗಟ್ಟಿಯೆರ್ ಭಾರೀ ಉಮೇದ್ಯಾ ಅನುವಾದ ಮಲ್ಲ್ ಕೋರ್ತರ್. ಎಲಿಜಬೆತ್ ಬಾರೆಟ್ ಬ್ರೈನಿಂಗ್ ಬರೆತಿನ “ಮುಲ್ಲ ತ್ರೀತಿ ತ್ರೀತಿಗಾದ್ ಮಾತ್ರ್” ಪನ್ನಿನ ಕವಿತೆಡ್

ತ್ರೀತಿ ಮಲ್ಲುವಂಡ ಈ ಎನನ್

ಮಲ್ಲ ತ್ರೀತಿಗಾದ್ ಮಾತ್ರ್

ಪನಡ ಈ ಮಲ್ಲನ ತ್ರೀತಿ

ಎನ ಮೊಲುರ್ಗಾದ್ಯಂದ್

ಎನ ಪಾತೆರದ ಮೊಲುರ್, ನಡತೆದ ಮೊಲುರ್ಗಾದ್ಯಂದ್

ಅಶ್ವಂಡ, ಏಪನೋ ಒಂಜಿ ದಿನ

ನಿಕ್ಕೆನಡ್ ದಾದೆಗೋ ಎದೆದಿಂಜಿ ಬಶ್ ಲೆಕ್ಕಾಂಡ್ಯಂದ್

ಉಂದು ಪೂರ ಒಂಜಿ ದಿನ ಬದಲಾವರೆ ಯಾವು,

ಅಶ್ವಂಡ, ಎನ್ನ ಮೋಕೆದ ಆಣೇ

ಬದಲಾಂಡ್ ನಿಕ್ಕ್ ತೋಜ್ಯೇರೆಯಾವು,

ಅಂಚೆ ಬತ್ತಿನ ಪ್ರೀತಿ

ಅಂಚನೇ ಪಿರ ಮೋಯರೆ ಯಾವು

ಪ್ರೀತಿ ಮಲ್ಲಡ ನಿನ್ನವೇ ಕುರುಣೆದ ಕೈ

ಒರೆಸಾನೆಕ್ ಎನ್ನ ಕನನೀರ್,

ಕನನೀರ್ ಆಜಿದ್ ಮೋವು

ಆಜಿಯೆರಾವಂದತ್ತಾ ಪ್ರೀತಿ ಅಯ್ತು ಜತೆಟ್.

ಪ್ರೀತಿ ಮಲ್ಲುಲ ಎನನ್ ಬಜೇ ಪ್ರೀತಿಗಾದ್

ಏಮೊಗುಲ ಮುಗಿಯಂದಿ ಪ್ರೀತಿಗಾದ್

ಇಂಚ ಅನುವಾದೋನು ಅತಿ ಮೊಲುರ್ಡು ಮಲ್ಲು ಕೊಡು ವುಂದು
ಸ್ವತಂತ್ರ ತುಳು ಕಾವ್ಯೋ ಪನ್ನಿಲೆಕ್ಕ್ ಒಂಜಿ ಮೊಸ ಕಾಣಿಗೆ ದೀದ್ ಬೆಳಗಾದೆರ್.

ತುಳು ಜ್ಯೇಮಿನಿ ಭಾರತೋ ಮೌ. ಡಿ. ವೇದವತಿ (1999)

ಕನ್ನಡೊದ ಜನಪ್ರಿಯ ಕವಿ ಲಕ್ಷ್ಮಿಶ್ ಬರೆಯಿನ ಕನ್ನಡ ಜ್ಯೇಮಿನಿ ಭಾರತೋನು
ತುಳುಕ್ಕು ಅನುವಾದೋ ಮಲ್ಲು ಕೊರಿನಾರ್ ಮೌ. ಡಿ. ವೇದವತಿ, ಮಂಗಳೂರು
ಇಂಬೆರ್. ತುಳು ಜನೋಕ್ಕು ಜ್ಯೇಮಿನಿ ಭಾರತೋ, ಕುಮಾರವ್ಯಾಸ ಭಾರತೋ ಇಂಚಿತ್ತಿನ
ಕಾವ್ಯೋಲು ಭಾರೀ ಅಪರಿಚಿತ ಅಶ್. ದುಂಬುದ ಯಕ್ಕಾನೋ ಪ್ರಸಂಗೋಲು
ಕಾವ್ಯವಾಚನೋ ಮಾಂತ ವುಂದೆಡ್ಡೇ ಆವೋಂದಿತ್ತೋಂಡ್.

ಆಂಡ ಈ ಕಾವ್ಯೋಲು ತುಳುಕ್ಕು ಭಾಷಾಂತರ ಆತಿತ್ತಿಜ್ಞ. ಕನ್ನೋಡೊದ ಮಲ್ಲ
ಕಾವ್ಯೋಲೋ ತುಳುಕ್ಕು ಅನುವಾದ ಮಲ್ಲಿರೆ ಶುರು ಮಲ್ಲಿನಾರ್ ಶ್ರೀ. ಕೆಲಿಂಜ ಸೀತಾರಾಮ
ಆಳ್ಳಿರ್. ಆರೆನ ಕುಮಾರವ್ಯಾಸ ಭಾರತೋದ, ಬೋಕ್ಕು ಹರಿಶ್ಚಂದ್ರ ಕಾವ್ಯೋಲೆನ ಅನುವಾದೋ
ಇಡೀ ಅನುವಾದೋ ಸಾಹಿತ್ಯೋಡ್ ಒಂಜಿ ಮೈಲಿಗಲ್ಲಾಂಡ್. ಆರ್ ಪಾಡಿಕೊರ್ನು ತಾದಿ
ಬೋಕ್ಕುದಕುಳು ಲಾಯಿಕ್ಕೋಡ್ ದೊಂಕೋದೆರ್. ಎನ್. ಪಿ. ಲೆಟ್, ಕೆದಂಬಾಡಿ ಜತ್ತಪ್ಪ
ರ್ಯುಕುಳು, ಮಂದಾರ ಕೇಶವ ಭಟ್ಟ್ ಇಂಚ ಒಂಜಾತ್ ಜನೋ ಈ ಅನುವಾದ ಕೈತ್ತೋ
ಕೈಂಕರ್ಯನ್ ಮುಂದುವರಿಸಾಯೆರ್.

ಡಿ. ವೇದವತಿಯೀರ್ ಬೇತೆ ಬೇತೆ ಅಲಂಕಾರೋ, ಎಡ್ಡೆ ದ್ವನಿಪೂಷೋ ಸತ್ಯದ್ವಾದ್ ಸೇರೊನ ಜೈಮಿನಿ ಭಾರತೋದ ವಸ್ತು ನಿರೂಪಣೆನ್, ಸ್ವಾರಸ್ಯ ಸಂದೇಶನ್ ತುಳುಕ್ಕು ಅನುವಾದೋ ಮಲ್ಲ್ ಕೊರಿಯೀರ್. ಅತ್ಯಂದೆ ಆರೆನ್ ಸ್ವಂತಿಕೆಲಾ ಬರಿಲೆಕಾ ತೋಪೋಂದೆರ್. ಜೈಮಿನಿ ಭಾರತೋ 34 ಸಂಧಿಡ್ ಒಟ್ಟಾರೆಯಾದ್ ಸುಮಾರ್ 1900 ಪದ್ಯೋಲಿತಿಂಡ್, ಈ ತುಳು ಜೈಮಿನಿ ಭಾರತೋಡು 21 ಸಂಧಿಡ್ 1055 ಪದ್ಯೋಲುಂಡು. ವಣಣಾ ಭಾಗೋನು ಎಚ್ಚೆ ವಿಸ್ತರಿಸಂದೆ, ಮೂಲಕಾವ್ಯ ದ್ವನಿಕ್ಕು ವಿಷಯೋಗ್ ಧಕ್ಕೆ ಬರಂದಿಲೆಕ್ಕೊ ಅನುವಾದೋ ಮಲ್ಲ್ದೆರ್. ವಾರ್ಥಕೊ ಷಟ್ಪದಿದ ಸ್ವಾಲ ರೂಪೋನು ದೀಪೋಂದು ಲಲಿತ ಲಯಟ್ಟೆ ಪ್ರಾಸಸ್ಥಾನನ್ ದೀಪೋಂದು, ಕಾರ್ವ್ಯಗೋಂಜಿ ಬಿಗಿ, ಶೋಭನ್ ಹೊಣಬಪಾರ್ವನೆಟ್ಟೆ ಶ್ರೀಮತಿ ವೇದವತಿಯೀರ್ನ ಶ್ರಮೋ ವ್ಯಧರವಾತ್ಜ್ಞಿ. ಜೈಮಿನಿ ಭಾರತೋ ಪಂಡ್ಯಂಡ ಒಂಜಿ ಕಥಕ್ಕೊಲೆನ ಗೂಡ್. ಅವ್ಯೋನ್ ಮಾಂತ್ರಾ ಸೇರಾದ್ ಭಾರೀ ರೋಚಕವಾದ್ ನ್ಯಾಯಯುತವಾದ್ ತುಳುಕ್ಕು ಅನುವಾದ ಮಲ್ತಿನಾರ್ ಶ್ರೀಮತಿ ಡಿ. ವೇದವತಿ.

ತುಳು ಜೈಮಿನಿ ಭಾರತೋದ ನಾಂದಿ ಪದ್ಯೋಲು
ಕರ್ಮೋಲೆನ್ ಕಳೆಯುನಂಜಿನ ಓ ಗಣಪತಿಯೀ
ಇಷ್ಟಕೊರು ಪಂಡೋಂದು ಏನಡ್ಡ ಬೂರೋನುವೆ ಅ
ನಿಷ್ಪದಾ ಗ್ರಹಗತಿನ್ ತಿರ್ಗಾವ್ಯಾದೆಂಕ್ ಹರಸ್ಯಂದ್ ನಟ್ಮೋನುವೇ
ದುಷ್ಪತನತ ವಿಚಾರೋ ಬುದ್ಧಿಡೋಲಾಂಡಲಾ
ನಷ್ಟ ಆವಾಂದಿನಂಚ ಎನನ್ ಈ ಒಲ್ಲೆ
ಇಷ್ಟೋಡೇ ಕೈಪ್ತಾದ್ ನಿನ್ನ ಕೈಪೆಟೀ ಕೃತಿನ್ ಬರೆಪಾಲಾಂದ್ ಕೇಂಡೋನುವೇ ॥ ೧ ॥

ಅಪ್ಪೆ ಶಾರದ ಮಾತೆ ನಿನ್ನೊಲುಮೆಡೇ ಏನ್
ತಮ್ಮ ಅಟೆ ತಿದ್ಯೋಂದು ಬುದ್ಧಿವಂತೆದಿ ಆಯೆ
ಒಮ್ಮುಸಾಯೆರೆ ಎಂಕ್ ಮನಸ್ ಉಕ್ಕೇರುಂಡು ಎನ್ನ ಬುದ್ಧಿನ ಬಲ್ಲೆನ್
ಬೆಮ್ಮು ಆವಂದಿನಂಚ ಎನನ್ ಈ ನಡವಾವು
ನೆಮ್ಮು ನೇಮೋಡು ಉಂದನ್ ಬರೆಪಿ ತಾರತ್ ಎಂಕ್
ಒಮ್ಮೋಡು ಹೊರುದೇವಿ ಸರಸ್ವತಿ ಬಮ್ಮೆರೆ ರಾಣಿ ಜ್ಞಾನ ನಿಧಿ ನಿನ್ನೊಲ್ಲೆನ್
(ತುಳು ಜೈಮಿನಿ ಭಾರತೋ – 1999)

ತುಳು ಸೋಮೇಶ್ವರೋ ಶತಕೋ- ಡಾ. ಕಬ್ಬಿನಾಲೆ ವಸಂತ ಭಾರದ್ವಾಜ (2004)

ತುಳು, ಸಂಸ್ಕೃತೋ, ಕನ್ನಡ ಭಾಷೆ ಬೋಕ್ಕು ಸಾಹಿತ್ಯಾದ್ ಭಾರೀ ಪಾಂಡಿತ್ಯೋ ಉಪ್ಪನ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ್ ಅನುವಾದೋ ಮಲ್ತಿನ ಕೃತಿ ಉಂಡು.

ಈ ಕಾವ್ಯನು ಕನ್ನಡಾದ್ ಬರೆತಿನಾಯಿ ಮಲಿಗರೆತ್ತ ಸೋಮನಾಥೆ. ಮೂಲಕವಿ
ಅಕ್ಷರವೃತ್ತ ಭಂದಸ್ಸಾದ್ ಬರೆತಿನ ಈ ಕಾವ್ಯನು ಅವೇ ಭಂದಸ್ಸಾದ್ ತುಳುಟ್ಟಲಾ
ಬರೆದ್ ಯಶಸ್ವಿಯಾಯಿನಾರ್. ವುಂದೆಡ್ ದುಂಬೇ ಕಬ್ಬಿನಾಲೆ ವಸಂತ ಭಾರದ್ವಾಜೆರ್
ಪರಂದರದಾಸೇರೊನ ಪದೊಕ್ಕುಲೆನ್ ತುಳುಕ್ಕ ಅನುವಾದೋ ಮಲ್ಲ್ ಕೊರೆರ್(1999).
ಅಯಿಕ್ಕೂರ್ ತುಳು ಸಾಹಿತ್ಯೇ ಅಕಾಡೆಮಿತ್ ಪ್ರಶಸ್ತಿಲಾ ಪಡೆತ್ತೆರ್. ಸೋಮೇಶ್ವರ
ಶತೋಕೊ ಪಣಿನ ಈ ಎಲ್ಲ ಮಸ್ತಕೊಡು ಹೀರಿಕೆದ ರಡ್ ಪದ್ಯೂಲತ್ತಂದ, ನೂದು
ಪದ್ಯೋಲೆನ್ ತನ್ನವೇ ಆಯಿನ ಸಾಮಧ್ಯ ಪಾಂಡಿತ್ಯೋದ ಕೂಡೊಳಿಗೆದ್ ಭಾರೀ
ಲಾಯಿಕ್ಕುಡೇ ಬರೆತ್ತೆರ್

ಕೆಲವೂ ಬಲ್ಲಿದರೆಡ್ ಕಲ್ಲ್ ಕೆಲವೂಂಜೇ ಶಾಸ್ತ್ರರೆಂ ಕೇಂಡ್ರ್ ದ್
ಕೆಲವೂ ಮಲ್ಲಿನವೇನ್ ತೂದು ಕೆಲವೂಂಜೇ ಜ್ಞಾನೋಡೇ ಗ್ರೈತ್ತೋದ್
ಕೆಲವೂ ಸಜ್ಜನೆರೊಟ್ಟಿತ್ ತೆರಿದ್, ಸರ್ವಜ್ಞೀಯಾಪೇನರೇ,
ಪಲವೂ ಪಣ್ಣ್ಯೇ ಸಮುದ್ರೋಡೇ, ಹರಹರಾ ಶ್ರೀ ಚನ್ನ ಸೋಮೇಶ್ವರಾ ॥ ೧ ॥

ತಮ್ಮಗು ತರೆದಂಡ- ಎನ್. ಪಿ. ಶೆಟ್ಟಿ ಮೂಲ್ಯ (2005)

ಮೂಲ್ಯಿದ ಎನ್. ಪಿ. ಶೆಟ್ಟಿಯೆರ್ ಬರೆದಿನ ತಮ್ಮಗು ತರೆದಂಡ ಪನ್ನಿನ ಕಾವ್ಯ
ಗುಜ್ಜ ಕುಮಾರವ್ಯಾಸ್ ಬರೆದಿನ ಶೀಚಕವಧ ಪ್ರಸಂಗೋನು ಆಧಾರವಾದ್ ದೀಪೋಂದು
ಅಯಿತ್ತ ನಿರೆಳ್ಳಿದ ಒಂಜಿ ಭಾವಾನುವಾದ ಅಂದ್ ಪಣ್ಣೆರ್. ವುಂದೊಂಜಿ ಸ್ವತಂತ್ರೇ
ಕಾವ್ಯ. ಅನುವಾದೋಂದು ನೇರವಾದ್ ಪಣೀಯಿರಾಮಜ್ಜಿ. ಮೂಲ ಕತೆನ್ ತುಳುಕ್ಕು
ಕಣಂಗ ಮಸ್ತ ಬದಲಾವಣೆ ಮಲ್ಲುದೆರ್. ತುಳು ಬಾಸೆದ ಪದಬಂಧೋ, ಭಾಸೆದ
ಬಿಗು ಬಳಕೆಡ್, ಒಂಜಿ ಹೌರಾಣಿಕ ವಿಷಯೋನು, ಮುಲ್ಲದನೇ ಪರಂಪರೆದ್
ಕೊಣಬತ್ತೋದ್ ಚಿತ್ರಿಸಾಯಿನವು ಈ ಕಾವ್ಯೋದ ವೈಶಿಷ್ಟ್ಯ ಇಂಚಿಪಗ ಬತ್ತಿನ ತುಳು
ಕಾವ್ಯೋಲೆಡ್ ಇಂಚ ಒಂಜಿ ಪರಂಪರೆನ್ ಮೂಡ್ರೋ ಬಹಿಲೆಕ್ಕೊ ಮಲ್ಲಿನವು
ಅಳಿವೋಂದಿಮ್ಮನ ತುಳು ಸಂಸ್ಕೃತಿಗ್ ಗೌರವ್ರೋ ಕೊರ್ಪಿನ ಲೇಖಿಕೋನ ಆಶಯೋ
ಸ್ವಷ್ಟವಾಮಂಡು.

ಅಡ್ಡ ಬೂರೋಂಡೆ- ಶಿಮುಂಜೆ ಪರಾರಿ (2005)

ಬೋಂಬಾಯಿದ ಮಾಮಲ್ಲ ಕನ್ನಡೋದ ಆಧುನಿಕೋ ಕವಿ ಬಿ.ಎ. ಸನದಿ ಇಂಬರೆನ
'ನಮನ' ಪನ್ನಿನ ಪದ್ಯೋ ಮಸ್ತಕನ್ ಅನುವಾದ ಮಲ್ಲ್ ಕೊರಿನಾರ್ ಶ್ರೀ ಶಿಮುಂಜೆ
ಪರಾರಿಲು. ಬೋಂಬಾಯಿದ್ ತುಳು ಕೆಲಸೋನು, ತುಳು ಸಾಹಿತ್ಯನು ಎಡ್ನೇ
ಬುಳಿಪ್ಪಾವ್ಯಾಂದಿಮ್ಮನ ಶ್ರೀ ಶಿಮುಂಜೆ ಪರಾರಿ ಇಂಬೆರ್ ಸುಮಾರ್ ಇರುವತ್ತೆಣ್ಣು
ಕನ್ನಡೋ ಕಬಿತೆಲೆನ ಗೊಂಜಲೆನ್, ತುಳುಕ್ಕ ಭಾರೀ ಸೋಕುಡ್ ಅನುವಾದ ಮಲ್ಲೆರ್.

ಸಾಮಾನ್ಯವಾದ ಮೋಸ ಕಾವ್ಯಲು ಅನುವಾದೋ ಆನಗ ಒಂಚೊರು ಸೋರಗೋನಲ್ಲಾ
ಲಂಡು. ಆಂಡ ಶಿಮುಂಜೆ ಪರಾರಿಲೆಡ ಬಿ.ಎ. ಸನದಿಯರೆಗ್ ಸಮಾನವಾಯಿನ
ಭಾಷಾ ಪಾಂಡಿತ್ಯನು ತುಳುಟ್ಟ ಇಪ್ಪನೊ ಕಾರೋಣೋ ಅನುವಾದೋನು ಆತ್
ಲಾಯಕ್ಕು ಮಲ್ಲೊ ಕೂರ್ತೆರ್. ಅರ್ಥ ಆಯಿಜದೇ (ಅರ್ಥವಾಗದೇನೇ?) ನಮ್ಮ ತ್ವಿತಿ,
ಇನಿಯೇ ಬರಡ್ (ಇಂದೇ ಬರಲಿ) ಬೊಲ್ಲುದ ಬಿತ್ತ್ (ಬೆಳಕಿನ ಬೀಜ) ಕಾಲೀದ
ಪನಿಕುಲು (ಕಾಲದ ಹನಿಗಳು) ಮಾಂತ ಎಡ್ ಪದ್ಯೋಲಾದ್ ತೋಜುದು ಬಹುಂಡು.
ತುಳು ನಡಕೆದ ಬಗ್ಗೆ ಆರೆಗ್ ಇಡ್ ಅನುಭವೋ ವುಪ್ಪನ ಕಾರೋಣೋ ಆರೆನ ಅನುವಾದೋ
ಕೆಲಸೊ ಎಡ್ ಆದ್ ಮೂಡೋದ್ ಬತ್ತಂಡ್. ತುಳುಕ್ಕು ಆಧುನಿಕ ಕಾವ್ಯಲೆನ ಪ್ರಮೇಶೋನ್
ಶ್ರೀ ಕೆ.ಟಿ.ಗಟ್ಟಿಯರೆಡ್ ಬೊಕ್ಕ್ಯು ಯಿಂಬೆರೇ ಮಲ್ಲೊ ಕೂರಿನಾರ್.

ಉದಾಹರಣಾದ್: ಬಿ.ಎ.ಸನದಿಯರೆನ ‘ಹೋರಗಿನ ಮಂದಿ’ ಕವನದ
ಅನುವಾದೋ

ಪಿದಾಯಿದಕುಲು

ಎಂಕುಲಂತೂ ಪಿದಾಯಿದಕುಲು
ಪಿದಾಯಿಯೇ ಒರಿದಿನಕುಲು !
ಉಲಯಿದಕುಲು ಲೆಪ್ಪಡ್-ಬುಡುಡ್
ಅಕುಲು ಎಂಕಲ್ಲುಕುಲೂಂದು ತೆರಿಯೋಂದಿನಾಕುಲು
ಎಂಕುಲುಲ ಅಕುಲುಲ ಒಂಜೇ ಕುಟುಮು
ಪುಟುದು ಬಲದಿನಿ ಒಂಜೇ ಉಾರು!
ಮಲ್ಲಾಯೇ - ಪಾಪ ದಾಯೇಂದ್ ಎನ್ನಂದೆ
ಜಾತ್ರೆಡ್ ಒಯಿದಿನಿ ಒಂಜೇ ತೇರ್ !
ಉಲಯಿದ ಬೂರು ಪರಡೋಂದು ಮೋನಗ
ಎಲ್ಲಿಂಟಾಂಡ್ ಸಂಸಾರೋಗು ಅಪ್ಪೆ ಇಲ್ಲ್
ಪದಯಿ ಮೋದು ಬೆಗರ್ ಸೀಂಟ್‌ದ್ ಸೋಂದಿಯ
ಸಾರ್ಥಕ ಅಂಡೋಂಡ್ ಎನ್ನಂಡ್ ಬುಡಿನ ಅಪ್ಪೆ ಇಲ್ಲ್ !
ಕಡತ್ತೊ ಮೋಯೆಡ ದಾನೆ ಆಂಡ್
ಮದತ್ತೊ ಬುಡೆನಾ ಯಾನ್ ಅಪ್ಪೆ ಇಲ್ಲ್ !
ಎಲ್ಲಿ-ಮಲ್ಲೆ ಎಂಚಿನಲ್ಲಾ ಉಪ್ಪಡ್, ಎದ್ರೆದ್ರೋ ಆಂಡ
ನೆನಪು ಆವಂದೆ ಕುಲ್ಲು ಅಪ್ಪೆ ಇಲ್ಲ್ ||

ಸರ್ವಜ್ಞನ ವಚನೋಲು – ಭಾ.ಭ. ಮಜಿಬೈಲು (2006)

ಕನ್ನಡೊಡು ವಚನೋಲೆಗ್, ಸರ್ವಜ್ಞನ ತ್ರಿಪದಿಲೆಗ್, ಇಂಚಿಪಗದ ಸಂದರ್ಭೋದು ಡಿ.ವಿ.ಜಿ.ಯೆರ್ ಬರೆತಿನ ಮಂಕುತಿಮೋನ ಕಗ್ನಿಗ್ನಿಗು, ಎಸ್. ವಿ. ಪರಮೇಶ್ವರ ಭಟ್ ಬರೆಯಿನ ಇಂದ್ರಭಾಮೋಗ್ ಇನಿಕ್ಕೊಲಾ ಬೇಡಿಕೆ ವುಂಡು. ಆತ್ ಜನಸ್ತಿಯವಾಯಿನ ಕೃತಿಕ್ಕುಲಾದ್ ಇನಿಕ್ಕೊಲಾ ಚಲಾವಣೆಡ್ ಉಂಡು. ಅನುಭವೋತ್ತು ಚಿಂತನೆಲಾದುಪ್ಪನ ಸರ್ವಜ್ಞನ ತ್ರಿಪದಿಲು ಸಾರ್ವಕಾಲಿಕವಾಯಿನ ಮೌಲ್ಯಲೆನ್ ಪಡೆಯೋಂದಿಪ್ಪನತ್ತಂದೆ, ಅಯಿತ್ತೆ ಅಗತ್ಯೋ ಇನಿಲಾ ತೋಜುಂಡು. ಇಂಚಿತ್ತಿನ ಕೃತಿಕ್ಕುಲ್ ವಾ ಭಾಸೆಡ್ ಬತ್ತಾಂಡಲಾ ಜನೋ ಅಯ್ಯೋ ಇನಿಕ್ಕೊಲಾ ದೇತೋಣವರ್ರೋ. ಭಾ.ಭ. ಮಜಿಬೈಲು ಅನುವಾದೋ ಮಲ್ತಿನ ಸರ್ವಜ್ಞನ ತ್ರಿಪದಿಲು ತುಳುಭಾಸೆಗ್ ದಕ್ಕಿನ ಭಾರೀ ಎಡ್ಡೆಂತಿನ ಕೃತಿಂದೇ ಪಣೋಡಾಮಂಡು.

ಸರ್ಜನರ ಸಂಗವದು ಹೆಚ್ಚೇನು ಸವಿದಂತೆ ಈ ತ್ರಿಪದಿನ್ ಅನುವಾದೋ ಇಂಚ ಮಲ್ಡೀರ್

ಸರ್ಜನರೆ ಸಂಗೋ ಅವು ಪಜೆಲ್‌ದ್ ತಿಂದಿಲೆಕೊ
ದುರ್ಜನರೆ ಕೂಟೋ ತಡಿತೊನುನ ಮಾತ ಬೆಂದ್‌ರೋದ
ರೊಜ್ಜುಕುರೆನೀರ್‌ಲೆಕೊ ಸರ್ವಜ್ಞ || 7 ||

ನಣೋಂಬಿ:-

ಸತ್ಯವಂತೆರೆ ಕೂಟೋ ಸತ್ಯಸಕ್ತರೆನೆಯಿಲ
ಸತ್ಯದಾಂತಿನ ಜನೋತ ಕೂಟೋ ಬೇಲಿಡ್ ಒತಿಕೇತ ಅವು
ಇತ್ಯೋಂದು ಪರೋತಿಲೆಕೊ ಸರ್ವಜ್ಞ || 9 ||

ಇಂಚ ಆರೆನ ಒಂಜೋಂಜಿ ರಚನೆಲಾ ತುಳು ಭಾಸೆದ ಬುಳಿವಣಿಗೆದ ಸಾಧ್ಯತೆನ್ ತೋಜಪ್ಪಾಪುಂಡ್. ಅಯಿತೋಟ್ಟುಗ್ ತುಳು ಸಂಸ್ಕೃತಿದ ಆವರಣೋ ಭಾರೀ ಮೋಲ್ಯುಡ್ ಮಲ್ತ್ ಕೊಪ್ಪಂಡು. ಸಮಾಜೋದ ಆರೋಗ್ಯೋ ನರಮಾನಿಗ್ ಸತ್ಯಾಗ್ರಹಕೋಟನೋ ಮೌಲ್ಯೋಲೆನ್ ಸರ್ವಜ್ಞ ತನ್ಮೋ ತ್ರಿಪದಿಲೆಡ್ ಪಂಡೋಂದು ಮೋತೆರ್. ಅಯಿಕ್ಕೊಲ್ಲು ತುಳುನಾಡ್ ಜನಕ್ಕುಲೆಗ್ ಆರೋಗ್ಯಮೂಳೋ ಬದ್ಕೋನ್ ನೆಲೆ ಮಲ್ತ್ ಕೊರಿಯರೆ ಸಹಾಯೋ ಮಲ್ಲುನ ಅನುವಾದೋವಾದ್ ಮೂಡೋ ಬಿಪ್ಪಂಡು. ತನ್ಮೋ ಜೀವನದ ಅನುಭವೋ ಲೋಕಾನುಭವೋಗುಲೆನ ಮಲ್ಲ ರಾಶಿ ತುಳುನಾಡ್ಗ್ ತಿಕ್ಕಿನವು ವಿಶೇಷೋ. ಇಂಚ ಒಂಬಿ ಸಾವಿರೋಡ್ಪುಲಾ ಎಚ್ಚ ವಚನಲೆನ್ ಅನುವಾದ ಮಲ್ತ್ ಕೊರ್ತೆರ್. ಪದಿನ್ಯೋನ್ ಅದೆಟ್ ವಚನೋಲು ಬೈದ್ಯಾಂಡ್.

ತುಳು ಭಾಷೆದ್ದೊ ಶ್ರೀ ಲಕ್ಷ್ಮೀ ಶೋಭಾನೆ – ಶ್ರೀ. ಎಸ್. ದೇವೇಂದ್ರ ಪೆಚತ್ತಾಯ (2006)

ಸೋದೆಮರ, ಉಡುಪಿ ಮುಲ್ಪದ ಶ್ರೀ ವಾದಿರಾಜ ಸ್ವಾಮಿಲು ರಚನೆ ಮಲ್ಲಿನ ಲಕ್ಷ್ಮೀ ಶೋಭಾನೆ ಪದಕ್ಷುಲೆನ್ನು ಇಂಚಿಪ್ಪಗ ಶ್ರೀ ದೇವೇಂದ್ರ ಪೆಚತ್ತಾಯೆರ್ ತುಳುಕ್ಕು ಅನುವಾದ ಮಲ್ಲಿದೆರ್. ಅಯಿಟ್ ನೂತ್ತ ಪದಿನಾಲ್ ಪದ್ಯೋಲುಳ್ಳ, ಮೂಲ ಪದ್ಯೋದ ಅರ್ಥ ವ್ಯತ್ಯಯ ಆವಂದಿಲೆಕ್ಕ, ತುಳು ಭಾಸೆದ ಸತ್ಯೋ ಸ್ವರೂಪೋನು ಒರಿಪ್ಪಾವುಲೆಕ್ಕೆಳ್ಳ, ಶಬ್ದೋ ಶಬ್ದೋಲೆನ್ನ ಅನುವಾದ ಮಲ್ಪಂದೆ, ಸಂಸ್ಕೃತ ಬೊಕ್ಕ ಕನ್ನೊಡೋ ಶಬ್ದೋಲೆನ್ನ ಬಳಸೋಂದು ಶಿವಳ್ಳಿ ತುಳುಟ್ಟ ಭಾಷಾಂತರ ಮಲ್ಲಿದೆರ್. ಲಕ್ಷ್ಮೀಶೋಭಾನೆದೊ ದಾಂಪೋತ್ಯೋ ಜೀವನೋದ ಆದರ್ಶವುಂಡು. ಕಂಡನೆ ಬುಡೆದಿ ಲಕ್ಷ್ಮೀನಾರಾಯಣ ದೇವರೆನ ಜೀವನೋನು ಆದರ್ಶವಾದ್ ದೀಪೋಂದು, ನಮ್ಮೊ ಜೀವನೋಲುಲಾ ನರಮಾನಿ ಜೀಂತನೆಡ್ದ್, ದೇವ ಜೈತನ್ನೋಗು ಮೋವೋಡು ಪನ್ನಿ ಆಶೇಯೋ ಈ ಕೃತಿಟ್ಟು ಉಂಡು.

ಉದಾಹರಣೆಗ್:

ಶೋಭಾನೆ ಪಣ್ಣೆಯೇ ಸುರರೆಡ್ ಸುಬಗೆರೆಗ್
ಶೋಭಾನೆ ಪಣ್ಣೆಯೇ ಸುಗುಣರೆಗ್
ಶೋಭಾನೆ ಪಣ್ಣೆಯೇ ಶ್ರೀವಿಕ್ರಮರಾಯರೆಗ್
ಶೋಭಾನೆ ಪಣ್ಣೆಯೇ ಸುರಪ್ಪಿಯರೆಗ್ || ಶೋ ||
ಲಕ್ಷ್ಮೀನಾರಾಯಣರೆ ಚರಣೋಂಕು ಶರಣನ್ನೆ
ಪಕ್ಕೀವಾಹನನ್ನೆರೆಗ್ ನಮಿಮುವೆ ||
ಪಕ್ಕೀವಾಹನನ್ನೆರೆಗ್ ನಮಿಮುವೆ ಅನುದಿನೋ
ರಕ್ಷಿಷೋಡು ನಮ್ಮೊ ವಧುವರರೆನ್ ||

ತುಳುಕ್ಕು ಅನುವಾದೋವಾಯಿನ ನಾಟಕೋಲು

ತುಳುನಾಡೋಡ್ ಅವುಲಾ ಕುಡ್ಲುಡ್ ಎಚ್ಚ್ಛಾದ್ ಕನ್ನೊಡೋದ ಕಂಪೆನಿ ನಾಟಕೋಕೋಲು ಬತ್ತೊಂದಿತ್ತೊಂಡ್. ಕೆಲಪೆರ್ ಕಂಪೆನಿ ನಾಟಕೋಕೋಲೆಡಾಲಾ ಇತ್ತೇರ್ ಅವ್ಯಾಪ್ತಂದೆ ಒಂಜಿ ಕಡೆಟ್ ಯಿಕ್ಕಾನೊಲಾ ಜನಪ್ರಿಯವಾದಿತ್ತೊಂಡ್. ತನ್ನಲೆನ ಸ್ವಂತ ಭಾಷೆಡಾಲಾ ನಾಟಕೋ ಬರೆಯೋಡು ಪನ್ನಿನ ಆಸೆ ಚಿಗ್ಗೋಂಡ್. ಅಂಚಾಯಿನೆಡ್ವಾವರ ತುಳುಟ್ಟ ನಾಟಕೋ ಬರೆಪಿನೇಕ್ ಚಾಲನೆ ತಿಕ್ಕೊಂಡ್ ಶೋಜಂಡು. ಅಂಚಾದ್ ಆರಂಬೋಡ್ವ ಸ್ವಂತೋ ನಾಟಕೋಕೋಲು ಬತ್ತೊ. ನಾಟಕೋಕೋಲೆನ್ ಆಯಾ ಸಂದೋಖೋಡು ಅನುವಾದೋ ಆತ್ ಅಗತ್ಯ ಆಯಿಜ್ಜೆ. ಅಯಿತ್ತ ಸ್ವರೂಪ, ಚೌಕಟ್ಟುಲೆಡ್ ಆತೊಂಜಿ ಬದಲಾವಣೆ ಇತ್ತಿಜ್ಜೆ. ಆಧುನಿಕವಾಯಿನ ಒವ್ವೇ ಒಂಜಿ ಅಂಶೋಲು ಎಚ್ಚಾದ್ ಅಪಗದ ತುಳು ಬದ್ದೋಡ್ ಇಜ್ಜಾಂದಿನೆಡ್ವಾವರ ತುಳುತ್ತ ಕಲಾ ರಚನಾ ಸಾಧ್ಯತೆಲುಲಾ ಆಧುನಿಕವಾಯಿನ

ಸಂದರ್ಭೋನು ಪಡೆದಿತ್ತಿಜ್ಞ. ಅಂಚಾದ್ ಅಪಗೋದ ತುಳುನಾಟಕೊಲು ಗ್ರಾಮೀಣ ವಾಯಿನ ಬರ್ಕಾಗ್ ಹೊಂದಾಣಿಕೆಯಾಗುವ ಪೌರಾಣಿಕ, ಬತಿಹಾಸಿಕವಾಯಿನ ವಸ್ತುಗಳೇ ದೀಪೋಂದು ನಾಟಕ ಮಲ್ಹಾಂದಿತ್ತೇರ್. ಆಂಡ ಎಣ್ಣನೇ ದಶಕೊಡು ತುಳುತ್ತ ಜನ್ಮೊ ಪರೋಭಾಷೆಡ್ ಬತ್ತಿನ ಕೃತಿಕುಲೆಟ್ ಆಯಿನ ಮಸ್ತ ಬದಲಾವಣೆಲು, ಆಧುನಿಕೊ ಚಿಂತನೆಲು ಸಾಮಾಜಿಕ ಬದಲಾವಣೆದ ಸ್ವರೂಪೋನ್ ಅಧ್ಯೋ ಮಲ್ಹಾಂಡೇರ್. ತುಳುಕ್ಕು ಈ ಅಗತ್ಯೋಲೇನ್ ಮನನ ಮಲ್ಹಾನ ಕೆಲ ಲೇಖಿಕೆರ್, ತುಳುಟ್ಟಿಲಾ ಆಧುನಿಕ ಚಿಂತನೆಲು ಮೂಡ್ಡಾದ್ ಬರ್ತ ಕಾರಣವಾಯಿರ್. ತುಳುಟ್ಟಿಲಾ ಆಧುನಿಕೊ ಚಿಂತನೆಲು ಇತ್ತಿನ ನಾಟಕೊಲು ಬತ್ತಿನ ಪಂಡ ಪ್ರೇಮಾನಂದ ಕಿಶೋರೋರೆನ ಯಯಾತಿ ಪನ್ನಿನವ್. ತುಳುತ್ತ ಸಂದರ್ಭೋದು ಆಧುನಿಕೊವಾಯಿನ ಚಿಂತನೆಲು ಇನಿಕ್ಕುಲಾ ಆತೋಂಜಿ ಮೈಡಿಂಡಿದ್ ಬೈದಿಜ್ಞ.

ಯಯಾತಿ- ಪ್ರೇಮಾನಂದ ಕಿಶೋರ್ (1981)

ತುಳುಟ್ಟಿ ಬತ್ತಿನ ಪ್ರಪ್ರಥಮ ಅನುವಾದಿತ ನಾಟಕೊ ಪಂಡ ಯಯಾತಿ. ಬರೆಯಿನಾರ್ ಬಿ. ಪ್ರೇಮಾನಂದ ಕಿಶೋರ್ ಬಪ್ಪನಾಡು. ಕನ್ನಡೊಡು ಗಿರೀಶ್ ಕಾನಾರ್ಡ್ ಬರೆತಿನ ಯಯಾತಿ ನಾಟಕೊ ಒಂಜಿ ಭಾರಿ ಶ್ರೇಷ್ಠವಾಯಿನ ಕಲಾಕೃತಿ. ಮಹಾಭಾರತೋದ ಯಯಾತಿ ಉಪಾಖಾನನ್ ದೀಪೋಂದ್ ಪಾಶಾತ್ಯ ಚಿಂತನೆಲೇನ್ ಒಟ್ಟು ಸೇರಾದ್ ಒಂಜಿ ನಾಟಕೊನು ರಚನೆ ಮಲ್ಹಾದ್ ವೈಚಾರಿಕೊ ಕ್ಷೇತ್ರೋಗ್ ಎಡ್ಡೆ ಕಾಣಿಕೆಯಾದ್ ಬತ್ತಿನ ಕಲಾಕೃತಿವುಂದು. ವ್ಯಾಸರ್ ಬರೆಯಿನ ಮಹಾಭಾರತೋದ ವಸ್ತುನು ಅಲ್ಲ ಮುಲ್ಲ ಪಂಡಾದ್ ಬದಲಾವಣೆ ಮಲ್ಹಾದ್ ಮೋಸ ಒಂಜಿ ತಂತ್ರೋಡ್ ಬರೆಯಿನ ಒಂಜಿ ಎಡ್ಡೆ ನಾಟಕೊ. ಕನ್ನಡೊದು ಗಿರೀಶ್ ಕಾನಾರ್ಡೆರೆನ ನಾಟಕೊನು ಒಂಜಿ ಚೂರುಲಾ ಧಕ್ಕೆ ಬರಂದಿಲೆಕ್ಕೊ ಅನುವಾದೋ ಮಲ್ಹಾ ಕೊರಿನ ಹಿರಿಮೆ ಶ್ರೀ ಪ್ರೇಮಾನಂದ ಕಿಶೋರ್ ಬಪ್ಪನಾಡ್ ಇಂಬೆರ್ಗ್ ಸಲ್ಲಂಡು. ತುಳು ನಾಟಕೊಡು ಆನಿಗ್ಲಾ, ಇತ್ತೆಲಾ ಹಾಸ್ಯೋ, ವ್ಯಂಗ್ಯೋ, ಮಾಂತ ಮಸ್ತ ಉಂಡ್. ಅಂಚೆತ್ತಾ ನಾಟಕೊಲು ಇನಿಕ್ಕುಲಾ ಬರೊಂದುಂಡು. ತುಳುಟ್ಟಿ ವೈಚಾರಿಕವಾಯಿನ ಕೃತಿಕ್ಕುಲು ಬರಂದಿತ್ತಿನ ಕಾರೋಣೊ ತುಳು ಪರಿಸರಕ್ಕು ಅವು ಬೋಡು ಪನ್ನಿನೆಕ್, ಈ ನಾಟಕೊನು ಅನುವಾದ ಮಲ್ಹಾದೇರ್ ತೋಜುಂಡು. ತುಳು ಪರಿಸರೋಕ್ಕು ಈ ವೈಚಾರಿಕೊ ವಿಚಾರೋ ಒಂಜಿ ಚೂರು ಜಾಸ್ತಿ ಅಂದ್ ಆಂಡಲಾ, ತುಳುಟ್ಟಿ ಬತ್ತಿನ ಈ ನಾಟಕೊಡು ವುಪ್ಪನ ನಾಟಕೀಯತೆ, ಸಂಘರ್ಷ, ಹುಡುಕಾಟೊ ವುಂದು ಮಾಂತ ತುಳು ಓದುನಕುಲೆಗ್ ಅರ್ಥವಾಪಿಲೆಕ್ಕೊ ಉಂಡು. ಆ ಕಾರಣೋಗು ವುಂದೊಂಜಿ ಅಮಾವರ್ವವಾಯಿನ ತುಳು ನಾಟಕೊ ತುಳುಟ್ಟಿ ಸುರೂತ ಅನುವಾದಿತ ಕೃತಿಯಾದ್ ಮೂಡ್ಡಾದ್ ಬತ್ತಿನವ್.

ಕಾರ್ಬೂಲಿವಾಲ - ಕೆದಂಬಾಡಿ ಜತ್ತಪ್ಪ ರೈ (1986)

ವಿಶ್ವೋಕೆವಿ ರವೀಂದ್ರನಾಥ ತಾಗೋರೆರ್‌ನ ಕಾರ್ಬೂಲಿವಾಲೊ ಪನ್ನಿನ ನಾಟಕೋಕೊನು ತುಳುಕ್ಕು ಅನುವಾದ ಮಲ್ಲು ಹೊರಿನಾರ್ ಕೆದಂಬಾಡಿ ಜತ್ತಪ್ಪ ರೈಕುಳು. ಅರೆನ ಒವ್ವೇ ಅನುವಾದೊಲು ತುಳು ಸಂಸ್ಕೃತಿದ ನೆಲೆಗಟ್ಟೋ ಬುಡ್ಡಾದ್ ತೋಜಾವುನ ಆಶೋಲೊಡು ಬತ್ತಿನವು. ತಾಗೋರೆರೆನ ಕಾರ್ಬೂಲಿವಾಲ ನಾಟಕೋಲ ಈ ಹಿನ್ನಲೇಡ್ ಭಾರೀ ಲಾಯಿಕ್ಕೋಡ್ ಮೂಡಾದ್ ಬತ್ತಿನವು. ಕಾರ್ಬೂಲಿವಾಲ ಪನ್ನಿನಾಯೆ ಬರಿ ದ್ರಾಕ್ಷ ಮಾರುನಾಯೆ. ಉರೂರು ದ್ರಾಕ್ಷ ಮಾರೊಂದುಪ್ಪನಗ ಒಂಜಿ ಇಲ್ಲ ಆಯನ ವಿಶೇಷ ಶ್ರೀತಿಗ್ ಒಳಗ್ಗಾದ್ ದಿತ್ತಾಂಡ್. ಒವ್ವೋ ಒಂಜಿ ಕಾರಣೊಗ್ ಹೊಲೆ ಮಲ್ಲುದ್, ಜ್ಯೋ ಸೇರ್‌ದ್, ಶ್ರೀಕ್ ಮುಗಿತ್ತುದ್ ಬನ್ನಿಗ ಅವ್ವೇ ಇಲ್ಲಡ್ ತನ್ಮೂಟ್ಗ್ ಗೊಬ್ಬೊಂದಿತ್ತಿನ ಮೀನಾಕ್ಷಿ ಪನ್ನಿನ ಮೊಣ್ಣ್ಗ್ ಮದ್ದ ಪಂಡ್‌ದ್ ಹಿರ ತನ್ಮೂರುಗ್ ಮೋಪೆ. ಇಂಚ ಆಯನ ಶ್ರೀತಿ, ಆಯಗ್ ಉಪ್ಪನ ಮಾನವೀಯತೆದ ಅಂತಹರಣ ವುಂದು ಮಾಂತ ಈ ನಾಟಕೋಡು ಮೂಡುದು ಬ್ಬೆದ್ದಾಂಡ್. ತುಳುಕ್ಕು ಅನುವಾದ ಆನಗಲಾ ಅಯಿತ್ತ ಮೂಲ ವಿಚಾರೊಗು ದಾಲ ಧಕ್ಕೆ ಬರಂದಿನವು ಕೆದಂಬಾಡಿಯೆರ್‌ನ ಅನುವಾದಿತೊ ಕೆಲಸೊಡು ಆರೆಗುಪ್ಪನ ಹಿರಿಮೆನೇ ಸಾಕ್ಷಿ.

ಸೂದ್ರೇ ಏಕಲವ್ಯೇ - ಕೆದಂಬಾಡಿ ಜತ್ತಪ್ಪ ರೈ (1986)

ರಾಷ್ಟ್ರಕೆವಿ ಗೋವಿಂದ ಪ್ರೇಕುಳೆನ ಹೆಬ್ಬೆರಳು ಬೋಕ್ಕು ವರಕೆವಿ ಕುವೆಂಪುರೆನ ಬೆರಳ್ಗೆ ಹೊರಳ್ ಅತ್ತಂದೆ ಬನ್ನಂಜಿ ಗೋವಿಂದಾಚಾಯ್‌ರೆನ ಮರಾಣ ಪ್ರವಚನಲು ಪ್ರೇರಣೆಯಾದ್ ಸೂದ್ರೇ ಏಕಲವ್ಯೇ ಪನ್ನಿನ ನಾಟಕೋನು ಬರೆಯೆರ್. ಗೋವಿಂದ ಪ್ರೇಕುಳು ಬೋಕ್ಕು ಕುವೆಂಪುಯೆರ್ ಮಹಾಭಾರತೋಡು ಬರಿಫೆನ ಏಕಲವ್ಯನ್ ಬೇತೆ ಬೇತೆ ನಿಲೆಟ್ ಚಿತ್ರಿಸಾದೆರ್. ಕುವೆಂಪುಯೆರ್ನ ಏಕಲವ್ಯೋ ನಾಟಕೋಡು ಏಕಲವ್ಯನ ಬಿರೆಲ್ ಮೋನೆಕ್ ತರೆ ಹೊರೊಡಾಂಡ್ ಪಂಡ್‌ದ್ ದ್ರೋಣನ ಬಲಿತ್ ಸೂಚನೆ ಹೊರೊಂಡ, ಗೋವಿಂದ ಪ್ರೇಕುಳೆನ ದ್ರೋಣ ಕ್ರಾರಿಯತ್ತ್, ಏಕಲವ್ಯನ್ ಆಯಿನ ಗಾಯೋನು ತನ್ನವೇ ಕುಂಟ್ಕೋಡ್ ಕಟ್ಟೋಡ್ ಕನಿಕರೊ ತೋಜಿಪ್ಪಾವೆ. ಜತ್ತಪ್ಪ ರೈಕುಳೆನ ಶೂದ್ರೇ ಏಕಲವ್ಯದ್ ದ್ರೋಣ ಬಾರಿ ತಮಾಸ್‌ಗ್ ಬಿರೆಲ್ ಕೇಣ್ಣೇಕ್ ಅಪಗನೆ ಬಿರೆಲ್ ಹೊರಿಫೆನ ಏಕಲವ್ಯನ್ ತೂವೋಳಿ. ಈ ರಡ್ಡು ಜನ ಮಹಾಕವಿಕ್ಕುಲೆನ ಏಕಲವ್ಯನ್ ದೆತೊಂದು, ತನ್ನವೇ ಆಯಿನ ಏಕಲವ್ಯನ ಚಿತ್ರನ್ ಹೊರ್ನು ಯಶಸ್ವಿಯಾತೆರ್. ಸಂಸ್ಕೃತ ನಾಟಕೋಲೆನ ಭಾಯೆಡ್ ಬರೆದ್, ಆಧುನಿಕವಾಯಿನ ಚಿಂತನೆನ್ ದೀಪ್ರೋಂದು, ಒಂಜಿ ಮೊಸರೊಮೊದ ಅನುವಾದಿತ ನಾಟಕವಾದ್ ಹೊತ್ತಿನಾರ್ ಶ್ರೀ ಕೆದಂಬಾಡಿ ಜತ್ತಪ್ಪ ರೈಕುಲು.

ಕನ್ನತ ಮೋಳ್ಳು— ಮಂದಾರ ಕೇಶವ ಭಟ್ಟ

ಸಂಸ್ಕೃತೋದ ಮಾಮಲ್ಲ ಕವಿ ಭಾಸಕವಿನ ಪ್ರಸಿದ್ಧವಾಯಿನ ಸ್ವಪ್ನವಾಸವಾದತ್ತಾ ಪನ್ನಿನ ನಾಟಕೋದ ಭಾಷಾಂತರನೇ ಕನ್ನತ ಮೋಳ್ಳು ಉಂದೆನ್ನ ಅನುವಾದ ಮಲ್ತಿನಾರ್ ಮಂದಾರ ರಾಮಾಯಣೋದ ಕವಿ ಮಂದಾರ ಕೇಶವ ಭಟ್ಟ್, ತುಳುತ್ತ ನೆಲ ಸಂಸ್ಕೃತಿಗ್ ವುಂದೆಂಬ ಬರ್ಫಿನ ಪ್ರಮುಖ ಪಾಠ್ಯಲಾಯಿನ ಯೋಗಂಧರಾಯಣ, ವಾಸವದತ್ತಾ, ಪದಾರ್ಥತಿ ಮೋಕ್ಷಾಲೆನ ಸಂಭಾಷಣೆಲು, ಆಶಯೋಲು ಒಂಜೊರು ಬೇತೇಂದ್ರ್ ತೋಜುಂಡಲಾ, ಅಕ್ಷಾಲೆನ ಸ್ವಭಾವ ಸಹಜವಾದ್, ತುಳುಕ್ಕು ಅಯಿನ್ ಹೊಣಬರ್ಫಿನ ಆರೆನ ಚಾಕಚಕ್ಕೆತೆ, ಸೋಪಜ್ಞತ್ನ್, ಮಗರೋಡೊಂದಿಜ್ಞ್ ಮಂದಾರ ರಾಮಾಯಣ ಪನ್ನಿನ ಮೇರು. ಕೃತಿನ್ ತುಳುಕ್ಕು ಹೊರಿನ ಕೇಶವ ಭಟ್ಟ್ ವುಂದೊಂಬಿ ಕಷ್ಮೈಂದು ಆದಿಪ್ರಂದ್.

ಜೋಕುಲು ಬಾಲೆಲು – ಶಿಮುಂಜೆ ಪರಾರಿ (1995)

ಅಶೋಕ್ ಪಾಟೋಳೇ ಬರೆತಿನ ಸುಲಭಾ ಪಾಟೋಳೇ ನಾಟಕೋದ ರೂಪಾಂತರನ್ ಮಲ್ತಿನಾರ್ ಶ್ರೀ ಶಿಮುಂಜೆ ಪರಾರಿಲು. ತುಳು ಸಂಸ್ಕೃತಿದ ಒಂಜಿ ಮೊಣ್ಣ ರೂಪೋನು ತೂಪಿಲೆಕ್ಕೊ ಈ ನಾಟಕೋ ಉಂಡು. ನಮ್ಮೆ ಇಲ್ಲ ಕೈತಳೇ ಈ ನಾಟಕ ಆವೋಡುಂದು ಪನ್ನಿಲೆಕ್ಕೊ ಈ ನಾಟಕೋ ತನ್ನೊ ಉಡಲ್ಲಾ ವುಮ್ಮನ ವಸ್ತುನ್ ಬಿಚ್ಚೊಂದು ಮೋನಗ ತೋಜುಂಡು.

ಪುರುಷೆ-ಎಚ್ಚೆ ಕಕ್ಕೇರಾ (1998)

ಮರಾತಿಡ್ ಮಾಮಲ್ಲ ನಾಟಕಕಾರೆ ಜಯವಂತ ದಳ್ಳಿಯೆರ್. ಅರೆನ ಪುರುಷೆ ನಾಟಕೋದ ಅನುವಾದ ಮಲ್ಲ್ ಹೊರಿನಾರ್ ಮುಂಬೈದ ಸಾಹಿತೆ ಎಚ್ಚೆ ಕಕ್ಕೇರಾ. ಆಧುನಿಕೋ ಸಮಾಜೋದು ಶೋಷಣೆ ಒಳಗಾಗಿನ ಮೊಣ್ಣವೆಲೆ ಬಗ್ಗೆ ವಸ್ತು ಉಪ್ಪನ ಈ ನಾಟಕೋದು ಆಣ್ಣವೆಲೆನ ದಬ್ಬಾಳಿಕ್ನ್ ಅಕ್ಷಾಲೆನ ಸಹಾಯ ಪಡೆಯೊಂದು ಒತ್ತಿರೆ ಎಡ್ಡೆ ಉಸಾರ್ದೆ ಮೋಳ್ಳು ಎಂಚ ಒಂಜಿ ಬಂಜಿ ಸ್ಥಿತಿಕ್ ಹೊಣಬರುವಳ್ಳ ಪಣ್ಣೀನವು ಈ ನಾಟಕೋದು ತೋಜುದು ಬರುವಂಡು. ಮೊಂಜೊವೆಲೆನ ಸಮುದಾಯಗ್ ಒಂಜಿ ಗಟ್ಟಿ ಸಮರ್ಥನೆನ್ ಒದಗಿಸಾದ್ ಹೊರ್ಫಿನ ಈ ನಾಟಕೋದು, ವಿಷಯದ ಮಂಡನೆ ಬೋಕ್ಕು ಸಮರ್ಥನೆಗ್ ಬೋಡಾಯಿನ ಸಂಭಾಷಣೆನ್ ಬಾರಿ ಲಾಯಿಕ್ಕೊಡೆ ಬರೆದ್ ಅಡ್ಡಕಟ್ಟದ್ ಅನುವಾದ ಮಲ್ಲ್ ಹೊರಿನಾರ್ ಎಚ್ಚೆ ಕಕ್ಕೇರಾ ಇಂಬೆರ್. ಆಂಡ ಉಂದು ಮುಂಬಯಿ ತುಳುಟ್ಟು ಈ ನಾಟಕೋ ಬಯಿದೊಂದ್ ಅಂದ್ ಪನ್ನಿನವು ವುಂದೆತ ವಿಶೇಷತೆಲ್ಲಾ ಅಂದ್.

ಕಾಲಚಕ್ರ- ಎಚ್ಚೆ ಕಕ್ಷೇರಾ (1998)

ಜಯವಂತ ದಳ್ಳಿಯೆರನ ನಾಟಕೋಂಜಿ ಮರಾಠಿ ನಾಟಕೋ ಕಾಲಚಕ್ರ. ಪುಂದೆಗೊಲಾ ತುಳುಟ್ಟ ಅನುವಾದ ಮಲ್ತಿನಾರ್ ಎಚ್ಚೆ ಕಕ್ಷೇರಾ. ಮೂರ್ಜಿ ಅಂಕ ಪುಪ್ಪನ ಈ ನಾಟಕೋದು ಒಂಜಿ ಮಟ್ಟಿ ಸಂಸಾರದೊಳಾಯಿದ ಸಂಬಂಧದುಳಾಯಿ ಪುಪ್ಪನ ಭಾವುಕೆತೆ, ವ್ಯವಹಾರೋ, ಧೂರ್ಜವಿಚಾರೋಲು, ಒಂಜಿ ರೀತಿದ ವಿಷ್ಣುಲತೆದಲಾ ಚಿತ್ರಣೋ ಪುಂದೆಚ್ ಲಂಡು. ಅಪ್ಪೆ ಅಮೃಗ್ ತನ್ನಕ್ಕುಲೆನ ಜೋಕುಳು ಪ್ರಾಯ ಆನಗ ಬೋಡಾಪೆರೆಂದ್ರ್ ಆಣ್ ಜೋಕುಳೆನ್ ತಾಂಕೋದ್, ಕಡೆಗಾಲೊದು ಇತ್ತಿನ ಮೋಳ್ಳು ಮಗಳೇ ಮದಿಮೆ ಆಂಡಲಾ ಅಪ್ಪೆ ಅಮೃನ್ ತಾಂಕುನ, ಆಸರೆಯಾಷಿನ ದೃಶ್ಯದೊಟ್ಟುಗ್, ನಗರ ಜೀವನೋದು ಮಧ್ಯಮವಗ್ಗೊ ಶ್ರೀಮಂತೇರ್ನ ನಡುಟು ಉಪ್ಪನ ವ್ಯತ್ಯಾಸ, ಅಂಚನೆ ಅಲ್ಪಪುಪ್ಪನ ಮಾನವೀಯತೆದ ಬೋಲ್ಪು ಪುಂದೆನ್ ಮಾಂತ ಈ ನಾಟಕೋದು ಜಯವಂತ ದಳ್ಳಿ ಭಾರಿ ಲಾಯೋಕೋಡೆ ನಿರೂಪಣೆ ಮಲ್ಪೇರ್. ಆಧುನಿಕೋ ತುಳುನಾಡೋಲಾ ಈ ರೀತಿದ ಒಂಜಿ ಏರೋಪೇರ್, ಜೀವನ ಶೈಲಿಡ್ ವ್ಯತ್ಯಾಸ ಪುಂದು ಮಾಂತ ತೋಜೋದ್ ಬಪುಂಡ್. ಅಯಿಕ್ಕಾತ್ ಈ ನಾಟಕೋ ತುಳುನಾಡ್ದ ಇನಿತ್ತು ಮಣ್ಣೋದ ಜನಕ್ಕುಲೆನ ಮುವಿವಾಣಿಯಾದ್ ಮೇರೆಪ್ಪಿಲೆಕ್ಕೊ ಬರ್ಫಿನ ಒಂಜಿ ಸಮರ್ಥನಾಟಕೋವಾದ್ ಲಂಡು. ಎಚ್ಚೆ ಕಕ್ಷೇರೆರೆನ ಈ ಅನುವಾದೋ ಈ ಬಗೆತ್ತ ಸಮರ್ಥನೆನ್ ಕೊರ್ಪುಂಡು.

ಖಣ ಕಡ್ಡರಾವಾ - ಶಾರದಾ ಆರ್ ರಾವ್ (2001)

ಇಂದಿರಾ ಹಾಲಂಬಿಯೆರನ ‘ಖಣ ಮುಕ್ತರಲ್’ ಪನ್ನಿನ ಕನ್ನಡೋ ನಾಟಕೋನು ಅನುವಾದ ಮಲ್ತಾದ್ರ್. ನರಮಾನಿನ ಸಹಜವಾಯಿನ ಗುಣಧರ್ಮೋದ ಚೌಕಟ್ಟೋಡ್ ವ್ಯಕ್ತಿತ್ವೋನ್ ತೋಜೋಪಾವುನ ಒಂಜಿ ಪ್ರಯೋತ್ಸ ಈ ನಾಟಕೋದ್ ಆರೋಂಡ್.

ಬಿನ್ನೆ- ಪಾವತಿ ಜಿ. ಐತಾಳ್ (2004)

ಕುಂದಾಪುರದ ಭಂಡಾರ್ಕಾರ್ ಕಾಲೇಜೋದ ಪ್ರಾಧ್ಯಾಪಕಿ ಆಯಿನ ಮ್ತ್ರೋ ಪಾವತಿ ಜಿ. ಐತಾಳ್ ಇಂಚಿಪ್ಪ ಅನುವಾದಕ್ಕಿಯಾದ್ ಎಡ್ಡೆ ಮುದರ್ ಪಡೆದಿನಾರ್. ಮಲ್ಯೆಯಾಳ, ಇಂಗ್ಲೀಷ್‌ಡ್ರ್ ಮಸ್ತ್ ಕೃತಿಕ್‌ಲೆನ್ ಕನ್ನಡೋಗು ಅನುವಾದ ಮಲ್ತಿನಾರ್ ಆರ್ ತುಳುಕ್ಕಾದ್ ಅನುವಾದ ಮಲ್ತಿನ ರಡ್ ಇಂಗ್ಲೀಷ್ ನಾಟಕೋಲು ‘ಬಿನ್ನೆ’ ಪಣೀನ ಮುದರ್ಡ್ ಬಯಿದ್ರೋಂಡ್. ರೂಪಟ್ ಬ್ಲೂಕ್ ಇಂಬೆರೆನ ಲಿಂಗ್ನಿಯಾ ನಾಟಕೋನ್ ಬಿನ್ನೆ ಪನ್ನಿನ ಮುದರ್ಡ್ಲಾ, ಹೂ ಬೆರೆಸ್ ಮೋಡ್ ಇಂಬೆರೆನ ದಿ ಮ್ಯಾನ್ ಅಫ್‌ಸ್ಪೇರ್ ಪನ್ನಿನ ನಾಟಕೋನು ‘ಆ ಇಲ್ಲಾದಾಯೆ’ ಪನ್ನಿನ ಮುದರ್ಡ್ ಅನುವಾದ ಮಲ್ತಾದ್ರ್.

ಬಿನ್ನ ಪನ್ನನ ನಾಟಕೊಡು ತನ್ನ ಆಸೆ, ಆಶೋತ್ತರಲೇನ್ ತಣೀಸಾವೆರೆ ತನ್ನ ಇಲ್ಲಡೆ ಬತ್ತಿನಾಯಿ ತನ್ನ ಮಗೆ ಪಂಡ್ಯಾ ತೆರಿಯಂದೆ, ಆಯನ್ ಕೊಲೆಮಲ್ಲಿ ಬೊಕ್ಕು ಗೊತ್ತಾಪಿನ ಅಮೃನ ಕತೆ ವುಂದೆಟ್ ಉಂಡು. ವುಂದು ಈ ಸಂಕಲನೊದ ಸುರುತ ನಾಟಕ ಅಂಡ, ರಂಡ್ನೆ ನಾಟಕೊಡ್ ಒಂಜಿ ಇಲ್ಲಡ್ ಅಪಗಪಗ ಕೊಲೆ ಅಪಿನೆನ್, ಚಚೆ ಮಲ್ಲ್ಯಾ ಅಯಿತ್ತ ಕಾರಣೊನು ತೆರಿಯೊಂಬಿನ ಒಂಜಿ ಸ್ವಾರಸ್ಯಕರವಾಯಿನ ಒಂಜಿ ಪತ್ತೇದಾರಿ ರೀತಿದ ಕತೆ ವುಂದೆಟ್ ಉಂಡು. ಈ ರಂಡ್ ಆಂಗೆಲ್ಲಿ ಭಾಷೆದ ನಾಟಕೊಲೆನ್ ಭಾರಿ ಮೊಲ್ಯುಡ್ ತುಳುಕ್ಕು ಅನುವಾದೋ ಮಲ್ಲ್ಯಾ ಕೊರ್ತೆರ್. ನಾಟಕೊಡು ಕುತೂಹಲೊದ ಅಂಶೋ ಇತ್ತಿನವು ಅವು ಇಂಗ್ಲೀಷ್ ಸಾಹಿತ್ಯೊದ ಒಂಜಿ ರೂಪೋ ಆಂಡಲಾ ತುಳು ಭಾಷೆದ ಜನಕ್ಕುಲೆಗ್ ಖುಷಿಯಾಗಿಲೆಕ್ಕೆ ಅನುವಾದೋ ಮಲ್ಲಿ ಹಿರಿಪೆ ಪಾರ್ವತಿ ಜಿ. ಏತಾಳೆರ್ಗ್ ಸೇರುಂಡು.

ಕೋರ್ಟ್ ಮಾರ್ತ್ಯಲ್ – ಎಮ್.ಜಾನಕಿ ಬ್ರಹ್ಮಾವರ (2006)

ಹಿಂದೀ ನಾಟಕಕಾರೆ ಶ್ರೀ ಸ್ವದೇಶ್ ದೀಪಕ್ ಬರೆತಿನ ಕೋರ್ಟ್ ಮಾರ್ತ್ಯಲ್ ಪನ್ನನ ನಾಟಕೊನು ಸಿದ್ಧಲಿಂಗ ಪಟ್ಟಣ ಶೆಟ್ಟಿ ಕನ್ನಡೊಗು ರೂಪಾಂತರ ಮಲ್ಲೀರ್. ಅಯಿತ್ತ ಆಧಾರೊಡು ಎಮ್ ಜಾನಕಿ ಬ್ರಹ್ಮಾವರೆರ್ ತುಳುಕ್ಕು ರೂಪಾಂತರ ಮಲ್ಲ್ಯಾದರ್. ಸ್ವನ್ಮೇಶು ನಡಪ್ಪನ ಅಪರಾಧೊಲೆನ ವಿಚಾರಣೆಗಾದ್ ಕೋರ್ಟ್ ಮಾರ್ತ್ಯಲ್ ನಡವುಂಡು. ಆ ವಿಚಾರಣೆದ ಫಟನೆನ್ ದೀವೋಂದು ಸ್ವಾರಸ್ಯಕರವಾದ್ ವಿಚಾರಣೆದುಳಾಯಿದ ರಾಜಕಾರಣೊನು, ವಾದ ವಿವಾದಲೆನ್ ಭಾರೀ ಮೊಲ್ಯುಡು ಮಡ್ಯೊಂದು ಓದುನಕುಳೆಗ್ ಅಧ್ಯಾತ್ಮಾರ್ಥವಾದ್ ಆ ಸ್ವಾರಸ್ಯಕರ ಫಟನೆನ್ ನಿರೂಪಣೆ ಮಲ್ಲುನ ಮೊಲ್ಯುದ ನಾಟಕ ವುಂದು.

ತುಳುಕ್ಕು ಅನುವಾದವಾಯಿನ ಕಾದಂಬರಿ

ಕೆದಂಬಾಡಿ ಜತ್ತಪ್ಪ ರೈಕುಳು ಯಮನಸೋಲು ಪಣ್ಣಿನ ನಾಟಕೊನು ಅವ್ವೇ ಮುದರ್ಯಾಡ್ ಅನುವಾದ ಮಲ್ಲ್ಯಾದೇರ್. ಬಹುಶ: ಭಾಷಾ ಸಾಹಿತ್ಯ ಲೋಕೊಡು ಬೇತೆ ಬೇತೆ ಪ್ರಕಾರೊಡು ಬೇತೆ ಭಾಷೆದ ಮಸ್ತಕೊಲು ತುಳುಕ್ಕು ಅನುವಾದೋ ಆಯಿನವೇ ಹೆಚ್ಚ್ ಮಸ್ತಕೊಲು ತುಳುಟ್ಟ ಆವರೆ ಕಾರಣೊ.ಆಂಡಲಾ ಕಾದಂಬರಿಯಂಬಿತ್ತಿನ ಕ್ಷೇತ್ರೊಡು. ಸ್ವತಂತ್ರ ಕೃತಿಕ್ಕುಲು ಬರ್ವಿನ ದುಂಬು ಅನುವಾದೊದ ರಚನೆನಲೂ ಬತ್ತಿನ ಭಾರೀ ಕಡವೆ. ತುಳು ಸಾಹಿತ್ಯೊ ಕ್ಷೇತ್ರೊನು ಬೆಳಗಾವರೆ ಉದಿವನೋ ಆತಿನ ಮಾಮಲ್ಲ ವ್ಯಕ್ತಿ ಪಂಡ್ಯಾಂಡ ಶ್ರೀ ಕೆದಂಬಾಡಿ ಜತ್ತಪ್ಪ ರೈಕುಳು. ಸಾಹಿತ್ಯದ ಮಾಂತ ಪ್ರಕಾರೊಡು ಮನಸ್ಸ ದೀರ್ಘ ತುಳು ಸಾಹಿತ್ಯೊಗೊಂಜಿ ವೈವಿಧ್ಯಮಯ ರೂಪ ಕೊರಿನಾರ್ ಶ್ರೀ ಕೆದಂಬಾಡಿ ಜತ್ತಪ್ಪ ರೈಕುಳು.

ಚೋಮನ ದುಡಿ- ಕೆದಂಬಾಡಿ ಜತ್ಪಟ ರೈ (1983)

40ನೇ ದಶಕೊಡು ಶಿವರಾಮ ಕಾರಂತೆರ್ ಕನ್ನಡೊಡ್ ಎಡ್ ಎಡ್ ಕಾದಂಬರಿ ಹೊರಿನಾರ್. ತುಳುನಾಡ್ ದ ಕಾರಂತೆರ್ ಕನ್ನಡ ಸಾರಸ್ವತ ಲೋಹೊಡು ಮಸ್ತ ಪುದರ್ ಪಡೆಯಿನಾರ್ ಮಾತ್ರ ಅತ್ಯಂದೆ ತುಳುನಾಡ್ ದ ಪ್ರತಿಯೊಂಬಿ ವಿವರಲೆನ್ ಮೆಚ್ಚೊಂದಿತ್ತೆರ್, ಆರೆನ ಚೋಮನದುಡಿ, ಮರಳಿ ಮಣಿಗೆ, ಮಾಂತಾಯಿನ ಕಾದಂಬರಿಲೆನ್ ತುಳುನಾಡ್ ದ ಜನಕ್ಕುಳು ಓದುದ್ ಖಿಷಿ ಪಡೆದಿತ್ತೆರ್. ಕಾರಂತೆರೆನ ಚೋಮನದುಡಿನ್ ತುಳುಕ್ಕು ಅನುವಾದ ಮಲ್ಲಡೊಂದು ಕೆದಂಬಾಡಿ ಜತ್ಪಟರೈಕುಳು ಮನಸ್ಸ್ ಮಲ್ಲೀದ್ ಕಾರಂತೆರೆನ್ ಕೇಣಿಗ ತಕ್ಷಣನೇ ಒಪ್ಪಿಗೆ ಹೊರಿಯೆರ್ಗೆ. ಎನ್ನ ಕನ್ನಡದ ಚೋಮಡ್, ತುಳುತ್ತ ಚೋಮೆ ಎಚ್ಚೆ ಜನಪ್ರಿಯೆ ಆವೇಂದ್ ಕಾರಂತೆರೆ ಪಣ್ಣರ್. ಭಾರೀ ಸೋಹುದೆ ಅನುವಾದವಾಯಿನ ಚೋಮನದುಡಿಟ್ಟ್ ತುಳುಮಣ್ಣಾದೊ ಚೋಮೆ ಬೋಕ್ಕೆ ಆಯನ ದುಡಿತ್ತ ನಾದೊ ಭಾರೀ ಸಮರ್ಥವಾದ್ ಮೂಡೊ ಬಯ್ದಾಂಡ್. ತುಳುತ್ತಹುಳಿಗ್ ಅಯಿತ್ತ ಅನುಭವನೇ ಬೇತೆ ಅಂಜಾದ್ ಭಾರೀ ಸೋಹುದ ಕಾರಂತೆರೆನ ಕನ್ನಡೊದ ಚೋಮನದುಡಿ ತುಳುಕ್ಕು ಬನ್ನಗ ಅಯಿತ್ತ ಮೊಲೆ ಬೇತಾಂಡ್. ತುಳುಟ್ಟು ಎಸ್.ಯು.ಪಣಿಯಾಡಿಯೆರ್ಡ್ ಸುರುವಾಯಿನ ಕಾದಂಬರಿ ಲೋಹೊ, ಕೆದಂಬಾಡಿಯೆರ್ಡೊದಾದ್ ಮೋಸ ಸಾಧ್ಯತೆದ ಗೊಂಚೆಲ್ ತುರುವಾಂಡ್.

ಹೆಚ್ಚಾದ್ ಮಾಂತ ಬಾಷಾಂತರಲು ಶಬ್ದಾಂಡ್ ಶಬ್ದೋಗ್ ಇಜ್ಜಿಂಡ ಭಾವೊರೂಪದ ಮಿಶ್ಲೊಲಾ ಅನುವಾದ ಆಪಿನವುಂಡು. ಶ್ರೀ ಕೆದಂಬಾಡಿಯೆರ್ನ ಅನುವಾದ ರಷ್ಣನೇ ನಿಲೆಟ್ಟ್ ಆನೆಡ್ಡಾವರ ಒಂಬಿ ರೂಪಾಂತರವಾದೊಲ್ಲಾ ತೋಜುದು ಬಪುಂಡು. ದಾಯಗ್ ಪಂಡ ಆರ್ ಕತೆನ್ ಅನುವಾದೊ ಮಲ್ಹೊಂದ್ ಮೋನಗ ಆರೆಗ್ ಕಾರಂತೆರೆನ ವಾಕ್ಯಾದ್ ಎಚ್ಚೆ ಪಣೊಡುಂದು ಆರೆಗ್ ಆಶ್ರಾಂದ್ ತೋಜಿಂಡು. ಅಂಜಾದ್ ಕಾರಂತೆರೆನ ಕಾದಂಬರಿಡ್ ರೈಕುಳೆನ ಕಾದಂಬರಿ ಪನಿ ದೀಘರಲ್ಲಾ ಉಂಡು. ಕೃತಿನ್ ಓದೊನಗ ಅನುವಾದೊದ್ ಎಚ್ಚಿನ ಒಂಬಿ ಅನುಭವೊ ಪಂಡ ಸ್ವತಂತ್ರೊವಾಯಿನ ಕೃತಿನ್ ಓದಿಲೆಕ್ಕೊ ಆಮುಂಡು. ದಾಯೆ ಪಂಡಾಂಡ 1933ಟ್ ಶಿವರಾಮ ಕಾರಂತೆರ್ ಚೋಮನ ದುಡಿನ್ ಬರೆಯೇರೊಂಡ, ಜತ್ಪಟ ರೈಕುಳು ಅಯಿನ್ ಬರೆದ್ 1983ಟ್ ಅಚ್ಚೊಗ್ ಪಾಡ್ಡೆರ್. ಅಂಜಾದ್ ಆರೆನ ಎದುರುಡ್ ಬದಲಾತಿನ ಸಮಾಜೊದ ಅನುಭವೊಲ ತುಳು ಮಣ್ಣಾದ ವಾಸನೊ ಆರೆಡ ಇತ್ತೊಂಡ್ ಅಯಿಕ್ಕೊತ್ತ ಅವು ಒಂಬಿ ಮೋಸ ರೂಪೊನಾ ಪಡೆಂಡ್.

ಅಧ್ಯಾಯೋ ಒಂಜೆಟ್ ಕಾರಂತೆರ್ನ ಚೋಮನ ದುಡಿತ ಒಂಬಿ ಉದಾಹರಣೆಗೊಳುಗ್ :

ಆದರೆ ಚೋಮನ ದುಡಿ ಮಾತ್ರ ಇನ್ನೂ ಧ್ವನಿಗೆಯ್ಯತ್ತಲೇ ಇದೆ. ಚೋಮನ ದುಡಿಯಲ್ಲಾಂದು ವಿಶೇಷವಿಲ್ಲ. ಚೋಮನ ಬಾಳ್ಳೆಯಲ್ಲಿ ವಿಶೇಷವಿದ್ದರಲವೆ ಅವನ

ದುಡಿಯಲ್ಲಿರುವರು? ಚೋಮೆ ಹೊಲೆಯರವ. ಜಾತಿಯಲ್ಲಿ ಹಿಂದುಳಿದವ; ಭೋಗನ ಹಳ್ಳಿಯ ಕಾಡಿನ ಸಂದಿನಲ್ಲಿ ಅವನದ್ದೊಂದು ಚಿಕ್ಕ ‘ಕೊಪ್ಪ’ ವಿದೆ. ಕೊಪ್ಪವೆಂದರೆ ಮಾರಾರು ಮನೆಗಳಿಲ್ಲ; ಒಂದೇ ಒಂದು ಮನೆ. ಮನೆಯಲ್ಲ, ಕೊಗಳು, ಗುಡಿಸಲು. ಅಲ್ಲಿರುವವರು ಚೋಮೆ, ಅವನ ಇದು ಮಂದಿ ಮಕ್ಕಳು ಇನ್ನು ಹೆಚ್ಚಿನ ಬಳಗವೆಂದರೆ ಒಂದು ಕರಿಯ ನಾಯಿ, ಮತ್ತೆರಡು ಹಸುವಿನ ಕರುಗಳು. ಇದು ಅವನ ಮಾರ್ವದ ಬಳಗ. ಚೋಮನಿಗೆ ಇವತ್ತೆಂದು ವಯಸ್ಸು ನಡೆಯುತ್ತಿರಬಹುದು. ಅವನ ವಯಸ್ಸು ಎಷ್ಟೆಂದು ವಿಂಡಿತವಾಗಿ ಹೇಳುವ ಹಾಗಿಲ್ಲ. ಹೇಳಿದರೆ ನಾವೇ ಹೇಳಬೇಕು. ಕಂಡವರು ಹೇಳಬೇಕು. ಅವನನ್ನೇ ಕೇಳಿದರೆ “ಎನ್ನೋ ಅಪ್ಪ, ಇದೆಲ್ಲ ಯಾರಿಗೆ ಗೊತ್ತು” ಎನ್ನುತ್ತಾನೆ. ಏನು ಮಾರು ವರ್ಷ ಆಗಬಹುದೇ? ಎಂದು ಕೇಳಿದರೂ “ಎನ್ನೋ ಅಪ್ಪ” ಎನ್ನುತ್ತಾನೆ.

ಜತ್ತಪ್ಪ ರೈಕುಲೆನ ತುಳು ಚೋಮನ ದುಡಿಟ್ಟು ಅಯಿತ್ತೆ ಅನುವಾದೋ –

ಚೋಮೆ ದುಡಿ ಪಂದೋಂದೆ ಉಲ್ಲೇ. ಈ ಸಬ್ಬೆ ಕೇಂಡೋಂದೆ ಉಂಡುಂದು ಪಂಡೊಂಡ ಕೇನಂದಿನಕುಲೆಗ್ಗೆ ಮಲ್ಲೆ. ಏಮೋಲಾ ಕೇನುನಕುಲೆಗ್ಗೆ ಅವುದಾಲ ಮಲ್ಲ ಸಂಗತಿಯತ್ತೆ. ಉಂದು ಮಾತ – ಮೇರೆ ಮನ್ನರೆ ಬೊಟ್ಟೆ ದಟಗೆಟ್ಟು ಏಮೋಲಾ ನಡಮನ ಸಂಗತಿ. “ಚೋಮೆ ಮನ್ನೆ ಜಾತಿ ಕಟ್ಟೊಡ್ಡು ನಾಲ್ಕು ವೋಣೋದಕುಲೆಡ್ಡು ತಿರಾಯಿ. ಬೋಗಾಯಿನ ಕೇರಿದ ಕಾಡೆಬರಿಟ್ಟು, ಆಯನ ಕಿನ್ನ ಬೊಟ್ಟೆ ಬೊಟ್ಟೊಂದು ಪಂಡೊಂಡ ಕೆಲವು ಗುಡಿಲಿಲೆನ ಮಂಡ್ಡ ಅತ್ತೆ. ಒಂಜೇ ಒಂಜಿ ಇಮಾರ್ಡೊದ ಮಾಡಂಗೋಲುದಂಚಿನ ಕೊಟ್ಟು. ಅವುಲು ಇಪ್ಪುನಕುಲು ಚೋಮೆ. ಆನ್ನಾ ಜನೋ ಜೇರ್ಲು. ನಾನಲ ಅಯನ ಕೂಡು ಕಟ್ಟೊದವುಂದು ಅವುಲು ಪನಿಯೆರೆ ಇತ್ತಿನವು, ಕರಿಯ ನಾಯಿ ಬಾಡು, ಆಯೆ ಸಾಂಕುನ ರಢ್ಣ ಬೋರಿ ಕಂಜಿಲು, ಉಂದು ಆಯನ ಇದೆ ಕುಟುಮೊ”. ಆಯನ್ನೋ ಶೂನಗ, ಆಯನ ಪಿರಾಯೋ ಇವೋ – ಇವತ್ತೆನ್ನೋ ಮಿಕ್ಕಂದೊಂದ್ಡು ಪನೋಲಿ. ಸೋಸೆಂಬ್ರು ಏತೊಂದ್ಡು ಪನಿಯೆರೆ ಆನ್ನಾ ಪಿಂದೊನಾಕುಲು ಅವುಲು ಏಲಾರ್ ಇದ್ದಿ, ಪನ್ನುಂಡ ನಮೋನೆ ಪನೋಡಾತೆ, ಅತ್ತೆ ಆಯನ್ನೋ ಶೂಯಿನಕುಲು ಪನೋಡು. ಆಯಡ ಕೇನ್ನುಗ “ದಾನ್ನೋ ಅಪ್ಪಾ! ಅವು ಮಾತ ಏರೆಗ್ಗೆ ತೆರಯುಂದು ಆಕಾಸೋ ಶೂವೆ. ನಿಕ್ಕು ನೂದು ಒಸೋರ್ ಕರಿಯಾಂದೊಂದ್ಡು ಕೇಂಡ ಅಂದೋಡೋಂದ್ಡು ತೆಲಿಪ್ಪೆ. ಅತ್ತೆ, ನಿಕ್ಕು ಇವೋರ್ ಒಸೋರ್ ಅವಾತೆಂದ್ಡು ಪಂಡೊಂಡ ಆತೆಮೋ, ಪನ್ನಾಂಬೆ ಮಿತ್ತೆ ಶೂವೆ. (ಉಂದೇ ಅಧ್ಯಾಯದೊ ಕಡೆಕ್ಕೊ ಕಾರೆಂತೋಗಾಲಾ, ಕೆದಂಬಾಡಿಯೋನ ಅನುವಾದೋಗಾಲಾ ಏತ್ ವ್ಯಾತ್ಯಾಸೋ ಉಂಡುಂದು ಶೂಪೋಲಿ)

ಕಾರಂತರ ಚೋಮನದುಡಿ

ಬೆಳ್ಳಿ “ಲೇ ಲೇ ಲೇ” ಎಂದು ಖಾಡತೊಡಗಿದಳು. ಹಾಡಿದ ತಾಳಕ್ಕೆ ಹೆಚ್ಚೆಯ ಮೇಳವಿಡಲು ಎಲ್ಲರೂ ಮಲಗಿಕೊಂಡಿದ್ದರು. ಹೀಗಾಗಿ ಬೆಳ್ಳಿಗೂ ನಿರುತ್ಸಾಹ ಬಂದಿತು. ಕುಳಿತಲ್ಲಿಯೇ ತೂಕಡಿಸತೊಡಗಿದಳು. ಆದರೇನು? ಚೋಮನ ದುಡಿ ನುಡಿಯುತ್ತಲೇ ಇದೆ! ಅವನಿಗೂ ನಿದ್ದೆ ಬರುತ್ತಿದೆ. ಎಚ್ಚರವಾಯಿತಂದರೆ ಹತ್ತರ ಆ ವೇಗದಿಂದ ಅದನ್ನು ಭಾರಿಸುತ್ತಾನೆ. ಶಿವನ ಕೈಯಲ್ಲಿ ಡಮರು ಇದ್ದಂತೆ ಚೋಮನ ಕೈಯ್ಯ ಈ ದುಡಿ.

ಜತ್ತಪ್ಪ ರೈಕುಲೆನ ತುಳು ಚೋಮನ ದುಡಿಟ್ಟು -

ಬೋಳ್ಳಿ ಲೇ - ಲೇ ಪಾಡ್ಯಾ. ಲೇ ಲೇದ ತಾಳೊಗು ಪಂದುನ ದುಡಿತ್ತ ಸಬ್ಬೊಗು, ಜೆತ್ತಾಕುಲೆನ್ ಮಾಣಾದ್ ತೂಂಕುನ ಸುಕೊ - ನಿದ್ರೆದ್ ಅಕುಲೆ ಗೂರಿಗೆದ ಸಬ್ಬೊ ಕೇನ್ನುಗ ಬೋಳ್ಳಿಗ್ಲಾ ನೆನ್ನು ತೂದು ಕಣ್ಣ ಮಯಕ್ಕೆರಿತೊಂದು ಬನ್ನುಗ - ಕುಲ್ಲನಪುಲೇ ಆಲ್ಲಾ ದೂಂಗ್ರ ಪಾಡ್ಯರ ಸುರು ಮಲ್ಲಾ. ಅಂಡ ದಾನೆ? ಚೋಮನ ದುಡಿ ಮೊದ್ದೊಂದೆ ಉಂಡು. ಆಯನ್ಲಾ ನಿದ್ರೆದ ಮಯಕ್ಕೊ ಪದ್ದೊಂದು ಬಮ್ಮಂಡು. ಅಪಗನೆ ಎಚ್ಚರಿಗೆ ಆದ್ ದುಡಿತ್ತ ತಾಸೆಗ್ ಕೋಲು ಪಾಡ್ಯರೆ ಸುರು ಮಲ್ಲೆಂಡ ದುಂಬುದ ಪತ್ತೆ ಪಾಲ್ - ಮಿಕ್ಕೊದ್ ದುಡಿ ದುನಿಮುಂಡು. ಅವು ಕಾಟೊದ ನಡುಟ್ಟು ಸಿವೆ ಪಂದಾವುನ ಆಯನ ಕೈತ ಉಡುಕ್ಕುದ ಸಬ್ಬೊದಂಚ ಕೇನುಂಡು ಚೋಮನ ಮೆದ್ದುನ ದುಡಿತ್ತ ದನಿ. ಡಮ - ಡಕ್ಕೆ - ಡಕ್ಕೆ - ಡಮೊಂದ್. ಬೋಳ್ಳಿನ ಲೇ ಲೇ ದ ದನಿ ತಗ್ಗೊಂದು ಬಮ್ಮಂಡು. ಮೆಲ್ಲು ಮೆಲ್ಲು ಪನ್ನಲ್ -

ಲೇಲ ಲೇಲ, ಲೇಲ ಕಂಡು ಲೇಲ - ಲಲೇಗಾ

ಉಪ್ಪಿ ನೀರ ಕಡಲ್ ಕಟ್ಟ ಕಟ್ಟ ನೀರೊಗಾ

ಆ ಬೇಲೆ ಬೆಂದಿನಾರ್ ರಾಮದೇವೆರತ್ತೊಗಾ

ಲೇಲ - ಲೇಲ - ಲೇಲಲೇಲ - ಲೇಲ - ಲೆಲೆಲಾಂದ್ ಕೇನ್ಂಡ, ಚೋಮನ ದುಡಿತ್ತ ಸೊರೋ ಕೇನುಂಡು. “ಬೆಂದ್ರಾಂಡ ಉಣಿಂಬ, ಬೆಂದ್ರಾಂಡ ಉಣಿಂಬ, ಬೆಂದ್ರಾಂಡ ಉಣಿಂಬಾ”ಂಡ್

ಇಂಚ ಆರ್ ಬೋಡಿತ್ತಿನಾತ್ ತನ್ನೊ ಸ್ವಂತೊ ಅನುಭವೋನ್ ಪೆಚ್ಚೊ ಅಲ್ಲ ಮುಲ್ಲೊ ಸೇರಾದ್ ಸ್ವಂತೊ ಕೃತಿತ್ತ ಅನುಭವೋನು ಕೊಪಾರದೇರ್.

ಮದಿಪ್ಪಂದಿ ನೆಂಪು - ಕೆದಂಬಾಡಿ ಜತ್ತಪ್ಪ ರೈ (1983)

ತುಳುನಾಡ್ ಮಟ್ಟೊ ಬುಳೆದ್, ತುಳುನಾಡ್ ಒಟ್ಟಾರೆ ವ್ಯವಸ್ಥೆನ್ ತೆರಿದಿನ ಕುಳ್ಳುಂದ್ ಶಿವರಾಯೆರ್ ಪಂಡ ನಿರಂಜನೆರ್ ಈ ಉರುಡಾತಿನ ಒಂಜಿ ಸ್ವಾತಂತ್ರ್ಯ

ಹೋರಾಟದ ಸ್ವೇಜಕರೆನ್‌ ‘ಚಿರಸ್ಕರಣೆ’ ಪರಿಷಿನ ಮುದ್ರಾದ್ವಾರಾ ಬರೆಯೆರ್ಥ. ಅಯಿನ್ ಮಾತ್ರಂ ಮಾತ್ರಂ ನೆಂತು ಪರಿಷಿ ಮುದ್ರಾದ್ವಾರಾ ಅನುವಾದ ಮಲ್ಲಿನಾರ್ ಕೆದಂಬಾಡಿ ಜತ್ತಪ್ಪ ರೈಕುಳು. ಅಪಗ ಕೈಯ್ಯಾರುತಾತಿನ ಸ್ವಾತಂತ್ರ್ಯೇ ಹೋರಾಟದ್ವಾರಾ ಪಾಲ್ ಪಡೆಯಿನ ಅಪ್ಪು, ಚಿರಕುಂಡ ಅಂಚನೆ ಮಾಸ್ತರೀನ ದೇಶಪ್ರೇಮೋ ಸಂಸ್ಕೃತಿ ಪ್ರೀತಿದ ಚಿತ್ರೋಖೋದ ಒಂಬಿ ದಟ್ಟ ಅನುಭವೋನು ಈ ಕಾದಂಬರಿದ್ವಾರಾ ಬುಡ್ಡಾದ್ವಾರಾ ದೀಪಿನ ಕ್ರಮೋ ಭಾರೀ ಮೊಲ್ರ್ ಡೆ ಮೂಡ್ರಾದ್ವಾರಾ ಬಯ್ದಾದ್ವಾರಾ.

ಕರ್ಮ – ಗಣೇಶ ಅಮೀನ್ ಸಂಕ್ರಮಾರ್ಗ (2000)

ಕರಾವಳಿದ್ವಾರಾ ಎಡ್ಡೆ ಮುದರ್ ಪಡೆಯಿನ ಬೆಂಗಳೂರ್ ಡಿತ್ತಾದ್ವಾರಾ ಕನ್ನಡೋಡು ಕಾದಂಬರಿ, ಕತೆಕ್ಕುಲೆನ್ ಬರೆದ್ವಾರಾ, ಸಿನಿಮಾ ಮಲ್ಲಾದ್ವಾರಾ ಎಡ್ಡೆ ಮುದರ್ ಪಡೆಯಿನ ಶ್ರೀ ವಿಶುಕುಮಾರೆರ್ ಬರೆಯಿನ ಕರ್ಮ ಕಾದಂಬರಿನ್ ಡಾ. ಗಣೇಶ ಅಮೀನ್ ಸಂಕ್ರಮಾರೆರ್ ತುಳುಕ್ಕು ಅನುವಾದ ಮಲ್ಲಾದ್ವರೆರ್. ವಿಶುಕುಮಾರೆರ್ ಕರ್ಮ ಕಾದಂಬರಿ ಒಂಜಿ ಮೋಸ ನಮೂನೆದ ಕಾದಂಬರಿ. ಕರಾವಳಿದ ದ್ಯೇವ ದೇವಸ್ಥಾನಲೆಡ್ವಾರಾ ನಡಪ್ಪನ ರಾಜಕೀಯದ ಗೊಬ್ಬಾಟಿಕೆನ್ ಸೂಕ್ತವಾದ್ವಾರಾ ನಡಪ್ಪನ ಗುಂಪುಗಾರಿಕೆನ್, ದುಡ್ಡಾದ ವ್ಯಾವಹಾರದ್ವಾರಾ ಆಪಿನ ದುರುಪಯೋಗನ್, ದೇವರ್ ನ ಮುದರ್ ಆಪಿನ ಅವ್ಯಾವಹಾರನ್ ಕರ್ಮ ಕಾದಂಬರಿ ಪಿದಾಯಿ ಲೋಕೋಗು ತೆರಿಪಾವುಂಡು. ತುಳುನಾಡ್ವಾರಾ ಮಣ್ಣಾದ್ವಾರಾ ಆತಿನ ಈ ವಸ್ತುನ್ ತುಳುಟ್ಟು ಬರೆದ್ವಾರಾ ಜನಪದರೆನ ರಾಜಕೀಯೋ ಅಭಿವೃದ್ಧಿಕೆನ್ ಸೋಕುಡೆ ಬರೆತ್ತಿನಾರ್ ವಿಶು ಕುಮಾರೆರ್. ಆತೇ ಮುತುವಜೀವಿದ್ವಾರಾ ಈ ವಿಶಿಷ್ಟ ಕಾದಂಬರಿನ್ ತುಳುಕ್ಕು ಕೊಣಬತ್ತಾದ್ವರೆರ್ ಗಣೇಶ ಅಮೀನೆರ್.

ತುಳುಟ್ಟು ಬತ್ತಿನ ಪ್ರವಾಸೋ ಸಾಹಿತ್ಯ

ಶುರುಮು ತುಳುಟ್ಟು ಪ್ರವಾಸೋ ಸಾಹಿತ್ಯನ್ ಕೊರಿನಾರ್ ಶ್ರೀಮತಿ ಜಾನಕಿ ಬ್ರಹ್ಮಾವರೆರ್. ಅರೆನ ತಿರ್ಯಾಟದ ತಿರ್ಲ್ (1996) ಪನ್ನಿನ ಕೃತಿ ಎಡ್ಡೆ ಮುದರ್ ಪಡೆಯಿನವು. ಬಡಕಾಯಿ ಭಾರತೋಗ್ ಪ್ರವಾಸ ಮಲ್ಲಿನೆನ್ ಕಥನೋ ರೂಪೋಡು ಪಣ್ಣರ್. ದೆಹಲಿ, ಸಿಮ್ಲಾ, ಮುಲು, ಮನಾಲಿ, ದೊಟ್ಟಾಂಗ್ಪಾಸ್, ಮಣಿಶರಣ್, ಪಿಂಜೋರ್ ಗಾಡ್ನ್, ರಾಕ್ ಕಾನ್ಫರ್, ಚಂಡೀಗಡ್, ಹರ್ಯಾನಾ, ಕುರುಕ್ಕೇಶ್, ಇಂಜಿತ್ತಿ ಜಾಗಲೆಗ್ ಪ್ರವಾಸ ಮೋಯಿನ ಸ್ವಾರಸ್ಮೋನು ಸ್ವೇಜವಾದ್ವಾರಾ ಹೊರ್ನ್, ನಮೋನ ಪ್ರವಾಸ ಮಲ್ಲಿಂದುಳ್ಳ ಪನ್ನಿಲೆಕ್ಕೊ ಸಾಹಿತ್ಯ ಬರೆತ್ತರ್. ಇಡೀ ನಿರೂಪಣ ಜೀವಂತಿಕೆ ಪಡೆದ್ವಾರಾ ಸಮಶೋದ, ಸಮಪಾಕೋದ ಶೈಲಿದಿಪ್ಪನ ಮೊಲ್ರ್ ಕಂಂಡ ಪ್ರವಾಸ ಸಾಹಿತ್ಯ ವುಂದು. ಅಯಿಡ್ಲ್ ಚೊಕ್ಕೆ ಡಿ.ಸುವಾಸಿನಿ ಹಗ್ಗೆಯೆರ್ ಪಿದಾಯಿ ದೇಶೋಗ್ ಮೋಯಿನ ಅನುಭವನ್

ಕನ್ನಡೊಡು “ಗುತ್ತಿನ ಮನೆಯಿಂದ ಜಗತ್ತಿನ ಅಂಗಳಕ್ಕೆ” (1997) ಪನ್ನಿನ ಪುದರ್ಭಾಗ ಮಸ್ತಕ ದೀಯೆರ್. 1998ರ್ ಅವ್ಯೇ ಮಸ್ತಕೊನು ‘ದೇಸಾಂಶ್ಲೋಡು’ ಪನ್ನಿನ ಪುದರ್ಭಾಗ ತುಳುಕ್ಕು ಅನುವಾದೋ ಮಲತ್ತೆ ಕೊರಿಯೆರ್. ಉದ್ಯೋಗಾತ್ಮ ಆರ್ ಇಂಗ್ಲೆಂಡ್, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಇಟಲಿ ಇಂಚ ಯುರೋಪ್ ಮಸ್ತ ದೇಸೋಲೆಗ್ ಸಂದರ್ಶನೋ ಹೊರಿಷನ ಸಂದರ್ಭೋದು ಅವ್ಯೇನ್ ತೂದು, ವಿವರಲೆನ್ ಸಂಗ್ರಹೋ ಮಲ್ತ್ರ್ದ್ ಒಂಜ ಎಡ್ಡೆ ಪ್ರವಾಸೋ ಕಥನೋವಾದ್ ಹೊರಿನಾರ್ ಶ್ರೀಮತಿ ಡಿ.ಸುವಾಸಿನಿ ಹೆಗ್ಡೇರ್. ತುಳುಟ್ಟು ಆರ್ ಎಡ್ಡೆ ಮೊಲುರ್ಡಿಡೆ ನಿರೂಪಣೆ ಮಲ್ತ್ರ್ದೆರ್.

ಜನಪದ ಸಾಹಿತ್ಯದ ಅನುವಾದೋ

ತುಳುಟ್ಟು ಕಿಷ್ಟ ಸಾಹಿತ್ಯದಾತೆ ಜನಪದ ಸಾಹಿತ್ಯನುಲ್ಲಾ ಅನುವಾದ ಮಲ್ಲುನ ಕಾರ್ಯೋ ಇನಿ ಆವೋಂದುಂಡು. ಜಾನಪದ ವಿಷಯೋಡು ಇನಿ ಅಂತಾರಾಷ್ಟ್ರೀಯ ಮಟ್ಟಡ್ ಚಚೆ್, ಗೌರವ್ ತಿಕ್ಕನ ಕಾರ್ಯಾಳೋ, ಸಂಸ್ಕೃತಿ ವಿಷಯೋಡು ಇನಿ ಮಸ್ತ ಚಚೆ್ ಆವೋಂದುಂಡುನ ಕಾರ್ಯಾಳೋ ಒವ್ವೇ ಭಾಸೆದ ಇಟ್ಟಿಂಡ ಸಂಸ್ಕೃತಿದ ಜನಪದ ವಿಜಾಯೋಲೆನ್ ಅಧ್ಯಯನೋ ದೃಷ್ಟಿಡ್ ತೂಪಿನ ಕ್ರಮೋ ಇನಿ ಶುರುವಾತ್ತಾಂಡ್. ಜನಪದ ಸಂಸ್ಕೃತಿದ ಸ್ಥಿರ ದಾಖಿಲೆಯಾದ್ ಜನಪದ ಮೌಖಿಕ ಸಾಹಿತ್ಯ ಇನಿ ಮುಖ್ಯ ಆಮಂಡು. ಈ ಮೌಖಿಕ ಸಾಹಿತ್ಯದ ಸಂಗ್ರಹೋ, ಅಯಿತ್ತ ಪ್ರಕಟಣೆ ಮಾಂತಾ ದೃಷ್ಟಿಡ್ಲಾ ಇನಿ ಭಾರೀ ಮುಖ್ಯ ಆಮಂಡು. ಮಾನವಿಕ, ಮನ:ಶಾಸ್ತ್ರೀಯ, ಸಾಮಾಜಿಕ ನಿಲೆಟ್ಟು ಅಯಿತ್ತ ಅಧ್ಯಯನ ಮಲ್ಲುನೆಡ್ಲುಟ್ಟುಗ್ ಬೇತೆ ಸಂಸ್ಕೃತಿ, ಭಾಸೆದೋಟ್ಟುಗ್ ತೋಲನಿಕವಾದ್ ತೂಪಿನ ಅಗತ್ಯೋಲ ಉಂಡು. ಎಂಜ ಇನಿ ಜಾನಪದಟ್ಟು ಪ್ರಾದೇಶಿಕವಾದ್ ವ್ಯಾತ್ಪಾಸ ಉಂಡೋ ಅಂಜನೆ ದೇಶದೇಶದ ಉಳಾಯಿ ಕೆಲವೋಂಜಿ ಸಮಾನತೆ ಅಂಜನೆ ವ್ಯೇರುಧ್ಯ ಉಪ್ಪನೆನ್ ನಮ ನಾಡೋ ಪತ್ತೋಳಿ. ಈ ಹಿನ್ನಲೆಡ್ ಇನಿ ಬೇತೆ ಬೇತೆ ದೇಶೋದ ಜನಪದ ಸಾಹಿತ್ಯನು ಅನುವಾದೋ ಮಲ್ತ್ರೀನಂಜನೆ ನಮ್ಮೋ ತುಳುನಾಡೋದ ಜನಪದ ಸಾಹಿತ್ಯನು ಬೇತೆ ಭಾಸೆಗ್ ಅನುವಾದೋ ಮಲ್ತ್ರ್ ಕೊರಿಷನ ಪರಂಪರೆ ಶುರುವಾಂಡ್.

1894ರ್ ಎ.ಸಿ.ಬಿನ್‌ಲ್ ಪನ್ನಿನಾರ್ ‘ಡೆವಿಲ್ ವರ್ಷಿಪ್ ಆಫ್ ದ ತುಳುವಾಸ್’ ಕೃತಿಟ್ ಪಾಡ್ನೋಲೆನ ಸಂಗ್ರಹ ಅತ್ತಂಡೆ ಅಯಿತ್ತ ಅನುವಾದೋಲ ಮಲ್ತ್ರ್ ಕೊರ್ತೆರ್. ಬಹುಶ: ವುಂದು ತುಳು ಭಾಸೆದ ಒಂಜಿ ಗ್ರಂಥನ್ ಸುರುಕ್ಕು ಅನುವಾದೋ ಮಲ್ತ್ರ್ ಕೊರಿನವುಂದು ತೋಜುಂಡು. 70ನೇ ದಶಕೋಡು ಸೇವ ನಮಿರಾಜ ಮಲ್ಲರೆನ ಭಾತಾರಾಧನೆಯ ಕಥೆಗಳು (1970) ಕನರಾಡಿ ವಾದಿರಾಜ ಭಟ್ಟರೆನ ತುಳು ಪಾಡ್ನಂಗಳು (1977), ಡಾ.ಬಿ.ಎ.ವಿವೇಕ ರ್ಯೇಸುಳೆನ ತುಳು ಜನಪದ ಸಾಹಿತ್ಯ (1985) ಬೊಕ್ಕು ತುಳು ಗಾದೆಗಳು(1971), ಮ್ಲ್ರ್ ಅಮೃತ ಸೋಮೇಶ್ವರರೆನ ತುಳು ಪಾಡ್ನಂದ

ಕರೆಗಳು ಬೊಕ್ಕು ತುಳು ಪಾಡ್ನನ ಸಂಮಣ (1997) ಮೈಲಿ.ವಿ.ನಾವಡೆರ್‌ನ ರಾಮಕೃಷ್ಣ ಮುಗ್ಗೇರ್ ಕಟ್ಟಿನ ಸಿರಿ ಪಾಡ್ನನ (1999) ಪೆರುವಾಯಿ ಸುಭ್ರಯ್ಯ ಶೆಟ್ಟೆನ ತುಳು ಗಾದೆಗಳು (1989) ಪಣ್ಣಿನ ಮಸ್ತಕೊಲು ಸಂಗ್ರಹವಾದ್ ಅನುವಾದ ರೂಪೋದು ಬತ್ತಂಡ್. ವುಂದತ್ತಂದೆ ಶ್ರೀ ದಾಮೋದರ ಕಲ್ಲಾಡಿ ಬೊಕ್ಕು ಬಳಗದಕುಲು ಕೋಟಿಚೆನ್ನಯ ತುಳು ಪಾಡ್ನನೊನು ಸಂಗ್ರಹೋ ಮಲ್ಲಿರತ್ತಂದೆ ಅಯಿನ್ ಕನ್ನಡೋಗುಲಾ ಕೊಣಬತ್ತೆರ್. ಕುಡ್ಲದ ಮಂಗಳೂರು ವಿಶ್ವವಿದ್ಯಾನಿಲಯದ ತುಳು ಹೀರದ್ದ್ ತುಳುಪಾಡ್ನಗಳು ಪನ್ನಿ (1997) ಕೃತಿ ಪ್ರಕಟ ಆತ್ಮಂಡ್. 1995ರ್ ತುಳು ಮೌಖಿಕ ಸಾಹಿತ್ಯೋ ಅಂತಾರಾಷ್ಟ್ರೀಯ ಮಟ್ಟಡ್ ಮುದರ್ ದೇಶೋಳ್ಲಿಕ ಅಯಿನವು ಇಂಡೋ ಫಿನ್ಯೂಶ್ ಅಧ್ಯಯನೋ ಯೋಜನೆದ್ವಾದ್ ಮೈಲಾರಿ ಹಾಂಕೋ, ಮೈಲಾ.ಬಿ.ವಿವೇಕ ರ್ಯ್. ಡಾ.ಕೆ.ಚಿನ್ನಪ್ಪ ಗೌಡೆರ್ ಈ ಯೋಜನೆದ್ ಸೇರೋದ್ ದಕ್ಷಿಣ ಕನ್ನಡ ಜಿಲ್ಲೆದ ಬೆಳ್ತಂಗಡಿ ತಾಲೂಕುದ ಬೆಳಾಲು ಗ್ರಾಮೋದ ಮಾಚಾರ್ ದ ಶ್ರೀ ಗೋಪಾಲ ನಾಯ್ ಇಂಬೆರ್ ಪಂಡಿನ ಸುಮಾರ್ ಪದಿನ್ಯೇನ್ ಸಾವಿರದ್ಲಾ ಮಿಕ್ಕಿನ ಸಿರಿ ಸಂಧಿನ್ ಸಿರಿ ಮಹಾಕಾವ್ಯ ಪನ್ನಿನ ಮುದರೋದ್ ಸಂಗ್ರಹ ಮಲ್ಲೋದ್ ಅಯಿನ್ ಆಂಗ್ರೆ ಭಾಸೆಗ್ ತಜುರ್‌ಮೆ ಮಲ್ಲೋದ್ ಮೂಡಿ ಮಲ್ಲ ಮಸ್ತಕೊಲಾದ್ ಕೊಣಬತ್ತೆರ್. ಇಂದೊಂಜಿ ಮಲ್ಲ ಸಾಹಸೋ ಮಾತ್ರ ಅತ್ತಂದೆ, ತುಳುನಾಡೋದ್ ಜನಪ್ರಿಯವಾದಿತ್ತಿನ ಒಂಜಿ ಕಾವ್ಯಾನು ಇಂಗ್ಲೀಷ್ ಭಾಸೆಗ್ ತಜುರ್‌ಮೆ ಮಲ್ಲೋದ್, ತುಳು ಭಾಸೆ, ತುಳು ಸಂಸ್ಕೃತಿ ಅಂಚನ ತುಳು ಮೌಖಿಕ ಪರಂಪರೆನ್ ಜಾಗತಿಕ ಮಟ್ಗ್‌ ಕೊಣ ಬತ್ತಿನ ಗೆಲ್ಲೈ ಈ ಮೂಡಿ ಜನ ವಿದ್ವಾಂಸೆರೆಗ್ ಸಂದುಂಡು. ತುಳುತ್ತ ಕತೆಕ್ಕುಳು, ಗಾದೆಲು, ಒಗಟುಲು, ಅಂಚನೆ ಬೇತೆ ಬೇತೆ ಜನಪದ ಪ್ರಕಾರೋಗು ಅನುವಾದೋನೋ, ರೂಪಾಂತರನೆನ್ ಆದ್ ಆಪಿನ ಇನಿತ್ತ ಅಧ್ಯಯನೋದ ತುತ್ತ ಅಗತ್ಯ್. ಅಂಚನೆ ಅವು ಆಯಾಯ ಪ್ರಕಾರೋಗು ತಿಕ್ಕಿನ ಗೌರವೋ ಆಂದ್ ಪಣೋಳಿ.

ಇಂಚನೆ ಒಂಜಿಡೆಟ್ ತುಳು ಜನಪದ ಸಾಹಿತ್ಯಾನು ಬೇತೆ ಬೇತೆ ಭಾಸೆಗ್ ಕೊಣಬತ್ತಿಲೆಕ್ಕೊನೆ, ತುಳು ಶಿಷ್ಟ ಸಾಹಿತ್ಯೋದ ಬೇತೆ ಪ್ರಕಾರೋಡ್ ಕನ್ನಡ ಅಂಚನೆ ಬೇತೆ ಭಾಸೆಲೆಗ್ ಅನುವಾದ ಆತಿನ ಸಂದರ್ಭಲು ಇನಿ ಉಂಡು. ತುಳು ಮಣ್ಣದ ಕಮ್ಮೊನೋ ಇನಿ ಭಾಷಾಂತರದ ಮೂಲಕವಾದ್ ಬೇತೆ ಭಾಸೆಗ್‌ಲಾ ಆಂಡ ಪ್ರಾದೇಶಿಕವಾದ್ ಒರಿದ್ ಪೋಯಿನ ಈ ಸೃಜನಶೀಲೋ ವಿಚಾರೋ ಇನಿ ಮಾಂತೆರೋಗ್‌ಲಾ ತೆರಿವುಂಡು. ಅಂಚಾದ್ ತುಳುಟ್ಟು ಬತ್ತಿನ ಶಿಷ್ಟ ಸಾಹಿತ್ಯಾನುಲಾ ಭಾಷಾಂತರ ಮಲ್ಲನ ಕೆಲಸೋ ತಕ್ಕ ಮಟ್ಗ್‌ ನಡತೊಂದು ಉಂಡು. ಈ ಕಾರಣಗಾತ್ರ ಸಾಹಿತ್ಯ ಜಗತ್ತಾದ ವಿಸ್ತಾರೋ ಜಾಸ್ತಿ ಆಮಂಡು. ಎಣ್ಣನೇ (80) ದಶಕೊಡು ಶ್ರೀ ಮಂದಾರ ಕೇಶವ ಭಟ್ಟೆ ತುಳುಟ್ಟು ಆರೇ ಬರೆಯಿನ ಮಂದಾರ ರಾಮಾಯಣನ್ ಕನ್ನಡೋಗು ಅನುವಾದ ಮಲ್ಲೆರ್. ಅಯಿನ್ 2001ರ್ ಕೇಂದ್ರ ಸಾಹಿತ್ಯ ಅಕಾಡೆಮಿ

ಪ್ರಕಟ ಮಲ್ತಾಂಡ್. ಆಧುನಿಕ ಕಾವ್ಯ ಪರಂಪರೆದ್ ಮಂದಾರ ರಾಮಾಯಣೋ ಒಂಜಿ ಶೈಷ್ವಾಯಿನ ಗ್ರಂಥ. ಕನ್ನಡ ಸಾಹಿತ್ಯ ಲೋಕೋಗು ಕವಿ ಮಂದಾರ ಕೇಶವ ಭಟ್ಟ ತುಳು ಜನರ್ಜೀವನೋದ ಪ್ರತಿಬಿಂಬವಾದ್ ಸೃಷ್ಟಿ ಮಲ್ತಿನ ಮಂದಾರ ರಾಮಾಯಣೋನು ಕನ್ನಡೋಗು ಕೊರ್ದು, ತುಳು ಸಂಸ್ಕೃತಿದ್ದ್ ಬಿಂಬಿತವಾಯಿನ ರಾಮಾಯಣೋದ ಮೋಸ ಕಲ್ಪನೆನ್ ದೀಯೆರ್. ಸಂಸ್ಕೃತ, ಕನ್ನಡ, ಭಾರತೋದ ಬೇತೆ ಬೇತೆ ಭಾಸೆಲೆಡ್ ತುಳು ರಾಮಾಯಣೋದ ಅನನ್ಯತೆನ್ ತೆರಿಪಾವುನ ಒಂಜಿ ಮಲ್ಲಿ ಬೇಲೆ ಮಲ್ತಿನ ಮಂದಾರ ರಾಮಾಯಣೋದ ಕವಿ ಕೇಶವ ಭಟ್ಟ ಕುಡ್ಲದಾರ್. ತುಳುಟ್ಟಿ ಶಿಷ್ಟ ಸಾಹಿತ್ಯಾಡು ಒಂಜಿ ದೀಘ್ರ ಕಾವ್ಯೋ ಇತಿನೆಟ ಬ್ಯೆದಿಜ್ಜಿ. ಭಾಗವತಿಗೆ, ಅಧರಗಾರಿಕೆಡ್ ಮಾಮಲ್ಲ ಮುದರಾಯಿನ ಶ್ರೀ ಮಂದಾರ ಕೇಶವ ಭಟ್ಟ ಒಷ್ಟೇ ಮರಾಣ ಪ್ರಪಂಚೋನ್ ಮಸ್ತ ತೆರಿದಿನಾರ್. ಅಂಚಾದ್ ಮಂದಾರ ರಾಮಾಯಣ ಬನ್ನಗ ಅಪ್ರೌಂಜಿ ಸ್ವಂತೋ ಸೃಷ್ಟಿ ಪನ್ನಿಲೆಕ್ಕೊ ಮೂಡುದ್ ಬತ್ತಂಡ್. ವಾಲ್ಯೋಕಿ ರಾಮಾಯಣೋದ ಅನುಕರಣ ಆಂಡಲಾ ಕವಿ ಕೇಶವ ಭಟ್ಟ ಮಸ್ತ ಬದಲಾವಣೆನ್ ಕಾವ್ಯೋದ ಒಡಲ್ಡ್ ಮಲ್ತಾದ್ ಮೋಸತ್ತಾನ್ ಕೊರ್ತೆರ್. ಸೀತಾ ಸ್ವಯಂವರೋ, ಕೈಕೆಯಿ ಮಂಧರಾ ವಿಷಯೋಲು, ಕೈಕೆಯಿ ಬೊಕ್ಕ ದಶರಥ ರಾಜನ ಸಂಬಂಧೋ, ಶಬರಿನ ವಿಚಾರೋಲು, ಅಂಗದನ ಮದ್ದೈ ಇಂಚ ಮಸ್ತ ಫಟನೆಲೆನ್ ವಿಶೇಷವಾದ್ ಬದಲಾವಣ ಮಲ್ತಾದೆರ್. ಆತ್ ಅತ್ತಂದೆ ಮಂದಾರ ರಾಮಾಯಣೋ ಪನ್ನಿನವು ತುಳುನಾಡ್ ಅಕ್ಕಾದ್ ಬತ್ತಿಲೆಕ್ಕೊ ಉಂಡು. ಉರುದ ಮುದರಾವಡ್, ವಿಶೇಷವಾದ್ ಬರ್ರಿನ ಪಾತ್ತೂಲಾವಡ್ ಒಂಜತ್ತ ಒಂಜಿ ರೀತಿಡ್ ಓದಿನಕುಳಿಗ್ ತುಳುನಾಡ ನೆನಪಾರಿಲೆಕ್ಕೊ ಕೊರ್ತೆರ್. ಭಾರತೋದ ಒಷ್ಟೇ ಪ್ರಾಂತೋಡು, ಭಾಷೆಲೆಡ್ ಬತ್ತಿನ ರಾಮಾಯಣೋತ್ತ ಲೆಕ್ಕೊನೇ ಒಂಜಿ ಪ್ರತ್ಯೇಕತೆನ್ ತೋಜ್ಞಾದ್ ಕೊಮ್ಮಂಡು. ತುಳು ರಾಮಾಯಣೋತ್ತ ವೈಶಿಷ್ಟ್ಯ ಪಂಡಂಡ ಸುಂದರವಾಯಿನ ಭಾಷಾ ಪ್ರಯೋಗ. ಕವಿ ಕೇಶವ ಭಟ್ಟ ಬಾರಿ ಲಾಲಿತ್ಯವಾಯಿನ, ಮಹಾಪ್ರಾಣಾಕ್ಷರ ಇಜ್ಞಾಂದಿನ ತುಳುನ್ ಆತ್ ಮೋಲುಂಡು ಕೊರ್ತೆರ್. ಇಡೀ ಕಾವ್ಯೋದ ಆರಂಭೋಡು ತುಳುವಪ್ಪೋ ಕಾವ್ಯಾನು ಕಾಣಿಕೆಯಾದ್ ದೀತಿನ ಕವಿ ಇರ್ವತ್ತರಾದ್ ಸರ್ಗ ಬಂದೋಡ್ ಲಲಿತ ಭಂದಸ್ಸೋ ಸುಮಾರ್ 12,850 ಸಾಲ್ಡ್ ಬರೆತ್ತೆರ್.

ಅಜ್ಞೀರೆ ಸಾಲೆ ಸಂಧಿ ಮಟ 45 (ತುಳು ಮಂದಾರ ರಾಮಾಯಣೋ)

ಲಕ್ಷ್ಮಿ ಕೌಸಲೀನ ಮೋಕೆದ ಬಾಲೆ, ಲಕ್ಷ್ಮಯೋ –

ದೃದ ಪರಣ, ಲಕ್ಷ್ಮಿ ಲೋಕದ ಬೊಳ್ಳಿ ಲಕ್ಷ್ಮಿದ –

ರ್ಯಾದ ಬೂಡು, ಲಕ್ಷ್ಮಿ ನೀತಿದ ಗೂಡು, ಲಕ್ಷ್ಮಿ ಸ –

ತ್ಯಾದ ತುಡರ್, ಲಕ್ಷ್ಮಿ ಸಾದುಳಿ ಮಣ್ಣ, ಲಕ್ಷ್ಮಿ ರಾ –

ಮಾ, ಲಕ್ಷ್ಮಿ, ಮಲ್ತಾಂಡ್ ಲಕ್ಷ್ಮಿ ಮೂಡಾಯಿ ಬೋ –

ಇಂಡ್ ಮಗ ಲಕ್ಷ್ಮಿ ಲಕ್ಷ್ಮಿ ಬಾಲೆ ಲಕ್ಷ್ಮೀಂಡ್

ರುಸಿ ಕೌಸಿಕೆರ್ ಮೋಕೆ ಕೋಂಡಾಟೊಡಾ ಜೋಕು —
ಫ್ನೋ ಮೆಲ್ಲು ಲೆತ್ತ್ ಬಾಮಿದ್ ಮೆಣ್ಟ್ ಲಕ್ಕ್ಯಾದ್
ಮೋಣ್ ದೆಕ್ಕ್ಯಾದ್ ಮೀದ್ ಬತ್ತೆರೊಟ್ಟ್ಯಾನ್ ಮರೆಕ್

ಕನ್ನಡ ರಾಮಾಯಣೊಡು —

ಎಳು ಕೌಸಲೆಯ ಮುದ್ದಿನ ಮಗುವೆ, ಏಳೆಯೋ
ಧೈಯ ಪ್ರಾಣ, ಏಳು ಲೋಕದ ಬೆಳಕೆ, ಏಳು ಧ
ರ್ಹೃದ ಬೀಡು, ಏಳು ನೀತಿಯ ಗೂಡು, ಏಳು ಸ
ತ್ಯದ ಸೊಡರು, ಏಳು ಸೆಜ್ಜರ ಮಣ್ಣ, ಏಳು ರಾ
ಮಾ ಏಳು, ಬೆಳಗಾಯ್ತ್ತು ಏಳು ಮೂಡಲು ಮುಂ
ಬೆಳಗಾಯ್ತ್ತು, ಮಗ ಏಳು, ಏಳು ಮಗು ಏಳಿಂದು
ಯಷಿ ಕೌಶಿಕರು ಪ್ರೀತಿ ಕೊಂಡಾಟದಲಿ ಮಕ್ಕೆ
ಇನು ಮೆಲ್ಲ ಕರೆದು ಮುದ್ದಿನಿಂದಚ್ಚರಿಸಿ ಎಬ್ಬಿಸುತ್ತ
ಮೊಗದೊಳಿದು ಮಿಂದು ಬಂದರು ಕೂಡಿ ಬೀಡಿಂಗೆ

ವುಂದೇ ಕಾಪ್ಯೋನ್ ಆರ್ ಕನ್ನಡೊಗ್ ಪದಾಂತರ ಮಲ್ಲೋದೆರ್. ತುಳು ಮೂಲನ್ ಅಂಚನೇ ಅನುವಾದ ಮಲ್ಲೋದರಾಂಡಲ ವುಂದೆದ ಭಂದಸ್ಸಿನ ರಗಳೆ ಇಜ್ಜಿಂದ್ ಕೆವಿ ಮಂದಾರೆರ್ ಪಣ್ಣೇರ್. ತುಳುಕ್ಕು ಅನುಕೂಲವಾಪಿಲೆಕ್ಕೊ ಬಳಕೆಯಾಯಿನ ಮಸ್ತ ಪದಕ್ಕುಲೆನ ಅಂಚನೆ ದೀಪೋಂದೆ ಪಂಡ್ರೋದ್ ಪಣ್ಣೇರ್. ಕನ್ನೆಲ್ಲಾಡೂ ಬೊಕ್ಕೊ ತುಳು ರಾಮಾಯಣೊನು ಅರೇ ಬರೆದ್ ತುಳು ರಾಮಾಯಣೊದ ಕ್ಕೇತ್ತೊನು ವಿಸ್ತರಿಸುನ ಬೇಲೆನ್ ಆರ್ ಮಲ್ಲೋದೆರ್.

ತುಳು ಮಂದಾರ ರಾಮಾಯಣೊದ ಒಂಜಿ ಉದಾರ್ಮ್ ಪತ್ತೊಂದು ಅಯ್ತನೇ ಕನ್ನಡ ಅನುವಾದೊನು ಆರ್ ಎಂಚ ಮಲತ್ತೆರ್ಂಡ ತೂಪೋಳಿ.

ಎಸ್.ಯು.ಪಣಿಯಾಡಿಯೆರ್ನ ಸತೀಕಮಲೆನ್ (1997) ಕನ್ನಡೊಗು ಡಾ. ಹಾದೇಕಲ್ಲು ವಿಷ್ಣು ಭಟ್ಟೆ ಅನುವಾದ ಮಲ್ಲೋದೆರ್. ಜಾನಕಿ ಬ್ರಹ್ಮಾವರ ಬರೆತಿನ ಕುದುರುದ ಕೇದಗೆ ಕಾದಂಬರಿನ್ ಶ್ರೀಮತಿ ಚಂದ್ರಕಲಾ ನಂದಾವರ ಉಂಬೆರ್ ಯಾರಿಗೆ ಯಾರುಂಟು (1999) ಪನ್ನಿನ ಮದರ್ಜ್ ಅನುವಾದ ಮಲ್ಲೋದೆರ್. ಒಂಜಿ ಕುದುರೋದ ಉಳಾಯಿ ಆಪಿನ ಮಾಂತ ಸಂಕೀರ್ಣವಾಯಿನ ಸಂಬಂಧೊಲೆನೊಟ್ಟ್ಗ್ರೋ ಅಯಿತ್ತೆ ಒಳಾಯಿದ ಬೇತೆ ಬೇತೆ ಬೇನೆಲೆನ ಚಿತ್ತೊ ಅಯಿಟ್ ಬಯ್ದೊಂಡ್. ಅಂಚನೆ ಶ್ರೀಮತಿ ಜಾನಕಿ ಬ್ರಹ್ಮಾವರ ಇಂಬೆರ್ನ ‘ಯುಗ ಮಗ್ರ್ಯಾಗ’ ಪನ್ನಿನ ತುಳು ಕಾದಂಬರಿನ್ ಯಾಗಾಂತರದಲ್ಲಿ (2005) ಪನ್ನಿನ ಮದರ್ಜ್ ಆರೇ ಅನುವಾದ ಮಲ್ಲೋದೆರ್. ಯಜ್ಞಾವತಿ ಕೇಶವ ಕಂಗೆನ ಬರೆತಿನ ರಂಗನೋ ಮಲೆಮಂಗನೋ ಪನ್ನಿನ ಮದರ್ಜ್

ಕಾದಂಬರಿನ್ ಮಹಿಳೆ ಕುಳಾಯಿಯೇರ್ ಅನುವಾದ ಮಲ್ತಾದರ್. ವಿದ್ವಾನ್ ಬಿ.ಜಂಡ್ರಯ್ಯರ್, ಮೂಡಬಿದಿರೆದ ಜಯಂತಿ ಎಸ್. ಬಂಗೇರಾ ಇಂಬರ್ ಬರೆದಿನ ‘ಸರಿಯ ಹೂ’ ಪನ್ನಿನ ಕಾದಂಬರಿನ್ ಕನ್ನಡೊಗು ಅನುವಾದ ಮಲ್ತಾದರ್. ಕ್ಯಾಥರೀನ್ ರೋಡ್ರಿಗ್ಸ್ ಬರೆತಿನ್ ಬಂಜಿ ಸಂಕಡ ಬೆಂದ್ ಸಂಕಡ ಪನ್ನಿನ ಕೃತಿ ಕೊಂಕಣಿ ಭಾಸೆಗ್ ಅನುವಾದ ಆಂಡ, ಡಿ.ಕೆ.ಚೌಟಿರೆನ ಪಿಲಿಪತ್ತಿ ಗಡಸ್, ಕರಿಯವಜ್ಜೀರೆನ ಕತೆಕ್ಕುಳು ಡಿ.ಅ.ಭಾ.ಶೆಟ್ಟಿ ಮೊಳಲಿಯ್ಯರ್ ಅನುವಾದ ಆತ್ಮಂಡ್. ಇಂಚ ತುಳುಡ್ಡು ಬೇತೆ ಬೇತೆ ಭಾಸೆಲೆಗ್ ಅನುವಾದ ವಾಯಿನ ಮಸ್ತಕೊಲೆನ ಪಟ್ಟಿ ಬುಳೆಯೊಂದು ಮೋಮುಂಡು.

ಅನುವಾದೋ ಪನ್ನಿನವು ಬಂಜಿ ಸಾಹಿತ್ಯದ್ವಾರಾ ನಮೋಂಜಿ ಸಾಹಿತ್ಯದ ಭೂಮಿಕ್ಕೆಡ್ಡು ಬೇತೆ ಬೇತೆ ರೀತಿದ ವಿಷಯೋಲೆನ್, ವಿನಾಸೆಲೆನ್ ಕೊಣಬಟ್ಟನ ಒಂಜಿ ಪ್ರಕ್ರಿಯೆ. ತುಳುಟ್ಟು ಈ ಬೇಲೆ ಮಿಶನರಿಲೆನ ಕಾಲೊಡು ಆತ್ಮಿನಾತ್ ಇಂಚಿಪಗ ಆವ್ರೋಂದಿಜ್ಞ ಅಂದ್ ಪಣೋಲಿ. ಭಾಷಾಂತರ ಕಜ್ಜೊಡ್ಡಾದ್ ಬೇತೆ ಭಾಸೆದ ಸಂಸ್ಕೃತಿ ಮೊಕ್ಕ ಚಿಂತನೆಲು ಅನುವಾದವಾಯಿನ ಭಾಸೆಡ್ ಸೇರೋಳುವ ಅತ್ತಂಡೆ, ತುಳುಕ್ಕು ಭಾಷಾಂತರ ಆಯಿನ ಕೃತಿಕ್ಕುಲೆಡ್ಡಾದ್ ಭಾಸೆ ಸಮ್ಯಧ್ ಆಮುಂಡು. ಬುಳೆಮ್ಮನ ಭಾಸೆಗ್ ಒಂಜಿ ವರದಾನ ಈ ಪ್ರಕ್ರಿಯೆ. ಒವ್ವೇ ಭಾಸೆಡ್ ಈ ಪಡೆಯೋಳುನ ಕೆಲಸೋ ಇಜ್ಜೊ ಆ ಭಾಸೆದ ಬುಳೆವಣಿಗೆ ನಿಧಾನವಾಮುಂಡು. ಭಾಷಾಂತರವಾಯಿನ ವಿಷಯ ಎಡ್ಡು ಇತ್ತಂಡ ಅಯಿಕ್ಕು ತಕ್ಕಂದಿನ ಓದುನಕುಳುಲಾ ತಿಕ್ಕಬೆರ್. ಸಾಹಿತೀಲೆಗ್ ತನ್ನಲೆನ ಸಾಹಿತ್ಯ ರಚನೆಗ್ ಮೋಸ ಕಾಯತಂತ್ರ, ಶೈಲಿ ಇಂಚ ಮೋಸ ವಿಷಯೋ ತಿಕ್ಕಾದ್ ಅನುಕೂಲಕರ ಮಾನಸಿಕ ಸ್ವರೂಪ ರೂಪ ಪಡೆಯೆರೆ ಈ ಭಾಷಾಂತರ ಕೆಲಸೋ ಇಂಬು ಕೊಮುಂಡು.

ಮಿಶನರಿಲು ಮಲ್ತಿನ ಅನುವಾದೋತ ಕೆಲಸೋಲು ಸಾಹಿತ್ಯಸ್ತವಾಯಿನ ಕೆಲಸೋಲತ್ತು. ಆಂಡ ಅನುವಾದೋಗು ಪ್ರೇರಣೆ ಆಂಡ್. ಅಯಿಡ್ಡು ಮೊಕ್ಕ ಯಿಕ್ಕಾನೋ ಕೃತಿಕ್ಕುಲು ಅನುವಾದೋ ಆಂಡ್. ಅನುವಾದೋ ಪನ್ನಿನವು ಚುರುಕುಡ್ ಶುರುವಾಯಿನವು ಎಲ್ಲ ಎಣ್ಣನೇ ದಶಕೊಡು. ಶ್ರೀ ಕೆದಂಬಾಡಿ ಜತ್ತಪ್ಪ ರೈಕುಲು ಈ ಕಾರ್ಯಾನು ಭಾರೀ ಶ್ರದ್ಧೆಡ್ ಮಲ್ತೀರ್. ಕೆಲಿಂಜ ಸೀತಾರಾಮ ಆಳ್ವಿರ್, ಮೊಳಲಿಯ್ಯರ್, ಇಂಚ ಮಸ್ತಜನ ಈ ಬೇಲೆನ್ ಮುಂದುವರಿಸಾಯೆರ್. ಇಂಚಿಪಗ ಈ ಅನುವಾದೋದ ಬೇಲೆ ಕಡಿಮೆ ಆವ್ರೋಂದುಂಡು. ಇತ್ತೆ ತುಳುಟ್ಟು ಸ್ವತಂತ್ರವಾಯಿನ ಕೃತಿಕ್ಕುಳು ಬರೊಂದುಳ್ಳ.

ಎನ್ನ ಗಮನೋಗ್ ಬತ್ತಿನ ಒಂಜಾತ್ ಕೃತಿಕ್ಕುಳೆನ್ ವಿವರಣೆಗ್ ದೆತ್ತೊಂದೆ. 1934ಟ್ ಭಗವದ್ಗೀತದ ಪತ್ತೊಂಜನೇ (11) ಅಧ್ಯಾಯೋನು ‘ವಿಶ್ವರೂಪದರ್ಶನ’ ಪನ್ನಿನ ಮದರ್ಡ್ ಅನುವಾದ ಮಲ್ತೀರ್. ಜೆ.ಬಿ. ಸಿಕ್ಕೇರಾ ಕೊಂಕಣಿ ಭಾಸೆ ಬರೆತಿನ ಸತಾಂಕಥಾಂ’ ಪನ್ನಿನ ಕೃತಿ ತುಳುಕ್ಕು ಅನುವಾದೋ ಆತ್ಮಂಡ್. ನ.ಭೋಜರಾಜ

ಕಡಂಬೆರ್ ಜಿ.ಪಿ.ರಾಜರತ್ನಂರೆನ ‘ರತ್ನನ ಪದಗಳು’ ಕೃತಿನ್ ರತ್ನನ ಪದಕೊಳು(1979) ಪನ್ನಿ ಮದರೂಡು ಅನುವಾದ ಮಲ್ತಾದೆರ್. ಮೌಲ್ಯಮೂರ್ತಿ ಸೋಮೇಶ್ವರೆರ್ ಚಂದ್ರಶೇವಿರ ಕಂಬಾರೆರೆನ “ಜೋಕುಮಾರ ಸ್ವಾಮಿ” ನಾಟಕೊನು ಅನುವಾದ ಮಲ್ತಾದೆರ್. ಅಂಚನೆ ಬೆಳ್ಳಪ್ಪಾಡಿ ಸತೀಶ ರ್ಯಾಕುಳು ಭತ್ತ್ರೆಹರಿನ ನೀತಿಶತಕೊನು, ಶ್ರೀಮತಿ ಎಬ್.ಶಕುಂತಲಾ ಭಟ್, ಹಳೆಯಂಗಡಿ ಇಂಬೆರ್ ‘ಪಂಚಾಕ್ಷರಿ’ (2002) ಮದರಡ್ ಮಾತೃಭಕ್ತಿ, ಪಂಚಾಕ್ಷರಿ, ಭೂ ಕೈಲಾಸ ಪನ್ನಿನ ಕನ್ನಡ ಪೌರಾಣಿಕ ನಾಟಕೊಲೆನ್ ಜೋಕ್ಕೆಗಾದ್ ತುಳುಕ್ಕು ಅನುವಾದ ಮಲ್ತಾದೆರ್. ಅಂಚನೆ ಮಧುಕುಮಾರ್ ನಿಸಗ್ರ ಬಿ ಇಂಬೆರ್ ಸಂದರ್ಭೆಯ್ ವೆಂಕಟರಾಯೆರ್ ಬರೆತಿನ ಕೋಟಿಚೆನ್ನಯ ಪ್ರಸಂಗೊನ್ ತುಳುಟ್ಟೆ ಯಾಕ್ಷಗಾನೊ ರೂಪೋದು ಕೊರೆರ್ (2003). ಅಂಚನೆ ಸೆ.ಭಿ.ಕು. ಬರೆತಿನ ನಡೆವುದೆನ್ನ ಮನವು ಹಿಂದೆ ಕೃತಿತ್ತ ಅನುವಾದೊನು ಆರೇ ಮಲ್ತಾದ್ ಪಿರತಿಗ್ರ ತಾನಗ (1999) ಪನ್ನಿನ ಮದರೋಡ್ ಮಲ್ತೇರ್. ವುಂದೆನ್ ಮಾಂತ ಕೇಣಾದೆ ಆಂಡಲಾ ಎನ್ನ ಕೃತಿಕ್ಕುಲು ತಿಕ್ಕಿದಿಜ. ಅಂಚಾದ್ ಅಯಿತ್ತ ಬಗ್ಗೆ ವಿಶೇಷವಾದ್ ವಿವರಣೆ ಕೊರಿಯರ ಎಂಕ್ ಆತಿಜ್ಞ.

ಒಟ್ಟಾಸಿ ತೂಂಡ ಇನಿ ಬೇತೆ ಭಾಸೆಲೆಡ್ ತುಳುಕ್ಕು ಅನುವಾದವಾಟಿನಾಂಡ, ಆಯಾಯ ಭಾಸೆಲೆಡ್ ಆಯಾಯ ಸಂಸ್ಕೃತಿದ ಚಚೆಂದೊಬ್ಬಗ್ನ ವೈಖಾರಿಕಿದ ಬುಳೆವಣಿಗೆ ಆಪಿನವು ಇನಿತ್ತ ಜಾಗತಿಕರಣೋದ ಸಂದರ್ಭೋದು ಪ್ರಾದೇಶಿಕವಾಯಿನ ಗಡಿನ್ ಮೀರ್ದಾದ್ ದುಂಪೋವರೆ ಸಾಧ್ಯ ಆಮಂಡು. ಇನಿ ತುಳುತ್ತ ಸಂದರ್ಭೋದು ಬೇತೆ ಬೇತೆ ಪ್ರಕಾರೋದು ಮಸ್ತ ಸ್ವತಂತ್ರ ಕೃತಿಕ್ಕುಲು ಬರೊಂದುಳ್ಳು. ವುಂದು ಇನಿತ್ತ ತುಳು ಭಾಸೆದ ತುತ್ತ ಅಗತ್ಯೋ ಆಂದ್ ಆಂಡಲಾ, ವಿಶೇಷದ ಬೇತೆ ಬೇತೆ ಭಾಸೆಲೆಡ್ ತುಳುಕ್ಕು ಅನುವಾದ ಆಂಡ, ಸ್ವತಂತ್ರ ಕೃತಿ ರಚನೆದ ಸಂದರ್ಭೋದು ಶೈಲಿ, ರಸಮೋಷಣೆ, ನಿರೂಪಣೆಗ್ ಮೊಸ ರೂಪೋದ ಸಾಧ್ಯತೆಗ್ ಅನುಕೂಲ ಆವು. ಆಧುನಿಕ ಚಿಂತನೆಲು ಉಡಲ್ ಸೇರ್ದಾ ಎಚ್ ಸತ್ಯಶಾಲೀಯಾಯಿನ ಕೃತಿಕ್ಕುಲು ಬರ್ವಿನೆಟ್ ರಡ್ ಪಾತೆರ ಇಜ್ಞಿ. ಅಂಚಾದ್ ಭಾಷಾಂತರ ಕೆಲಸೋದ ಮತ್ತೊಲ್ಲಾ ಗಮನ ಕೊರೊಡಾಯಿನ ಅಗತ್ಯ ಇನಿ ತುಳು ಸಾಹಿತೆನಕುಲೆಗ್ ಉಂಡು.

ಗ್ರಂಥ ಮುಖ್ಯೋ

- 01 ಮೌ. ಕು.ಶಿ.ಹರಿದಾಸ ಭಟ್ಟ, 1980, ತುಳುವ (ಸಂ.4) ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ - 576 102.
- 02 ಮೌ. ಕು.ಶಿ.ಹರಿದಾಸ ಭಟ್ಟ, 1981, ತುಳುವ (ಸಂ.4) ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ - 576 102.
- 03 ಮೌ. ಕು.ಶಿ.ಹರಿದಾಸ ಭಟ್ಟ, 1982, ಸಾತತ್ಯ ಮೂರ್ವ ತುಳು ಸಾಹಿತ್ಯ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ - 576 102.
- 04 ಮೌ. ಕು.ಶಿ.ಹರಿದಾಸ ಭಟ್ಟ, 1983, ತುಳುಬ್ರಾ ಬುಲೆ, ನಿಲೆ, ಬಿಲೆ, ತುಳು ಸಾಹಿತ್ಯ ಸಮೀಕ್ಷಣ, ತುಳುಕೂಟ, ಬೆಂಗಳೂರು.
- 05 ಕೆದಂಬಾಡಿ ಜತ್ತಪ್ಪ ರ್ಯಾ, 1980, ತುಳುತ ಮೊಲ್ಲು, ಕನ್ನಡ ಸಂಘ, ಮಂಗಳೂರು.
- 06 ಕೆದಂಬಾಡಿ ಜತ್ತಪ್ಪ ರ್ಯಾ, (ಅನು) 1984, ಮದಪಂಡಿ ನೆಂಪು (ನಿರಂಜನ) ಸ್ವಂದನ ಪ್ರಕಾಶನ, 515, 7ನೇ ಮುಖ್ಯ ರಸ್ತೆ, 5ನೇ ಬ್ಲಾಕ್, ಜಯನಗರ, ಬೆಂಗಳೂರು - 560 041.
- 07 ತುಕಾರಾಮ ಮಜಾರಿ (ಸಂ) 1997, ಕಣ್ಣರೆಯಾಗುತ್ತಿರುವ ತುಳು ಬದುಕು, ರಾಣಿ ಅಭ್ಯಕ್ತ ತುಳು ಅಧ್ಯಯನ ಕೇಂದ್ರ, ಬಂಧಾಳ - 574 211.
- 08 ಕೆದಂಬಾಡಿ ಜತ್ತಪ್ಪ ರ್ಯಾ (ಅನು) 1983 ತುಳು ಚೋಮನ ದುಡಿ, ತೆಕ್ಕಂಜ ಅಭಿಮಾನಿ ಬಳಗ, ಹೈದರಾಬಾದ್.
- 09 ಅ. ಬಾಲಕೃಷ್ಣ ಶೆಟ್ಟಿ ಮೊಳಲಿ (ಸಂ) 1990 ತುಳುವಾಲ, ಮೊಳಲಿ ಶೀನಪ್ಪ ಹೆಗ್ಗೆ ಜನ್ಮ ಶತಾಬ್ದಿ ಸಮಿತಿ, ಮಣಿಪಾಲ - 576 119.
- 10 ಬಿ ಪ್ರೇಮಾನಂದ ಕಿಶೋರ (ಅನು) 1981 ಯಾಯಾತಿ (ಮೂಲ: ಗಿರೀಶ ಕಾನಾಡ್) ಕರಾವಳಿ, ಮಂಗಳೂರು
- 11 ಕೆದಂಬಾಡಿ ಜತ್ತಪ್ಪ ರ್ಯಾ (ಅನು) 1986 ತುಳು ಕಾಬೂಲಿವಾಲ (ಮೂಲ: ರವೀಂದ್ರನಾಥ ಟಾಗೋರ್) ಕೆದಂಬಾಡಿ ಪ್ರಕಾಶನ, ಪಾಣಾಚೆ - 574 249
- 12 ಭಾ.ಭಾ. ಮಜಿಬ್ಯುಲು (ಅನು) 2006, ಸರ್ವಜ್ಞನ ವಚನೋಲು, ತುಖೋದಯ ಸಾಹಿತ್ಯ, ಮಂಗಳೂರು, ದ.ಕ.
- 13 ಎನ್.ಪಿ.ಶೆಟ್ಟಿ (ಅನು) 1992 ಬತ್ತೆ ಕೆತ್ತರೆ ಉತ್ತರೆ, ಅಭಿನವ ಪ್ರಕಾಶನ, 502, ವಿಜಯಾ ವಿಕ್ರಮ, ಬಾಗ್ನಿವಾಡ, ಲಿಂಕಿಂಗ್ ರೋಡ್, ದಹಿಸರ್ (ಮೂರ್ವ) ಮುಂಬೈ - 400 068.
- 14 ವೆಂಕಟರಾಜ ಮಣಿಂಚತ್ತಾಯ, 1995 ಬಾಯಾರ್ ಸಂಕಯ್ಯ ಭಾಗೋವತೇರ್, ಕನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.
- 15 ಕ್ಯಾಥರಿನ್ ರೋಡ್ಗ್ರೇಸ್, 1998 ಕೆಮ್ಲೂರು ದೊಡ್ಡಣಿ ಶೆಟ್ಟಿ, ಕನಾಟಕ ತುಳು ಅನುವಾದ ಸಾಹಿತ್ಯ / 44

- ಸಾಹಿತ್ಯ ಅಕಾಡೆಮಿ, ಮಂಗಳೂರು.
- 16 ಮಂದಾರ ಕೇಶವ ಭಟ್, 1995, ಬಡಕ್ಕೆಲ್ಲ ಪರಮೇಶ್ವರ್ಯರ್, ಕನಾಂಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.
 - 17 ಡಾ.ಪಿ.ಟರ್ ವಿಲ್ಸನ್ ಪ್ರಭಾಕರ್, 1997 ಸತ್ಯಮಿತ್ರ ಬಂಗೇರ, ಕನಾಂಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.
 - 18 ಮಂದಾರ ಕೇಶವ ಭಟ್, ಕನತ್ತ ಮೊಳ್ಳು, ಶ್ರೀನಿವಾಸ ಪ್ರಕಾಶನ, ಕುಡುಮು, ಮಂಗಳೂರು—574 508.
 - 19 ಕೆಲಿಂಜ ಸೀತಾರಾಮ ಆಳ್, 1994 ತುಳು ಹರಿಶ್ವಂದ್ರ ಕಾವ್ಯ, ತುಳುವೆರೆಂಕುಳು, ಕುಡಲ, ಮಂಗಳೂರು.
 - 20 ಮಂದಾರ ಕೇಶವ ಭಟ್, 1996 ಭರತನ ಮೋಕ್ಷ ಮಾಯೆದಾ ಸೂಪನಾಖಿ, ಶ್ರೀದೇವಿ ಪ್ರಕಾಶನ, ಮಾರುತಿನಗರ, ಅಗ್ರಹಾರ ರೋಡ್, ಮೋಸ್ಕ್ ಪರ್ಕ್-ಈ.
 - 21 ಕೆದಂಬಾಡಿ ಜತ್ತಪ್ಪ ರ್ಯೆ (ಅನು) 1986 ಸೂದ್ರೆ ಏಕಲವ್ಯೆ, ಭಾರದ್ವಾಜ ಪ್ರಕಾಶನ, ಕದಿರೆ, ಮಂಗಳೂರು.
 - 22 ಕೆದಂಬಾಡಿ ಜತ್ತಪ್ಪ ರ್ಯೆ (ಅನು) 1988 ಶ್ರೀ ರಾಮಾಶ್ವಮೇಧ (ಮೂಲ: ನಂದಳಿಕೆ ಮುದ್ರಣ್ಣ) ಕೆದಂಬಾಡಿ ಪ್ರಕಾಶನ, ಪಾಣಾಚೆ – 574 259.
 - 23 ಎನ್.ಸೀತಾರಾಮ ಆಳ್, 1981 ಶ್ರೀಮದ್ಭಗವದ್ಗೀತದ ಸಾರ್ಥಕ ಗೀತೋದ ತಿರ್ಲ್, ವಿಶ್ವ ಹಿಂದೂ ಪರಿಷದ್, ಸಾಧ್ಯಾಯ ಸಮಿತಿ, ಕೆಲಿಂಜ.
 - 24 ಕೆದಂಬಾಡಿ ಜತ್ತಪ್ಪ ರ್ಯೆ, 1982 ಅಜ್ಞಬಿರು, ಬಂಟರ ಯಾನೆ ನಾಡವರ ಸಂಘ, ಬೆಳ್ತಂಗಡಿ– 574 214.
 - 25 ಕೆದಂಬಾಡಿ ಜತ್ತಪ್ಪ ರ್ಯೆ, 1989 ಕುಜಲಿ ಮಾಜೆ, ವಾರಾಹಿ ಕೃಷ್ಣ ಘಾರ್ಮ್, ಮೋಸ್ಕ್ ಪಾಣಾಚೆ.
 - 26 ಕೆ.ಟಿ.ಗಟ್ಟಿ, 1997, ಎನ್ ಮೋಕ್ಷದ ಮೊಳ್ಳು, ಕನಾಂಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.
 - 27 ಎಚ್.ಕೆ.ಕಕ್ಕೇರಾ (ಅನು) 1998, ಮರುಷೆ (ಮೂಲ ಜಯವಂತ ದಲ್ಲಿ) ಹೇಮಾಂಶು ಪ್ರಕಾಶನ, ಮಂಗಳೂರು – 575 006.
 - 28 ಸಂಕಯ್ಯ ಭಾಗವತರು, 1968 ತುಳು ಆಧಾರಿತ ಪಂಚವಟಿ ರಾಮಾಯಣ ವಾಲಿ ಸುಗ್ರೀವರ ಕಾಳಗೊ, ಜಟ್ಟಿ ಕೃಷ್ಣ ಭಟ್ಟ, ಮಾನ್ಯ, ಬೇಳ ಗ್ರಾಮ, ಕಾಸರಗೋಡು.
 - 29 ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, 2004, ತುಳು ಸೋಮೇಶ್ವರ ಶತಕೇರು (ಮೂಲ: ಪುಳಿಗೆರೆ ಸೋಮನಾಥ) ಕನಾಂಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.
 - 30 ಗಣೇಶ ಅಮೀನ್ ಸಂಕಮಾರ್, 2000 ಕರ್ಮ (ಮೂಲ: ವಿಶು ಕರ್ಮಾರ್) ಶ್ರೀ ಬಿ.ದಾಮೋದರ, ನಿಸಗ್, ಅಧ್ಯಕ್ಷರು, ತುಳುಕೊಟಿ, ಕುಡ್ಲ.
 - 31 ಎಚ್.ಕೆ. ಕಕ್ಕೇರಾ ಬಿ, 1998, ಕಾಲಚಕ್ರ (ಮೂಲ: ಜಯವಂತ ದಲ್ಲಿ) ಪ್ರೇರಣ

ಪ್ರಕಾಶನ, ಮುಂಬೈ-83.

32. ಡಿ.ವೇದಾವತಿ, 1999 ತುಳು ಜ್ಯೇಮಿನಿ ಭಾರತೋ, ಸಿರಿ ಪ್ರಕಾಶನ, ಅಗೋಳ ಮಂಜಣ ಜಾನಪದ ಕೇಂದ್ರ, ಪಾವಂಡೆ, ಹಳೆಯಂಗಡಿ – 574 146.
33. ಎನ್.ಪಿ.ಶೆಟ್ಟಿ, 2004 ತಪ್ಪುಗು ತರೆದಂಡ, ಅಭಿನವ ಪ್ರಕಾಶನ, ಮುಲ್ಲಿ.
34. ಅಮೃತ ಸೋಮೇಶ್ವರ, 1985, ‘ಕಾಲೀವಾಲ ಮೋಕೆದ ಬೀರೆ ಲೆಮಿಂಕಾಯೆ’ ರಾಷ್ಟ್ರಕೆವಿ ಗೋವಿಂದ ಪ್ರೇ ಸಂಶೋಧನಾ ಕೇಂದ್ರ, ಉಡುಪಿ – 576 102.
35. ಮಂದಾರ ಕೇಶವ ಭಟ್ಟ, ಮಂದಾರ ರಾಮಾಯಣ, ಕೇಂದ್ರ ಸಾಹಿತ್ಯ ಅಕಾಡೆಮಿ, ದೆಹಲಿ.
36. ಶಿವಮುಂಜೆ ಪರಾರಿ, 2005 ‘ಅಡ್ಡಬೂರೊಂಡೆ’ (ಮೂಲ:ಬಿ.ಎ.ಸನದಿ) ಮನುಕುಲ ಪ್ರಕಾಶನ, 17 ಉಪಕರ್ಮ ಲಿಬಟೆ ಗಾಡೆನ್, ರೋಡ್ ನಂ.1, ಮಲಾಡ್(ಪಶ್ಚಿಮ) ಮುಂಬೈ – 400 064.
37. ಪಾರ್ಫತಿ ಜಿ ಬತಾಳ್, 2004, ಬಿನ್ನೆ, ಸುವರ್ಚಿಗಿರಿ ಪ್ರಕಾಶನ, ಅಬ್ಜ್ ನಗರ, ಕೊಟ್ಟಾರ್, ಮಂಗಳೂರು-6.
38. ಡಿ.ಸುವಾಸಿನಿ ಹೆಗ್ಡೆ, 1998, ದೇಸಾಂತೋಡು, ಹೇಮಾಂಶು ಪ್ರಕಾಶನ, ದೃಶ್ಯ, ದೇರೆಬೈಲು, ಮಂಗಳೂರು-6.
39. ಅ.ಬಾಲಕೃಷ್ಣ ಶೆಟ್ಟಿ ಮೋಳಲಿ, 1988 ಮೊಡುಂಬ ತಿಮ್ಮಣಿ ಕಗ್ಗ (ಮೂಲ: ಡಿ.ವಿ.ಜಿ.ಯ ಮಂಕುತಿಮ್ಮನ ಕಗ್ಗ) ಸಾಹಿತ್ಯ ಸಂಘ, ಮಣಿಪಾಲ.
40. ಶ್ರೀ ಎಸ್.ದೇವೇಂದ್ರ ಪೆಜತ್ತಾಯ, 2006, ತುಳು ಬಾಸೆದ ಶ್ರೀ ಲಕ್ಷ್ಮೀ ಶೋಭಾನೆ. ವಲ್ಲರಿ ಪ್ರಕಾಶನ, ದೇವತಾ, ವಳಕಾಡು, ಉಡುಪಿ-1.
41. ಮೋಹಮ್ಮದ್ ಕುಳಾಯಿ, 2005 ರಂಗನೊ ಮಲೆ ಮಂಗನೊ (ತುಳು ಮೂಲ: ಯುಜ್ಞವತಿ ಕೇಶವ ಕಂಗೆನ್) ಲೋಹಿಯಾ ಪ್ರಕಾಶನ, ಬಳಾರಿ.
42. ವಿದ್ವಾನ್ ಬಿ.ಚಂದ್ರಯ್ಯ, 2004 ಸುರಗಿಯ ಹೂ (ಮೂಲ: ತುಳು ಜಯಂತಿ ಎಸ್ ಬಂಗೇರ) ಸುಜಯ ಪ್ರಕಾಶನ, ಕೊಡಂಗಲ್ಲು ಮೋಸ್ಕ್, ಮೂಡಬಿದ್ರಿ.
43. ವಸಂತ ಭಾರದ್ವಾಜ ಕಬ್ಬಿನಾಲೆ, 1999 ಪುರಂದರದಾಸರೆ ಪದೋಕುಲು, ಹಿಂಗಾರ ಪ್ರಕಾಶನ, ಉಡುಪಿ.
44. ಶಾರದಾ ಆರ್ ರಾವ್, 2001, ಮೊ ಕಡೆರಾವಾ (ತುಳು ಸಾಮಾಜಿಕ ನಾಟಕ) ಮೂಲ: ಇಂದಿರಾ ಹಾಲಂಬಿ) ಸಂದೀಪ ಸಾಹಿತ್ಯ, ಉಡುಪಿ.
45. ಶಿಮುಂಜೆ ಪರಾರಿ, 1995, ಜೋಕುಲು ಬಾಲೆಲು (ಸುಲಭಾ ಪಾಟೋಳೇ – ಅಶೋಕ ಪಾಟೋಳೇ), ರಂಗಧ್ನನಿ, ಮುಂಬಯಿ.
46. ಎಂ.ಜಾನಕಿ ಬ್ರಹ್ಮಾವರ, 2005, ಯುಗಾಂತರದಲ್ಲಿ, ಹೇಮಾಂಶು ಪ್ರಕಾಶನ, ದೃಶ್ಯ, ದೇರೆಬೈಲು, ಮಂಗಳೂರು – 6.
47. ಚಂದ್ರಕಲಾ ನಂದಾವರ, 1999, ಯಾರಿಗೆ ಯಾರುಂಟು, ಹೇಮಾಂಶು ಪ್ರಕಾಶನ, ದೃಶ್ಯ, ದೇರೆಬೈಲು, ಮಂಗಳೂರು – 6.

ಪ್ರಪಂಚೋದ ಭೂಪಟೋದ ಪುಸ್ತಕೋಡು
 ಗುರ್ತೆ ಮಲ್ಲಿನ ಭಾರತೋದ ಪದಿನಾಜಿ
 ಬಾಸೆಡ್ ತುಳು ಬಾಸೆ ಏಳನೇ ಸಾನ್
 ಪಡೆತ್ಯೊಡ್ಯೊಡ್ ಲೇಖಕೆರ್ ಆಧಾರ
 ಕೊರ್ಕು ಪನ್ನೆರ್. ಅಂಡ, ನಮಡ ಇಪ್ಪಿ
 ಅಭಿಮಾನ ಕೊರತೆಡ್ ನಂಕ್ ನಮ
 ಮಣ ಪಾಡೊನಿಯಿರೆ ಮದತ್ತುದ. ಪಂಚ
 ದಾವಿಡ ಬಾಸೆಡ್ ಏನ್ ಬಾಸೆಗ್
 ಸರಿಯಾದ್ ಉಂತುನ ತುಳು ಬಾಸೆಡ್,
 ಸ್ವಂತ ಅಂಚನೆ ಅನುವಾದದ ಸಾಹಿತ್ಯ
 ಕಡೆಮೆ.



ಒಂದಿ ತಾದಿಡ್ ತೂಂಡ ಹಿರಾಕ್ ಎಡ್ -
 ಎಡ್ ಕೃತಿಕುಲು ತುಳು ಬಾಸೆಡ್
 ಬತ್ತುದಿತ್ತುಂಡಲಾ, ಅವು ತಿಕೊಂಡಾಯಿನ
 ಬಿಲೆ ತಿಕ್ಕುಂದೆ ಮೂಲೆ ಸೇರ್ಲಿಂಡ್. ಇನಿ
 ಅನುವಾದ ಸಾಹಿತ್ಯ ಆಂಡಲಾ ಇತ್ತುದ
 ಜನಮಾನಿ ಅವೇನ್ ಓದ್ದು ತುಳು
 ಬಾಸೆಗ್ ಬಿಲೆ ಮಾನ್ಯತೆ ಕೊರಡ್ಯೊಡ್
 ಎಂಕ್ಲೈಂಡ್.

ಯಮ್.ಕೆ. ಸೀತಾರಾಮ್ ಕುಲಾಲ್

ಗುರ್ತಾರ್ಥ
ಕನಾಂಟಕ ತುಳು ಸಾಹಿತ್ಯ ಅಕಾಡೆಮಿ